

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕರ್ನಾಟಕ ವಿಧಾನ ಪರಿಷತ್ತು

ನೂರ ನಲವತ್ತಾರನೆಯ ಅಧಿವೇಶನ

11ನೇ ಮಾರ್ಚ್ 2022

ಶುಕ್ರವಾರ

ವಿಷಯಾನುಕ್ರಮಣಿಕೆ (INDEX)

01. ಪ್ರಶ್ನೋತ್ತರ

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

1551 – ವಿಜಯಪುರ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕುರಿತು

- ಶ್ರೀ ಪ್ರಕಾಶ್ ಕೆ.ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೇತಕರು)
- ಡಾ: ನಾರಾಯಣಗೌಡ (ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು)

1619 – ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬಡಾವಣೆಗಳ ಕುರಿತು

- ಶ್ರೀ ಪಿ.ಆರ್.ರಮೇಶ್
- ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು)

1625 – ಅಲೆಮಾರಿ ಜನಾಂಗದ ಸಮಗ್ರ ಅಭಿವೃದ್ಧಿ ಕುರಿತು

- ಶ್ರೀ ಶಾಂತಾರಾಮ್ ಬುಡ್ಡೆ ಸಿದ್ದಿ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

1546 – ಬೇದರ್ ಜಿಲ್ಲೆಯ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಯೋಜನೆಯ ಕುರಿತು

- ಅರವಿಂದ ಕುಮಾರ್ ಅರಳ
- ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು)

1531 – ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸುವ ಕುರಿತು

- ಶ್ರೀಮತಿ ಎನ್.ವೀಣಾ ಅಚ್ಚಯ್ಯ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

1586 – ಬತ್ತನೆ ಬೀಜಗಳ ಕುರಿತು

- ಶ್ರೀ ಎನ್.ರವಿಕುಮಾರ್
- ಶ್ರೀ ಶ್ರೀ ಬಿ.ಸಿ.ಪಾಟೀಲ್ (ಕೃಷಿ ಸಚಿವರು)

1572 – ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತು

- ಶ್ರೀ ಮಂಜುನಾಥ್ ಭಂಡಾರಿ
- ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು)

1616 – ಜಿಲ್ಲಾ ಪಂಚಾಯ್ತಿ/ತಾಲ್ಲೂಕು ಪಂಚಾಯ್ತಿ ಕ್ಷೇತ್ರ ಮರುವಿಂಗಡಣೆ ಮತ್ತು ಮೀಸಲಾತಿ ಬಗ್ಗೆ.

- ಶ್ರೀ ಮರಿತಿಬ್ಬೇಗೌಡ
- ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು)

1605 – ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅಡಮಾನ ಮಾಡಿರುವ

ಸ್ವತ್ತುಗಳ ಕುರಿತು

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಬಿ.ಶ್ರೀರಾಮುಲು (ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

1637 – ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿಯ ಕುರಿತು.

- ಶ್ರೀ ವೈ.ಎಂ.ಸತೀಶ್
- ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು)

1640 – ಕೊಡಗು ಜಿಲ್ಲೆಯ ತಾಲ್ಲೂಕು ಪಂಚಾಯತಿಗಳ ಕಛೇರಿ ಕುರಿತು

- ಶ್ರೀ ಕುಶಾಲಪ್ಪ ಎಂ.ಪಿ.
- ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು)

1630 – ಕಿಸಾನ್ ಸಮಾನ್ ಯೋಜನೆಯ ಬಗ್ಗೆ

- ಶ್ರೀ ಗೋವಿಂದರಾಜು
- ಶ್ರೀ ಕೆ.ಎಸ್. ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು) (ಕೃಷಿ ಸಚಿವರ ಪರವಾಗಿ)

1607 – ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಶಾಲಾ ಕಾಲೇಜುಗಳಲ್ಲಿ ನೀಡುವ ವಿದ್ಯಾರ್ಥಿ ವೇತನ ಕುರಿತು

- ಶ್ರೀ ಆರ್.ಬಿ.ತಿಮ್ಮಪೂರ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

ತಡೆಹಿಡಿಯಲಾದ ಪ್ರಶ್ನೆ

1413 – ಸಿಂಧುತ್ವ ಪ್ರಮಾಣ ಪತ್ರ ನೀಡುವ ಕುರಿತು

- ಶ್ರೀ ರಘುನಾಥ್ ರಾವ್ ಮಲ್ಕಾಪೂರೆ
- ಶ್ರೀ ಬಿ.ಶ್ರೀರಾಮುಲು (ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೨. ಸಂಖ್ಯಾ ಬಲವಿದ್ದರೂ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಯಾವುದೇ ಸ್ಥಾಯಿ ಸಮಿತಿಯ

ಅಧ್ಯಕ್ಷ ಸ್ಥಾನವನ್ನು ನೀಡದಿರುವ ಬಗ್ಗೆ ಹಾಗೂ

ಸದನದ ಉಪವೇಶನಗಳನ್ನು ಬೆಳಗ್ಗೆ 10-30 ಗಂಟೆಯಿಂದ ಸಂಜೆ 6-00

ಗಂಟೆಯವರೆಗೆ ನಡೆಸಬೇಕೆನ್ನುವ ಬಗ್ಗೆ

- ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)

೦೩. ಪ್ರಕಟಣೆ

- ಸದನದಲ್ಲ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರು ಹಾಗೂ ಅಧಿಕಾರಿಗಳ ಬಗ್ಗೆ

೦೪. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ) ಇ-ಸ್ಟೆತ್ತು ಖಾತಾ, ವಾಟಣಿ ಸರ್ಕಾರಿ ಸಾಫ್ಟ್‌ವೇರ್‌ಗಳಿಗೆ ಕನ್ನಡ ಹಾಕಿ ಇ-
ಖಾತೆಗಳಲ್ಲಿ ಅಕ್ರಮಗಳಾಗಿರುವ ಬಗ್ಗೆ.

- ಶ್ರೀ ಶಶೀಲ್ ಜಿ.ನಮೋಶಿ

- ಶ್ರೀ ಯು.ಬಿ.ವೆಂಕಟೇಶ್

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಆ) ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿ.ಇ.ಒ. 1242 ಸಹಾಯಕ ಪ್ರಾಧ್ಯಾಪಕರ
ನೇರ ನೇಮಕಾತಿ ಸಂಬಂಧ ಪತ್ರಿಕಾಗೋಷ್ಠಿ ನಡೆಸಿರುವ ಬಗ್ಗೆ.

- ಶ್ರೀ ಚಿದಾನಂದ್ ಎಂ.ಗೌಡ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಇ) ಬೆಂಗಳೂರು ನಗರದಲ್ಲ ಸ್ವಚ್ಛತಾ ಕಾರ್ಯ ಮಾಡುವ ಪೌರ ಕಾರ್ಮಿಕರು ತಮ್ಮ
ಬೇಡಿಕೆಗಾಗಿ ಪ್ರತಿಭಟನೆ ಮಾಡುತ್ತಿರುವ ಬಗ್ಗೆ.

- ಶ್ರೀ ಕೆ.ಟಿ.ಶ್ರೀಕಂಠೇಗೌಡ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಈ) ಖಾಸಗಿ ಅನುದಾನಿತ ಐ.ಟಿ.ಐ. ಶಿಕ್ಷಣ ಸಂಸ್ಥೆಗಳಲ್ಲಿನ ಸಿಬ್ಬಂದಿಗಳಿಗೆ

ನವೆಂಬರ್ - 2021 ರಂದು ವೇತನ ಏರಿಕೆಯಾಗದಿರುವ ಬಗ್ಗೆ.

- ಶ್ರೀ ಅರುಣ ಶಹಾಪುರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಉ) ತುಮಕೂರು ಜಿಲ್ಲೆ ಗುಜ್ಜಿ ತಾಲ್ಲೂಕಿನ ಅಮ್ಮನಘಟ್ಟ ಅರಣ್ಯ ಪ್ರದೇಶದಲ್ಲಿ
ಜಮೀನು ಒತ್ತುವರಿ ಹೆಸರಿನಲ್ಲಿ ರೈತರು ಬೆಳೆದ ಬೆಳೆಗಳನ್ನು ಅರಣ್ಯ ಇಲಾಖೆಯ
ಅಧಿಕಾರಿಗಳು ನಾಶಪಡಿಸಿರುವ ಬಗ್ಗೆ.

- ಶ್ರೀ ಆರ್.ರಾಜೇಂದ್ರ ರಾಜಣ್ಣ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

ಊ) ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಕೊಟ್ಟಗಾಳು ಗ್ರಾಮ
ಪಂಚಾಯತಿ ವ್ಯಾಪ್ತಿಯ ಸಿಂದ್ಯಾನಗರದಲ್ಲಿ ಸರ್ವೆ ಕಾರ್ಯದ ಬಗ್ಗೆ

- ಶ್ರೀ ಎಸ್.ರವಿ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)

೦೫. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳಿಗೆ ಸಂಬಂಧಪಟ್ಟ ಸಚಿವರ
ಹೇಳಿಕೆಗಳು

ಅ) ದಿನಾಂಕ ೩-೦೩-೨೦೨೨ರಂದು ಶ್ರೀ ಕೆ.ಹರೀಶ್ ಕುಮಾರ್‌ರವರು

ಬೆಂಗಳೂರಿನ ನಿಮ್ಮಾನ್ಸ್ ಆಸ್ಟ್ರೇಗೆ ಹೆಚ್ಚಿನ ಮೂಲ

ಸೌಕರ್ಯ ಒದಗಿಸುವ ಬಗ್ಗೆ ಪ್ರಸ್ತಾಪಿಸಿರುವ ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಆರೋಗ್ಯ

ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ

ಪರವಾಗಿ)

ಆ) ದಿನಾಂಕ ೩-೦೩-೨೦೨೨ರಂದು ಶ್ರೀ ಸಲೀಂ ಅಹಮದ್‌ರವರು

ಸರ್ಕಾರಿ ವಸತಿ ಶಾಲೆಗಳಿಗೆ ಸರ್ಕಾರದಿಂದ ಅಕ್ಕಿ ಪೂರೈಕೆ ವಿಳಂಬದಿಂದ

ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವ ಬಗ್ಗೆ ಪ್ರಸ್ತಾಪಿಸಿರುವ ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಮಾಜ ಕಲ್ಯಾಣ ಮತ್ತು

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇ) ದಿನಾಂಕ 9-03-2022ರಂದು ಶ್ರೀ ಕೆ.ಟಿ.ಶ್ರೀಕಂಠೇಗೌಡರು ಖಾಸಗಿ ಐ.ಟಿ.ಐ.

ಕಾಲೇಜುಗಳ ಸಂಘ ಒಕ್ಕೂಟವು ತಮ್ಮ ಬೇಡಿಕೆಗಾಗಿ ಪಾದಯಾತ್ರೆ

ಕೈಗೊಂಡಿರುವ ಬಗ್ಗೆ ಪ್ರಸ್ತಾಪಿಸಿರುವ ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಉನ್ನತ ಶಿಕ್ಷಣ ಸಚಿವರ ಪರವಾಗಿ)

ಈ) ದಿನಾಂಕ 9-03-2022ರಂದು ಶ್ರೀ ನಿರಾಣಿ ಹಣಮಂತ ರುದ್ರಪ್ಪನವರು

2006ರ ನಂತರ ಅನುದಾನಕ್ಕೆ ಒಳಪಟ್ಟ ಕಾಲೇಜುಗಳ ಉಪನ್ಯಾಸಕರಿಗೆ ಹಳೆ

ಪಿಂಚಣಿ ಯೋಜನೆ ಜಾರಿ ಮಾಡುವ ಬಗ್ಗೆ ಪ್ರಸ್ತಾಪಿಸಿರುವ ವಿಷಯ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು) (ಉನ್ನತ ಶಿಕ್ಷಣ ಸಚಿವರ ಪರವಾಗಿ)

06. ವರದಿಯನ್ನೊಪ್ಪಿಸುವುದು

ಶ್ರೀ ಆಯನೂರು ಮಂಜುನಾಥ್, ಅಧ್ಯಕ್ಷರಿಂದ 2022ನೇ ಸಾಲಿನ ಸದಸ್ಯರುಗಳ ಖಾಸಗಿ

ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ ಎರಡನೇ ವರದಿಯ ಮಂಡನೆ

07. ವಿತ್ತೀಯ ಕಾರ್ಯಕಲಾಪಗಳು

2022-23ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಮುಂದುವರೆದ ಚರ್ಚೆ

- ಶ್ರೀ ಕೆ.ಎ.ತಿಪ್ಪೇಸ್ವಾಮಿ

- ಶ್ರೀ ಎಸ್.ರುದ್ರೇಗೌಡ

- ಡಾ: ಕೆ.ಗೋವಿಂದರಾಜ್

~*~*~*~*~

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(265) 11.3.2022 10.10 ಪಿ.ಕೆ.ಜಿ.ಆರ್

ಕರ್ನಾಟಕ ವಿಧಾನ ಪರಿಷತ್ತು

ಶುಕ್ರವಾರ, 11ನೇ ಮಾರ್ಚ್ 2022

ಸದನವು ವಿಧಾನ ಪರಿಷತ್ತಿನ ಸಭಾಂಗಣದಲ್ಲಿ

ಬೆಳಿಗ್ಗೆ 10 ಗಂಟೆ 06 ನಿಮಿಷಕ್ಕೆ ಸಮಾವೇಶಗೊಂಡಿತು

ಸಭಾಪತಿ (ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟು) ಅವರು

ವೀಠದಲ್ಲಿ ಉಪಸ್ಥಿತರಿದ್ದರು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೧. ಪ್ರಶೋತ್ತರಗಳು

ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

ಪ್ರಶ್ನೆ ಸಂಖ್ಯೆ: 1551

(ಉತ್ತರ ಪ್ರತಿ ಲಗತ್ತಿಸಲಾಗಿದೆ)

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಗಳೆ, ಬಜಾಪುರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುಮಾರು ರೂ. 6 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್‌ನ್ನು ಪ್ರಾರಂಭಿಸಲಾಗಿದೆ. ಆದರೆ ಅಲ್ಲಿ ಕಳಪೆ ಕಾಮಗಾರಿಯಾಗಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಪೋಲ್ ವಾಲ್ಟ್ ಮತ್ತು ಅಲ್ಯುಮಿನಿಯಂ ಡಕ್ಟನ್ ಮೇಲೆ ಹಾಕಿರುವ ಸಿಂಥೆಟಿಕ್ ಎರಡು ಕಡೆ ಕಿತ್ತು ಬಂದಿರುತ್ತದೆ ಎಂದು ತಿಳಿಸಿದ್ದಾರೆ. ಬಜಾಪುರ ಜಿಲ್ಲೆಯಲ್ಲಿ ವಿಶೇಷವಾಗಿ ಕ್ರೀಡೆಗಳಿಗೆ ಪ್ರೋತ್ಸಾಹ ಕೊಡಬೇಕು ಎಂದು ಹೇಳಿ ನಗರದ ಕ್ರೀಡಾಂಗಣದಲ್ಲಿ ಮಾನ್ಯ ಮಂತ್ರಿಗಳೇ, ಕೆ.ಬಿ.ಜಿ.ಎನ್.ಎಲ್., ನಿಂದ ಬಂದಿರುವ ರೂ. 10 ಕೋಟಿಗಳಲ್ಲಿ ರೂ. 5 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಮಾಡಿದ್ದಾರೆ. ಆದರೆ ಈಗ ಮಾಡಿರುವ ಸಿಂಥೆಟಿಕ್ ಟ್ರ್ಯಾಕ್ ಹರಿದು ಹೋಗಿದೆ. ಅಲ್ಲಿ ಸರಿಯಾಗಿ maintenance ಆಗುತ್ತಿಲ್ಲ. ಹಂದಿಗಳು, ನಾಯಿಗಳು ಅಲ್ಲಿಗೆ ಹೋಗಿ ಟ್ರ್ಯಾಕ್‌ನ್ನು ಡ್ಯಾಮೇಜ್ ಮಾಡುತ್ತಿವೆ. ಮುಖ್ಯವಾಗಿ ಅದನ್ನು ಅಥ್ಲೀಟಿಕ್‌ಗೆ ಎಂದು ಕೊಟ್ಟಿದ್ದೀರಿ. ಆದರೆ ಮೊದಲು ಅಲ್ಲಿ ಕ್ರಿಕೆಟ್ ಆಡುತ್ತಿದ್ದರು, ಹಾಕಿ ಆಡುತ್ತಿದ್ದರು, ಸೈಕ್ಲಿಂಗ್‌ಗೆ ಕೂಡ ಅವಕಾಶ ಇತ್ತು. ಈಗ ಸಿಂಥೆಟಿಕ್ ಟ್ರ್ಯಾಕ್ ಮಾಡಿದ ಮೇಲೆ ಕ್ರಿಕೆಟ್ ಮತ್ತು ಹಾಕಿ ಆಗಲೂ ಅಥವಾ ಸೈಕ್ಲಿಂಗ್‌ಗೂ ಅವಕಾಶ ಇಲ್ಲದಂತಾಗಿದೆ. 2015ರಲ್ಲಿ Cycling Velodrome ಗೆ ಮಂಜೂರಾತಿ ಸಿಕ್ಕಿದೆ. ಆದರೆ ಇದು ಸಂಪೂರ್ಣವಾಗಿಲ್ಲ, ಆ ಸ್ಟೇಡಿಯಂ ಕಂಪ್ಲೀಟ್ ಆಗಿಲ್ಲ. ಬಜಾಪುರದ ಸೈಕಲಿಸ್ಟ್‌ಗಳು ಪ್ರಪಂಚದಲ್ಲೇ ವಿಖ್ಯಾತರಾಗಿದ್ದಾರೆ. 2015ನೇ ಇಸವಿಯಲ್ಲಿ ಮಂಜೂರಾತಿ ಸಿಕ್ಕಿದ್ದರೂ ಇನ್ನೂ ಪೂರ್ಣವಾಗಿಲ್ಲ. ನಾವು ಕ್ರಿಕೆಟ್ ಸ್ಟೇಡಿಯಂಗೆ ಒಂದು ಪ್ರಸ್ತಾವನೆಯನ್ನು ಕಳುಹಿಸಿದ್ದೆವು. ಅದು ಡಿ.ಸಿ., ಮುಖಾಂತರ ಸರ್ಕಾರಕ್ಕೆ ಬಂತು. ಹಿಂದಿನ ಸರ್ಕಾರ ಇದ್ದಾಗಲೂ ಪ್ರಸ್ತಾವನೆಯನ್ನು ಕಳುಹಿಸಿದ್ದೆವು. ಆದರೆ ಮಂಜೂರು ಆಗಿರುವುದನ್ನು ರಿಜೆಕ್ಟ್ ಮಾಡಿ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬೇಕಾಗಿರುವ ಜಮೀನು ಎಂದು ಹೇಳಿದ್ದಾರೆ. ಕ್ರಿಕೆಟ್ ಸ್ಟೇಡಿಯಂಗೂ ಅವಕಾಶ ಇಲ್ಲ, ಹಾಕಿ ಸ್ಟೇಡಿಯಂಗೂ ಅವಕಾಶ ಇಲ್ಲ. ಅಥ್ಲೆಟಿಕ್ ಸ್ಟೇಡಿಯಂ ಮಾಡಿದ್ದರೂ ಅಲ್ಲೂ ಕೂಡ ಕಳಪೆ ಕಾಮಗಾರಿ ಮಾಡಿದ್ದಾರೆ. ಇದರಿಂದ ಅಥ್ಲೆಟಿಕ್ ಕ್ರೀಡೆಗಳನ್ನೂ ಸಹ ನಡೆಸುವುದಕ್ಕೆ ಆಗುತ್ತಿಲ್ಲ.

(ಮುಂದು)

(266) 11-3-2022 10.20 ಡಿಎಸ್-ಎಂಡಿ

1

ಶ್ರೀ ಪ್ರಕಾಶ್ ಕೆ.ರಾಥೋಡ್(ಮುಂದು):-

ಅಂದರೆ, ಕ್ರೀಡೆಗಳೆಲ್ಲ ಪ್ರತಿಭಾವಂತರು ಯಾರಿದ್ದಾರೆ ಅವರಿಗೆ ತರಬೇತಿ ಕೊಡುವುದಕ್ಕೆ ಸಂಪೂರ್ಣವಾಗಿ ಅವಕಾಶ ಇಲ್ಲ. ಪ್ರತಿ ತಾಲ್ಲೂಕಿನಲ್ಲಿ ಜಮೀನನ್ನು ಕೊಟ್ಟಿದ್ದಾರೆ ಆದರೆ ಕ್ರೀಡಾಂಗಣ ಮಾಡುವುದಕ್ಕೆ ಪ್ರಾರಂಭವೇ ಆಗಿಲ್ಲ. ನಾನು ಸರ್ಕಾರಕ್ಕೆ ಮನವಿ ಮಾಡುವುದೇನೆಂದರೆ, ಕ್ರೀಡೆಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ಕೊಡಬೇಕು. ಇವತ್ತಿನ ಕಂಪ್ಯೂಟರ್ ಯುಗದಲ್ಲಿ ಮಕ್ಕಳು ಆರೋಗ್ಯವಾಗಿರಬೇಕೆಂದರೆ ಕ್ರೀಡೆಗೆ ಅವಕಾಶ ಮಾಡಿಕೊಡಬೇಕು. ಪ್ರತಿ ಜಿಲ್ಲೆಯಲ್ಲೂ ಇದೇ ರೀತಿಯ ಕಳಪೆ ಕಾಮಗಾರಿಗಳಾದರೆ ಮಕ್ಕಳು ಆಟ ಆಡುವುದಕ್ಕೆ, ವ್ಯಾಯಾಮ ಮಾಡುವುದಕ್ಕೆ, ಅವರ ಪ್ರತಿಭೆ ಮುಂದೆ ಬರುವುದಕ್ಕೆ ಅವಕಾಶವೇ ಇರುವುದಿಲ್ಲ. ಸರ್ಕಾರ ಆಯವ್ಯಯದಲ್ಲೂ ಹೆಚ್ಚಿನ ಹಣ ಬಿಡುಗಡೆ ಮಾಡಿಲ್ಲ. ಸರ್ಕಾರ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಿ ಕ್ರೀಡೆಗೆ ಹೆಚ್ಚು ಒತ್ತು ಕೊಡಬೇಕೆಂದು ನಾನು ತಮ್ಮ ಮೂಲಕ ಮನವಿ ಮಾಡುತ್ತಿದ್ದೇನೆ.

ಡಾ|| ನಾರಾಯಣಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳುತ್ತಿರುವುದು ನಿಜ. ಇದರಲ್ಲಿ ಸ್ವಲ್ಪ ಕಳಪೆ ಕಾಮಗಾರಿಯಾಗಿದೆ. ಈಗಾಗಲೇ ಅದರ ಬಗ್ಗೆ ಕ್ರಮ ತೆಗೆದುಕೊಳ್ಳಲಾಗಿದೆ. ಕಮೀಷನರ್‌ರವರಿಗೆ ದೂರನ್ನು ಕೊಟ್ಟಿದ್ದೇವೆ. ಏಕೆಂದರೆ, ಇದು ಕೃಷ್ಣ ಜಲ ನಿಗಮದಿಂದ ಆದಂತಹ ಕೆಲಸ. ಇದು ಆರು ಕೋಟಿ ರೂಪಾಯಿಗಳ ಅನುದಾನದಲ್ಲಿ ಆಗಿರುವಂಥದ್ದು. ಅದು ಏನಾಗಿದೆ ಎಂದರೆ, ಮಧ್ಯೆ drainage system ನಲ್ಲಿ ಅದರ ಮೇಲೆ steel ಇದೆ ಅದರ coating ಅನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸರಿಯಾಗಿ ಮಾಡಿಲ್ಲ. ಅದಕ್ಕೆ ಈಗಾಗಲೇ ಕ್ರಮವನ್ನು ತೆಗೆದುಕೊಂಡಿದ್ದೇವೆ. ಮಧ್ಯದಲ್ಲ ಫುಟ್‌ಬಾಲ್ ಮೈದಾನ ಇದೆ. 8 synthetic tracks ಇದೆ. ಕ್ರಿಕೆಟ್‌ಗೆ ನಾವು ಬೇರೆ ಕಡೆ ಜಾಗವನ್ನು ಗುರುತಿಸಿದ್ದೇವೆ. Velodrome for cyclists ಬಗ್ಗೆ ಮಾನ್ಯ ಸದಸ್ಯರು ಮಾತನಾಡಿದ್ದಾರೆ. ಆದರೆ ಅದು ಅಲ್ಲ ಅಲ್ಲ, ಬೇರೆ ಕಡೆ. ಅದು ಕಳಪೆ ಕಾಮಗಾರಿಯಾಗಿರುವುದರಿಂದ ಅವರ ಮೇಲೆ ಕ್ರಮವನ್ನು ತೆಗೆದುಕೊಂಡಿದ್ದೇವೆ. ಪೂನಾ ಮತ್ತು ಹೈದ್ರಾಬಾದ್‌ನ ಕಂಪನಿಗಳನ್ನು ತೆಗೆದುಕೊಂಡು recondition ಮೇಲೆ ಮಾಡುವುದಕ್ಕೆ ನಾವು ಕ್ರಮ ತೆಗೆದುಕೊಂಡಿದ್ದೇವೆ. ಅಲ್ಲ ಕಂಟ್ರಾಕ್ಟರ್ ಏನಾದರೂ ಕೆಲಸಗಳನ್ನು ಮಾಡಲಿವೆಂದರೆ ಅವರನ್ನು deport ಮಾಡಬೇಕೆಂದು writing ನಲ್ಲ ತೆಗೆದುಕೊಂಡು undertaking ತೆಗೆದುಕೊಂಡು ಕೆಲಸ ಜಾಲನೆಯಲ್ಲಿದೆ. ಆದು ಶೀಘ್ರದಲ್ಲೇ ಆಗುತ್ತದೆ. ನಾನು ಕೂಡ ಈಗಾಗಲೇ ಒಂದು ಸಲ ಅಲ್ಲಿಗೆ ಭೇಟಿ ಕೊಟ್ಟಿದ್ದೇನೆ. ಮಾನ್ಯ ಸದಸ್ಯರ ನೇತೃತ್ವದಲ್ಲಿ ಅಲ್ಲಿಗೆ ಬಂದು ಪರಿಶೀಲನೆ ಮಾಡುತ್ತೇನೆ. Velodrome ಎಂದು ಹೇಳಿದರೆ ನಮಗೆ ಅರ್ಥವಾಗುತ್ತದೆ. ಏಕೆಂದರೆ, ಬಜಾಪುರ ಜಿಲ್ಲೆಯಲ್ಲೇ ಅತೀ ಹೆಚ್ಚಿನ cyclists ಇರುವಂಥದ್ದು. Velodrome ಕಳಪೆ ಕಾಮಗಾರಿಯಾಗಿದೆ. ಏಳು ಕೋಟಿ ರೂಪಾಯಿಗಳ ಅನುದಾನದಲ್ಲ ಆಗಿರುವಂಥದ್ದು. ಅದನ್ನು ನಾವು recondition ಮಾಡಿ ಅದನ್ನು handover ಮಾಡುವುದಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆಂದು ಹೇಳುವುದಕ್ಕೆ ಬಯಸುತ್ತಿದ್ದೇನೆ.

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ಕ್ರೀಡಾಪಟುಗಳಾಗಿರುವಂತಹ ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರು ಬಹಳ ಸೂಕ್ತವಾಗಿರುವಂತಹ ಪ್ರಶ್ನೆಯನ್ನು ಕೇಳಿದ್ದಾರೆ. ಒಂದು ಕಡೆ ಅನುದಾನದ ಕೊರತೆ. ಕೊಟ್ಟಿರುವ ಅನುದಾನಕ್ಕೆ ಈ ರೀತಿಯಾದರೆ ನಮ್ಮ ಉತ್ತರ ಕರ್ನಾಟಕದಲ್ಲಿ ಒಂದು ಗಾದೆ ಮಾತು ಇದೆ, ಮಾಡಬೇಕಾಗಿರುವುದು ಕ್ರೀಡಾಂಗಣ, 'ಗೌರಿ ಮಾಡುವುದಕ್ಕೆ ಹೋಗಿ ಗಣಪನನ್ನು ಮಾಡಿದರು' ಎಂದ ಹಾಗೆ ಆಗಿದೆ. ಅದು ಯಾವತ್ತು ಪ್ರಯೋಜನಕ್ಕೆ ಇಲ್ಲದಿರುವ ಹಾಗೆ ಮಾಡಿದರೆ ಏನು ಮಾಡುವುದಕ್ಕಾಗುತ್ತದೆ? ಒಂದು ಕಡೆ ಹಣ ಇಲ್ಲ ಈ ರೀತಿ ಮಾಡಿದರೆ ಹೇಗೆ? ಮೂರು ಕಡೆ, ಒಂದನೆಯದು, Velodrome ಎರಡನೆಯದು ಈ ಕ್ರೀಡಾಂಗಣ, ಮೂರನೆಯದು ಕ್ರಿಕೆಟ್ ಕ್ರೀಡಾಂಗಣ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನೂರು ಜನರನ್ನು ಒಲಂಪಿಕ್‌ಗೆ ಕಳುಹಿಸುತ್ತೇನೆಂದು ಹೇಳಿದರು. 1500 ಪಿ.ಯು ಕಾಲೇಜುಗಳಲ್ಲಿ ಒಬ್ಬರೇ ಒಬ್ಬರು ಕೂಡ ದೈಹಿಕ ಶಿಕ್ಷಕರು ಇಲ್ಲ.

ಸಭಾಪತಿಯವರು:- ಮಾನ್ಯ ಭೋಜೇಗೌಡರವರೇ, ಈ ಪ್ರಶ್ನೆಗೂ ನೀವು ಕೇಳುತ್ತಿರುವುದಕ್ಕೂ ಏನು ಸಂಬಂಧ?

ಡಾ||ನಾರಾಯಣಗೌಡ:- 75 ಮಕ್ಕಳನ್ನು ಒಲಂಪಿಕ್ ಕಳುಹಿಸುವುದಕ್ಕೆ ಅವರಿಗೆ ತರಬೇತಿಯನ್ನು ಕೊಡುತ್ತಿದ್ದೇವೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಇವತ್ತು ಮಾನ್ಯ ಸಚಿವರು ಸದನದಲ್ಲೂ ಹೇಳಬೇಕು. ಅಥ್ಲೆಟಿಕ್ ಆಡುವಂತಹ ವ್ಯವಸ್ಥೆಗೆ ಬಹಳಷ್ಟು ಹಣವನ್ನು ಖರ್ಚು ಮಾಡಿದ್ದಾರೆ. ಅಲ್ಲ ಪ್ರತಿಭಾವಂತರು exercise ಮಾಡುವುದಕ್ಕಾಗಲಿ practice ಮಾಡುವುದಕ್ಕಾಗಲಿ ಕ್ರಮಬದ್ಧವಾಗಿ ನಡೆಯಬೇಕು. ಮುಂಚೆ ಬೆಳಗ್ಗೆ ಬಹಳ ಜನ ಕ್ರೀಡಾಂಗಣದಲ್ಲಿ walking ಮಾಡುತ್ತಿದ್ದರು, ಈಗ synthetic track ಆದ ಮೇಲೆ walking ಮಾಡುವುದು ನಿಂತುಬಿಟ್ಟಿದೆ. ವಾಕಿಂಗ್ ಮಾಡುವುದಕ್ಕೆ ಜಾಗ ಎಲ್ಲ ಮಾಡಿದ್ದಾರೆಂದರೆ, ಸ್ಟೇಡಿಯಂ ಮುಂದೆ ಅಂಗಡಿಗಳಿವೆ, ಆ ಅಂಗಡಿಗಳ ಮುಂದೆ walking ಗೆ ವ್ಯವಸ್ಥೆ ಮಾಡುತ್ತಿದ್ದಾರೆ. ಅದನ್ನು ಮಾನ್ಯ ಸಚಿವರು ತಡೆಯಬೇಕು. ವಿಶೇಷವಾಗಿ walking ಮಾಡುವುದಕ್ಕೆ Gol Gumbaz ಗೆ ಹೋಗುತ್ತಾರೆ.

ಸಭಾಪತಿಯವರು:- ತಾವು ground ಬಗ್ಗೆ ಕೇಳಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ನಾನು ground ಬಗ್ಗೆಯೇ ಕೇಳುತ್ತಿದ್ದೇನೆ. Ground ನಲ್ಲಿ walking ಮಾಡುತ್ತಿದ್ದರು, ಈಗ ಹೊರಗೆ walking ಮಾಡುತ್ತಿದ್ದಾರೆ. ಇಲ್ಲ walking ಮಾಡುವುದಕ್ಕೆ ಅವಕಾಶವಿಲ್ಲ. ಕ್ರೀಡೆಗಳಿಗೆ, athletics ಆಡುವುದಕ್ಕೆ ಅವಕಾಶವಿಲ್ಲ, ಕ್ರಿಕೆಟ್, ಹಾಕಿ ಆಡುವುದಕ್ಕೆ ಅವಕಾಶವಿಲ್ಲ. ಇವೆಲ್ಲಾ ಆಡುವುದಕ್ಕೆ ಅವಕಾಶ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿಕೊಡಬೇಕು. ಮಾನ್ಯ ಸಚಿವರು ಕ್ರಿಕೆಟ್ ಕ್ರೀಡಾಂಗಣಕ್ಕೆ ಜಾಗವನ್ನು ಕೊಡುತ್ತೇವೆಂದು ಆಶ್ವಾಸನೆಯನ್ನು ಕೊಡಬೇಕು. ಇದನ್ನು ಸರ್ಕಾರದಿಂದ ಮಂಜೂರು ಮಾಡಿಸಿ. ಹಾಕಿ ಸ್ಟೇಡಿಯಂ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತೇವೆಂದು ಮಾನ್ಯ ಸಚಿವರು ಹೇಳಬೇಕು. ಈ ಕ್ರೀಡಾಂಗಣದಲ್ಲಿ athletics ಆಡಲು ಏನು ವ್ಯವಸ್ಥೆ ಬೇಕೋ ಅದನ್ನು ಮಾಡಿ. ಕನಕದಾಸ ಬಡಾವಣೆಯಲ್ಲಿ cycling ಗಾಗಿ ವ್ಯವಸ್ಥೆ ಮಾಡಿದ್ದಾರೆ. ಇದನ್ನು 2015 ರಲ್ಲಿ ಹೇಳಿರುವಂಥದ್ದು, ಈಗ ನಾವು 2022 ರಲ್ಲಿ ಇದ್ದೇವೆ. ಇದನ್ನು ಮಾಡಿಕೊಡಬೇಕೆಂದು ನಾನು ಮಾನ್ಯ ಸಚಿವರಿಗೆ ಕೇಳುತ್ತಿದ್ದೇನೆ. ಇದಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ಡಾ|| ನಾರಾಯಣಗೌಡ:- ಮಾನ್ಯ ಸಭಾಪತಿಯವರೇ, ಅದು 2015 ರಲ್ಲಿ ಆಗಿರುವಂಥದ್ದು ನಿಜ. ಆಗ ನಮ್ಮ ಸರ್ಕಾರ ಇರಲಿಲ್ಲ, ನಾನು ಇರಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಕ್ರಮ ತೆಗೆದುಕೊಂಡಿದ್ದೇನೆ. ಏಕೆಂದರೆ ನನಗೂ civil knowledge ಇದೆ. ಏಕೆಂದರೆ, ಮಾನ್ಯ ಭೋಜೇಗೌಡರವರು ಹೇಳಿದ ಹಾಗೆ 100 ಜನ, 50 ಜನ ಎಂದು ನನಗೆ ಸುಳ್ಳು ಹೇಳುವುದಕ್ಕೆ ಬರುವುದಿಲ್ಲ. 75 ಕ್ರೀಡಾಪಟುಗಳನ್ನು...

(ಈ ಹಂತದಲ್ಲಿ ಮಾನ್ಯ ಭೋಜೇಗೌಡರು ಮಾತನಾಡಲು ಎದ್ದು ನಿಂತರು)

ಡಾ||ನಾರಾಯಣಗೌಡ:- ಕೇಳಿ ಸ್ವಲ್ಪ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಚಿವರೇ ಕೋಪ ಏಕೆ ಮಾಡಿಕೊಳ್ಳುತ್ತೀರಿ?

(ಗೊಂದಲ)

ಡಾ||ನಾರಾಯಣಗೌಡ:- ನಾನು 100 ಜನ ಎಂದು ಹೇಳಿಯೇ ಇಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಆಡಳಿತ ಪಕ್ಷದಲ್ಲಿ ಮಂತ್ರಿಯಾಗಿರುವವರು ಕೋಪ ಮಾಡಿಕೊಳ್ಳಬಾರದು. ನಾನು ಕೋಪ ಮಾಡಿಕೊಳ್ಳುವಂಥಾದ್ದು ಏನೂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾತನಾಡಿಲ್ಲ. ಇರುವುದನ್ನು ಹೇಳುತ್ತಿದ್ದೇನೆ. 1500 ಶಾಲೆಗಳಲ್ಲಿ ದೈಹಿಕ ಶಿಕ್ಷಕರು ಇಲ್ಲದಿರುವುದು ಸುಳ್ಳೋ ಸತ್ಯವೋ ಎಂಬುದನ್ನು ಹೇಳಬೇಕು.

(ಗೊಂದಲ)

ಮಾನ್ಯ ಸಚಿವರು ಕೋಪ ಏಕೆ ಮಾಡಿಕೊಳ್ಳಬೇಕು? ದಯವಿಟ್ಟು ಮಾನ್ಯ ಸಚಿವರು ಕೋಪ ಬಿಡಬೇಕು. ನಾನು ಸುಳ್ಳು ಹೇಳಿದ್ದೇನೇಯೇ?

ಸಭಾಪತಿಯವರು:- ಮಾನ್ಯ ಭೋಜೇಗೌಡರವರೇ, ಮಧ್ಯೆ ಎದ್ದು ಏಕೆ ಮಾತನಾಡುತ್ತೀರಿ, ಕುಳಿತುಕೊಳ್ಳಿ. ಮಾನ್ಯ ಸಚಿವರೇ, ಮಾನ್ಯ ಪ್ರಕಾಶ್ ಕೆ.ರಾಧೋಡ್‌ರವರು ಕೇಳಿರುವ ಪ್ರಶ್ನೆಗೆ ಉತ್ತರ ಕೊಡಿ.

ಡಾ|| ನಾರಾಯಣಗೌಡ:- ಮಾನ್ಯ ಸಭಾಪತಿಯವರೇ, ನಾವು ಆಯುಕ್ತರವರಿಗೆ ದೂರನ್ನು ಕೊಟ್ಟಿದ್ದೇವೆ. ಶ್ರೀಪ್ರದಲ್ಲ ಅಲ್ಲಿಗೆ ನಾನು, ನನ್ನ ಟೀಮ್ ಹೋಗುತ್ತೇವೆ. ಅದರ ಬಗ್ಗೆ ಕ್ರಮ ತೆಗೆದುಕೊಂಡು ಮಾನ್ಯ ಸದಸ್ಯರ ನೇತೃತ್ವದಲ್ಲಿ ಕರೆದುಕೊಂಡು ಹೋಗಿ ಕೆಲಸ ಮಾಡಿಸುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1619

ಉತ್ತರ ಲಗತ್ತಿಸಲಾಗಿದೆ

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಇದರಲ್ಲಿ ಬಹಳ ಪ್ರಮುಖವಾದ ಅಂಶವೇನೆಂದರೆ, ಬೆಂಗಳೂರು ನಗರ ಬಹಳ ವೇಗವಾಗಿ ಬೆಳೆಯುತ್ತಿರುವಂತಹ ನಗರೀಕರಣ. ಬಿಬಿಎಂಪಿ ವ್ಯಾಪ್ತಿಯಿಂದ ಬಿಟ್ಟಾದ ಮೇಲೆ ಬಿಡಿ ವ್ಯಾಪ್ತಿ ಇದೆ. ಈ ಬಿಡಿ ವ್ಯಾಪ್ತಿಯಾದ ಮೇಲೆ ಗ್ರಾಮೀಣ ವ್ಯಾಪ್ತಿ ಬರುತ್ತದೆ. ಈ ಗ್ರಾಮೀಣ ವ್ಯಾಪ್ತಿಗೆ planning purpose ಗಾಗಿ BMRDA (Bangalore Metropolitan Region Development Authority) ಅಥವಾ ಸಣ್ಣ ಸಣ್ಣ ನಗರ ಪ್ರಾಧಿಕಾರಗಳಿಗೆ ಒಳಪಡುತ್ತದೆ. ಇಂತಹ ಸ್ಥಳಗಳನ್ನು ಗ್ರಾಮೀಣ status ಇರತಕ್ಕಂಥ ಪ್ರದೇಶಗಳನ್ನು ಇವತ್ತು ನಗರೀಕರಣಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಅನುವು ಮಾಡಿಕೊಡುತ್ತಿರುವ ಬಡಾವಣೆಗಳು 1306 ಎಂದು ಉತ್ತರದಲ್ಲಿ ಕೊಟ್ಟಿದ್ದಾರೆ. ಒಂದು ಎಕರೆಯಿಂದ 1000 ಎಕರೆಯವರೆಗೂ ಒಂದು ಬಡಾವಣೆ. ಆ ರೀತಿ ಹೋದಾಗ ಎಷ್ಟು ಎಕರೆ ಇದೆ, ಎಷ್ಟು ಜಾಗ ವಿಸ್ತಾರವಾಗಿದೆ ಎನ್ನುವಂಥದ್ದು. ಅದರ ಜೊತೆಗೆ ಅನಧಿಕೃತವಾಗಿಯೂ ಇದೆ ಎಂದು ಹೇಳುತ್ತೀರಿ. ಸರ್ಕಾರದಿಂದ ಅಥವಾ ಸರ್ಕಾರಿ ಸಂಸ್ಥೆಗಳಿಂದ ಅಥವಾ ಯೋಜನಾ ಪ್ರಾಧಿಕಾರಗಳಿಂದ ಅನುಮತಿ ಪಡೆದು ನಿರ್ಮಾಣವಾದ ವಸತಿ ಸಮುಚ್ಚಯಗಳು/ಬಡಾವಣೆಗಳು 970 ಇರುತ್ತವೆ ಎಂದು ಉತ್ತರದಲ್ಲಿ ಹೇಳಿದ್ದಾರೆ. ಒಟ್ಟು ಉತ್ತರದಲ್ಲಿ ಕೊಟ್ಟಿರುವ ಪ್ರಕಾರ ಸುಮಾರು 2200 ಕ್ಕೂ ಹೆಚ್ಚು ಬಡಾವಣೆಗಳು ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದಾಯಿತು. ಈಗ ಪ್ರಶ್ನೆ ಇರುವಂಥದ್ದೇನೆಂದರೆ, ಈ ಬಡಾವಣೆಗಳು ಸರ್ಕಾರ ಅಥವಾ Planning Authority ಯಿಂದ ಅವರ ಇಲಾಖೆಗೆ ವರ್ಗಾವಣೆಯಾಗುತ್ತದೆ. ಅದು ಹೇಗೆಂದರೆ, ಮೊದಲು ಇದು ಕಂದಾಯ ಇಲಾಖೆಯಿಂದ land conversion ಆಗುತ್ತದೆ. ತದನಂತರ ಅದು Planning Authority ಯ ಜಾಗ ಇರುತ್ತದೆ ಅದು ಆನೇಕಲ್, ನೆಲಮಂಗಲ, ಕನಕಪುರ, ಮಾಗಡಿ ಇರಬಹುದು, ಈ ರೀತಿ ಇದಕ್ಕೆ ವರ್ಗಾವಣೆಯಾಗಬಹುದು. ಈ ವರ್ಗಾವಣೆಯಾದ ಮೇಲೆ ಅದಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಅನುಮತಿಯನ್ನು ಕೊಡಬೇಕು. ನಂತರ ಇದೆಲ್ಲಾ ಆದಮೇಲೆ ಇಲ್ಲ ಉಳಿದಿರುವಂತಹ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜಾಗಗಳಿರಬಹುದು, ಬಡಾವಣೆ ಇರಬಹುದು, ಅದನ್ನು ಗ್ರಾಮೀಣಾಭಿವೃದ್ಧಿಗೆ relinquish ಮಾಡಿಕೊಡುತ್ತಾರೆ.

(ಮುಂದು)

267/11-3-2022/10-30/bkp-md

(ಸಭಾಪತಿಯವರು ಪೀಠದಲ್ಲಿದ್ದರು)

ಶ್ರೀ ಪಿ.ಆರ್. ರಮೇಶ್(ಮುಂದು):

ಅದರ ಅರ್ಥ ನಿಮಗೆ ಅದನ್ನು ಸಂಪೂರ್ಣವಾಗಿ, ಆಡಳಿತಾತ್ಮಕವಾಗಿ ಸುಧಾರಣೆ ಮಾಡಬೇಕೆಂಬುದಾಗಿದ್ದು, ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಅದಕ್ಕೆ ಬೇಕಾದಂತಹ ಸಿಬ್ಬಂದಿ ಎಲ್ಲ ಇದ್ದಾರೆ?

ಸಭಾಪತಿಯವರು:- ನೀವು ಪ್ರಶ್ನೆಯನ್ನು ಕೇಳುವುದನ್ನು ಬಿಟ್ಟು ನೀವೇ ಅವರಿಗೆ ಉತ್ತರ ಹೇಳಿದರೆ ಹೇಗೆ?

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೆ, ನನ್ನ ಪ್ರಶ್ನೆ ಏನೆಂದರೆ, ಬೆಂಗಳೂರು ಸುತ್ತ-ಮುತ್ತ ಮುಂದಿನ ದಿನಗಳಲ್ಲಿ slum ಆಗುತ್ತದೆ ನಿಮಗೆ ಆ ಒಂದು ಸಾಮರ್ಥ್ಯ ಇಲ್ಲ. ಯಾವ ಗ್ರಾಮ ಪಂಚಾಯತಿಗೂ ಆ ಒಂದು ಸಾಮರ್ಥ್ಯ ಇಲ್ಲ. ಏಕೆಂದರೆ, STP (Sewage Treatment Plan) ಇವತ್ತು ಏನಾಗುತ್ತಿದೆ? ನಮ್ಮ ಜೊತೆ ಇವತ್ತು ಬಂದು ನೋಡಿ. ತಾವು ಯಾವತ್ತು ಹೋಗೋಣವೆಂದು ಹೇಳುತ್ತೀರೋ ಅಂದು ನಾನು ನಿಮ್ಮ ಜೊತೆಯಲ್ಲಿ ಬರುತ್ತೇನೆ. ಬೆಂಗಳೂರು ಸುತ್ತ-ಮುತ್ತಲಿನ ಎಲ್ಲಾ ಲೇಕ್‌ಗಳಿಗೂ ಮೋರಿ ನೀರನ್ನು ಬಿಡುತ್ತಿದ್ದಾರೆ. Industrial effluents ಹೋಗುತ್ತಿದೆ. ನಿಮ್ಮ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಇರತಕ್ಕಂತಹ ಹಲವಾರು ಏನು ಈ Industries ಇರಬಹುದು, residential and non-residential purpose ಇರಬಹುದು, ಇವುಗಳೆಲ್ಲವೂ ಯಾವುದನ್ನೂ ಸಹ planned manner ಆಗಿ ನಿರ್ವಹಿಸುತ್ತಿಲ್ಲ. ನಿಮಗೆ capacity ಇಲ್ಲ. ಗ್ರಾಮೀಣಾಭಿವೃದ್ಧಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಂದರೆ ಗ್ರಾಮದ ಅಭಿವೃದ್ಧಿಗೆ ಸಿಮೀತವಾಗಿ ಗ್ರಾಮ ಪಂಚಾಯತಿ ಇರುತ್ತದೆ. ಒಬ್ಬ ವ್ಯಕ್ತಿಗೆ 10-20 ಕೆ.ಜಿ. ಅಕ್ಕಿಯನ್ನು ತಲೆ ಮೇಲೆ ಭಾರ ಹೊರಿಸಬಹುದು. ಆದರೆ, ನೀವು 1000 ಕೆ.ಜಿ. ಅಕ್ಕಿಯನ್ನು ಹಾಕಿದರೆ ಅದನ್ನು ಯಾರಾದರೂ ಹೊರಲಕ್ಕೆ ಆಗುತ್ತದೆಯೇ? ಆಗುವುದಿಲ್ಲ. ಹೀಗಾಗಿ, ಇದಕ್ಕೆ ವ್ಯವಸ್ಥೆಯನ್ನು ಏನು ಮಾಡಿದ್ದೀರಿ? ಇವತ್ತು STP ಗಳು ಯಾವುದೂ ಆಗಿಲ್ಲ. ನಿಮಗೆ ಅನುಮತಿಯನ್ನು ಕೊಡುತ್ತಾರೆ. ಆದರೆ, ಖಂಡಿತವಾಗಿಯೂ ಯಾವುದೂ ಇಲ್ಲ. ಇದ್ದರೂ ಸಹ ಅದು ನಶಿಸಿ ಹೋಗಿದೆ, demolish ಆಗಿದೆ. ಮತ್ತೆ, Environmental Impact Assessment ಎಲ್ಲಯೂ ಇಲ್ಲ. ಮತ್ತೆ ಯಾವ lake ಗಳಿಗೂ ನೀವು ಪ್ರಾಮುಖ್ಯತೆಯನ್ನು ಕೊಡುತ್ತಿಲ್ಲ.

ಸಭಾಪತಿಯವರು:- ಇದಕ್ಕೆ ಏನು ಮಾಡಬೇಕೆಂದು ಹೇಳಿ.

ಶ್ರೀ ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೆ, ಈ ಒಂದು ಗ್ರಾಮ ಪಂಚಾಯತಿಗಳಿಗೆ ಏನು ನೀವು ಬೆಂಗಳೂರಿನಲ್ಲಿ ಇದರ ನಿರ್ವಹಣೆಗೆ ಪ್ರಾಮುಖ್ಯತೆ ಕೊಡುತ್ತಿದ್ದೀರಿ; ಇದರ ವ್ಯಾಪ್ತಿಯಲ್ಲಿ 4 ಇಲಾಖೆಗಳು ಬರುತ್ತವೆ. ಮಾನ್ಯ ಸಚಿವರಿಗೆ specific ಆಗಿ ಹೇಳುತ್ತಿದ್ದೇನೆ. ದಯವಿಟ್ಟು ಇದಕ್ಕೆ ಸಂಬಂಧಪಟ್ಟಂತೆ ಒಂದು ಪ್ರತ್ಯೇಕವಾದಂತಹ ಪ್ರಾಧಿಕಾರ ಮಾಡಬೇಕಾಗುತ್ತದೆ. ಎಲ್ಲವೂ ನಗರೀಕರಣವಾಗುತ್ತಿರುವುದರಿಂದ ಇದಕ್ಕೆ ಸಂಬಂಧಪಟ್ಟಂತೆ ಒಂದು ಪ್ರಾಧಿಕಾರವನ್ನು ರಚನೆ ಮಾಡಿದರೆ, ಬೆಂಗಳೂರಿನ ಸುತ್ತ ಒಂದು 'Ring Authority' ಯನ್ನು ಮಾಡಿದರೆ ಈ ಒಂದು ಕೆಲಸಗಳನ್ನು ನಿರ್ವಹಣೆ ಮಾಡಲಕ್ಕೆ ಆಗುತ್ತದೆ. ಏಕೆಂದರೆ, ಇವತ್ತು ಪರಿಸರವನ್ನು ಕಾಪಾಡುವಂತಹದ್ದು ನಮ್ಮ ಮತ್ತು ನಿಮ್ಮೆಲ್ಲರ ಕರ್ತವ್ಯ. ಆದ್ದರಿಂದ, ದಯವಿಟ್ಟು ಇದಕ್ಕೆ ಸಚಿವರು ಉತ್ತರ ಕೊಡಬೇಕು.

ಶ್ರೀ. ಕೆ.ಎಸ್ ಈಶ್ವರಪ್ಪ:- ಮಾನ್ಯ ಸಭಾಪತಿಯವರೆ, ಮಾನ್ಯ ಸದಸ್ಯರಾದ ಶ್ರೀ ಪಿ.ಆರ್. ರಮೇಶ್‌ರವರು ಬಹಳ ತಿಳಿದುಕೊಂಡಿದ್ದಾರೆ. ಬೆಂಗಳೂರನ್ನು ರಿಪೇರಿ ಮಾಡಲಕ್ಕೆ ಪ್ರಾಧಿಕಾರ ಅಲ್ಲ, ಆ ವಿಶ್ವಸಂಸ್ಥೆಯೇ ಇಲ್ಲ ಬಂದು ಕುಳಿತರೂ ಸಹ ಈ ಸಮಸ್ಯೆ ಬಗೆಹರಿಯುವುದಿಲ್ಲ. ಏಕೆಂದರೆ, ಎಲ್ಲ ಜಾಗ ಸಿಗುತ್ತದೋ ಅಲ್ಲ ಮನೆ ಕಟ್ಟುವುದು. ಇರುವಂತಹ ವಿಚಾರವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಾವು ಒಪ್ಪಿಕೊಳ್ಳಬೇಕು. ಈ ವಿಚಾರ ಇವತ್ತು ನಿನ್ನೆಯದಲ್ಲ. ಇವತ್ತಿನದ್ದು ಎಂದರೆ, ಹೌದಪ್ಪಾ ಎನ್ನಬಹುದು. ಅಲ್ಲ ಜಾಗ ಇದೆ, ಅದು ಸರ್ಕಾರಿ ಭೂಮಿಯೋ ಖಾಸಗಿ ಭೂಮಿಯೋ ಅಲ್ಲ ಮನೆ ಕಟ್ಟುತ್ತಾರೆ. ಅಲ್ಲ ರಸ್ತೆ ಇಲ್ಲ, ಚರಂಡಿ ಇರುವುದಿಲ್ಲ. ಹೇಗೆ ಹೇಗೋ ನಡೆದುಕೊಂಡು ಬಂದಿದೆ. ಇದಕ್ಕೆ ಏನು ರೂಪ ತರಬೇಕು ಎನ್ನುವುದರ ಬಗ್ಗೆ ನಾವು ಈಗ Cabinet Sub Committee ರಚನೆ ಮಾಡಿದ್ದೇವೆ. ಏನಾಗುತ್ತಿದೆ, ಎಂದರೆ ಅನೇಕ ಕಾನೂನುಗಳಿವೆ, Planning Authority ಇದೆ, ಅವರು ಇಷ್ಟು ಅಡಿ ರಸ್ತೆ ಇರಬೇಕು, 100 ವರ್ಷದ ಕೆಳಗಡೆ ಮನೆ ಕಟ್ಟಿದ್ದಾರೆ. ಆ ಮನೆಗೆ ಇಷ್ಟು ಅಡಿ ರಸ್ತೆ ಬಡಬೇಕೆಂದರೆ ಎಲ್ಲಂದ ರಸ್ತೆ ಬಡಲಕ್ಕೆ ಸಾಧ್ಯ? ಈ ಎಲ್ಲಾ ಸಮಸ್ಯೆಗಳಿರುವುದಕ್ಕೋಸ್ಕರ ನಾವು ಈಗ Cabinet Sub Committee ಯಲ್ಲ ಒಟ್ಟಿಗೆ ಕುಳಿತುಕೊಂಡು ಈಗಾಗಲೇ ನಾಲ್ಕಾರು ಬಾರಿ ಚರ್ಚೆ ಮಾಡಿದ್ದೇವೆ. ಬೆಂಗಳೂರು ಸುತ್ತ-ಮುತ್ತಾ ಇರುವ ಮನೆಗಳಿಗೆ ಏನು ಮಾಡಬೇಕು, ಆ ಗ್ರಾಮಗಳಿಗೆ ಏನೇನು ಮಾಡಬೇಕು ಎನ್ನುವುದರ ಬಗ್ಗೆ ಚರ್ಚೆ ಮಾಡಿ ಈಗಾಗಲೇ draft rules ಅನ್ನು ಸಿದ್ಧ ಮಾಡಿದ್ದೇವೆ. ಇದರ ಜೊತೆಗೆ ಅರಣ್ಯ ಇಲಾಖೆಯದ್ದು ಒಂದು ಸಮಸ್ಯೆ ಇದೆ. ಅದು ಒಂದು ಸಮಸ್ಯೆ ಅಲ್ಲ. ಅದರೂ ಕೂಡ ಮುಂದಿನ ವಾರ ಅರಣ್ಯ ಇಲಾಖೆಯವರೊಂದಿಗೂ ಒಂದು ವಿಶೇಷವಾದ ಸಭೆಯನ್ನು ಏರ್ಪಾಡು ಮಾಡಿ ಅವರ ಜೊತೆಯಲ್ಲೂ ಚರ್ಚೆ ಮಾಡುತ್ತೇವೆ. ಈಗ ನಗರಾಭಿವೃದ್ಧಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಕುಳಿತುಕೊಂಡು ಚರ್ಚೆ ಮಾಡಿ ಇದನ್ನು ಒಂದು ರೂಪಕ್ಕೆ ತಂದಿದ್ದೇವೆ. ಇನ್ನು ಅರಣ್ಯ ಇಲಾಖೆಯವರೊಂದಿಗೆ ಚರ್ಚೆ ಮಾಡಿ ಇದನ್ನು ಒಂದು ರೂಪಕ್ಕೆ ತರಬೇಕು. ತರುವುದರ ಮೂಲಕ ಯಾವ್ಯಾವ ರೂಪದಲ್ಲ ಅನುಕೂಲಗಳನ್ನು ಮಾಡಿಕೊಡಬೇಕೋ ಖಂಡಿತವಾಗಿಯೂ ಅನುಕೂಲಗಳನ್ನು ಮಾಡಿಕೊಡುತ್ತೇವೆ. ಇದರಿಂದ ಜನರಿಗೆ ಅನುಕೂಲ ಆಗಬೇಕು, ಅವರಿಗೆ ಮೂಲಭೂತ ಸೌಕರ್ಯಗಳು ಸಿಗಬೇಕು. ಅದರ ಜೊತೆಯಲ್ಲಯೇ ತೆರಿಗೆ ಸಂಗ್ರಹ ಮಾಡಬೇಕು. ಇದೆಲ್ಲವನ್ನೂ ಸಹ ಮಾಡುವುದಕ್ಕೆ ನಾವೆಲ್ಲರೂ ಕುಳಿತುಕೊಂಡು ಸಮಗ್ರವಾಗಿ ಚರ್ಚೆ ಮಾಡಿ ನಮ್ಮ ಕ್ಯಾಬಿನೆಟ್ ಉಪ ಸಮಿತಿ ಸಭೆಯಲ್ಲ ತೀರ್ಮಾನ ತೆಗೆದುಕೊಂಡಿದ್ದೇವೆ. ಆದಷ್ಟು ಬೇಗ ಅವುಗಳನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜಾರಿಗೊಳಿಸಿ ಮಾಡಿ, ಸುತ್ತ-ಮುತ್ತ ಜನರಿಗೆ ಏನೇನು ಅನುಕೂಲಗಳು ಬೇಕೋ ಅವುಗಳನ್ನು ಮಾಡಿಕೊಡುತ್ತೇವೆ.

ಶ್ರೀ. ಪಿ.ಆರ್. ರಮೇಶ್:- ಮಾನ್ಯ ಸಭಾಪತಿಯವರೆ, ಮಾನ್ಯ ಸಚಿವರು ಇವತ್ತು ಹೇಳಿದ್ದು, ಮುಂದೆ ಮಾಡುತ್ತೇವೆಂದು ಹೇಳಿದ್ದಾರೆ. ಈ ವಿಚಾರದಲ್ಲಿ ಏನಾಗಿದೆ ಎಂದರೆ ಕಳೆದ ಸುಮಾರು 20-25 ವರ್ಷಗಳಿಂದ ಈ ಚಟುವಟಿಕೆಗಳು ಜಾಸ್ತಿಯಾಗುತ್ತಾ ಬರುತ್ತಿವೆ. ಬೆಂಗಳೂರಿನಲ್ಲಿ 20-25 ವರ್ಷಗಳಿಂದ ಈ ರೀತಿಯಲ್ಲಿ ಮಾಡುತ್ತಿರುವುದು ಅಧಿಕೃತ ಇರಬಹುದು, ಅನಧಿಕೃತ ಇರಬಹುದು. ನಿಮ್ಮ relinquish ಇರಬಹುದು, ಎಸ್‌ಟಿಪಿಯವರು ಕಟ್ಟಿರುವುದು ಇರಬಹುದು, ಕಟ್ಟಿ ಬಿಟ್ಟಿರುವಂತಹದ್ದು ಇರಬಹುದು. ಇವುಗಳೆಲ್ಲವೂ ನಿರ್ವಹಣೆ ಇಲ್ಲದೆಯೇ ಬಹಳಷ್ಟು ಅವ್ಯವಸ್ಥೆಯ ಗೂಡಾಗಿದೆ. ಇದನ್ನು ನೀವು ತಕ್ಷಣವೇ ತೆಗೆದುಕೊಳ್ಳುವುದಕ್ಕೆ ಕ್ರಮಗಳನ್ನು ನಿಮ್ಮ ಗ್ರಾಮ ಪಂಚಾಯತಿಯಲ್ಲಿ ಆಗಲಿ, ಅದಕ್ಕೆ ಪೂರಕವಾದಂತಹ ವ್ಯವಸ್ಥೆಗಳನ್ನು ಏನಾದರೂ ಮಾಡಿದರೆ ತಾವು ತಕ್ಷಣವೇ ಕ್ರಮಗಳನ್ನು ತೆಗೆದುಕೊಳ್ಳಬೇಕು. ಉದಾಹರಣೆಗೆ ಕೆರೆಗಳಿಗೆ ಕಲ್ಮಶ ಹೋಗುತ್ತಿದೆ. ಇದರಿಂದ ಪರಿಸರಕ್ಕೆ ಬಹಳ ತೊಂದರೆಯಾಗುತ್ತಿದೆ. ಇದನ್ನೆಲ್ಲಾ ಸರಿಪಡಿಸುವಂತಹ ರೀತಿಯಲ್ಲಿ ಇದನ್ನು ಮಾಡಿ ಮುಗಿಸುವಲ್ಲಿ ಇನ್ನು 5-6 ವರ್ಷಗಳಾಗಬಹುದು. ಆದರೆ, ತಕ್ಷಣವೇ ಏನು ಇದಕ್ಕೆ ಕವಚ ಹಾಕುವಂತಹ ರೀತಿಯಲ್ಲಿ ತಾವು ಏನು ವ್ಯವಸ್ಥೆ ಮಾಡುತ್ತೀರಿ? ಎನ್ನುವುದನ್ನು ಹೇಳಬೇಕು.

ಶ್ರೀ. ಕೆ.ಎಸ್ ಈಶ್ವರಪ್ಪ:- ಮಾನ್ಯ ಸಭಾಪತಿಯವರೆ, ಮಾನ್ಯ ಸದಸ್ಯರು ಹೇಳಿದ್ದು ಒಂದು ವಿಚಾರ ಸರಿ ಇದೆ. JJM (Jal Jeevan Mission) ಅಡಿಯಲ್ಲಿ Grey Water Management ನಲ್ಲಿ ಯೋಜನೆಗಳನ್ನು ಈಗಾಗಲೇ ತಯಾರು ಮಾಡುತ್ತಿದ್ದೇವೆ. ಕೊಳಚೆ ನೀರು ಕೆರೆಗಳಿಗೆ ಹೋಗದ ರೀತಿಯಲ್ಲಿ ವ್ಯವಸ್ಥೆಗಳನ್ನು ಮಾಡುತ್ತಿದ್ದೇವೆ. 554 ಕೆರೆಗಳನ್ನು ಅಭಿವೃದ್ಧಿ ಮಾಡುವುದಕ್ಕೆ ನಾವು ಈಗಾಗಲೇ DPR (Detailed Project Report) ಅನ್ನು ತಯಾರು ಮಾಡುತ್ತಿದ್ದೇವೆ. ನೀವು ಹೇಳಿದ ಹಾಗೆ ಇದು ಇವತ್ತು-ನಿನ್ನೆಯದಲ್ಲ. ಎಷ್ಟು ವರ್ಷದ್ದೋ ಸಮಸ್ಯೆಗಳಿವೆ. ಈಗ ಇದಕ್ಕೆ ಏನಾದರೂ ಪರಿಹಾರ ಹುಡುಕಬೇಕಾಗಿದ್ದು, ಆ ದಿಕ್ಕಿನಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈಗಾಗಲೇ ಮೂರು-ಮೂರು ಬಾರಿ ಯೋಜನೆ ಮಾಡಿದ್ದೇವೆ, JJM ಅಡಿಯಲ್ಲಿ ಆ Grey Water Management ಮುಖಾಂತರ ಏನು ಮಾಡಬೇಕೆಂದು ನೋಡುತ್ತಿದ್ದೇವೆ. 554 ಕೆರೆಗಳನ್ನು ಅಭಿವೃದ್ಧಿ ಮಾಡಲಕ್ಕೆ DPR ಸಿದ್ಧ ಮಾಡುತ್ತಿದ್ದೇವೆ. ನೀವು ಹೇಳಿದ ಹಾಗೆ ಇವತ್ತಿನತನಕ ಇರುವುದನ್ನು ಏನು ಮಾಡಬೇಕು? ಏಕೆಂದರೆ, ಅವರು 4 ಅಡಿಗಳನ್ನು ಬಿಟ್ಟುಕೊಂಡಿರುತ್ತಾರೆ. ಈಗ ನೀವು ಪ್ಲಾನಿಂಗ್‌ನಲ್ಲಿ ಲೇಔಟ್ ಮಾಡಬೇಕೆಂದರೆ 30 ಅಡಿ ಬೇಕೆಂದು ಹೇಳುತ್ತಾರೆ. ಅಷ್ಟು ಸ್ಥಳಾವಕಾಶವನ್ನು ಎಲ್ಲಂದ ತರಲಕ್ಕೆ ಆಗುತ್ತದೆ? ಅದಕ್ಕೋಸ್ಕರ ಇವತ್ತಿನತನಕ ಇರುವುದಕ್ಕೆ ಏನು ಮಾಡಬೇಕು ಮತ್ತು ಮುಂದೆ ಬರುವ ಲೇಔಟ್‌ಗಳಿಗೆ ಏನು ಮಾಡಬೇಕೆಂದು ಹೇಳಿ, ಎರಡಕ್ಕೂ ಸಹ ಪೂರ್ಣ ಚರ್ಚೆ ಮಾಡಿದ್ದೇವೆ. ಆದಷ್ಟು ಬೇಗ ಇದಕ್ಕೊಂದು ರೂಪವನ್ನು ತರುತ್ತೇವೆ.

ಸಭಾಪತಿಯವರು:- ಸರ್ಕಾರ ಅಹಮದ್‌ವರೆ, ನಿಮ್ಮ ಪ್ರಶ್ನೆ ಕಂದಾಯ ಇಲಾಖೆಗೆ ವರ್ಗಾವಣೆಗೊಂಡಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1625

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಶಾಂತಾರಾಮ್ ಬುಡ್ಡೆ ಸಿದ್ದಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ವಿವರವಾದ ಉತ್ತರವನ್ನು ಒದಗಿಸಿದ್ದಾರೆ. ಆದರೆ, ಇದು ನಿರಂತರವಾಗಿ ನಡೆದುಕೊಂಡು ಬಂದಿರುವ ಸಮಸ್ಯೆಯಾಗಿರುವುದರಿಂದ ಹಾಗೂ ಇದು ಈ ಅಲೆಮಾರಿ ಸಮುದಾಯದ ಸಮಸ್ಯೆ ಇರುವುದರಿಂದ ನಾನು ಸರ್ಕಾರದಿಂದ ಒಂದಿಷ್ಟು ಹೆಚ್ಚಿನ ವಿವರಗಳನ್ನು ಬಯಸುತ್ತೇನೆ. ರಾಜ್ಯದಲ್ಲಿ 51 ಜಾತಿಯ ಎಸ್.ಸಿ. ಜನಾಂಗದ ಅಲೆಮಾರಿಗಳು, 23, ಎಸ್.ಉ. ಜನಾಂಗದ ಅಲೆ ಮಾರಿಗಳು, ಹಾಗೂ ಓಬಿಸಿ ಸಮುದಾಯಕ್ಕೆ ಸೇರಿದ 46 ಅಲೆಮಾರಿಗಳು ಸೇರಿದಂತೆ ಒಟ್ಟು 120 ವಿವಿಧ ಜಾತಿಗೆ ಸೇರಿದಂತಹ ಅಲೆಮಾರಿಗಳು ಇದ್ದಾರೆ. ಅವರಿಗೆ ಅನೇಕ ಯೋಜನೆಗಳನ್ನು ರೂಪಿಸಿರುವುದಾಗಿ ಉತ್ತರದಲ್ಲಿ ಹೇಳಿದ್ದೀರಿ, 100ಕ್ಕೆ 100 ರಷ್ಟು progress ತೋರಿಸಿದ್ದೀರಿ. ಆದರೆ, ಇದುವರೆವಿಗೂ ಅನೇಕ ಜಿಲ್ಲೆಗಳಲ್ಲಿ ನಮ್ಮ ಅಲೆಮಾರಿ ಸಮುದಾಯದವರು ರಸ್ತೆಯ ಪಕ್ಕದಲ್ಲಿ, ಟೆಂಟ್‌ಗಳನ್ನು ಹಾಕಿಕೊಂಡು ಬದುಕುವುದನ್ನು ನಾವು ನೋಡುತ್ತಿದ್ದೇವೆ. ಹೀಗಾಗಿ, ಮೂಲ ಕಾರಣ ಏನೆಂದರೆ, ಅವರಿಗೆ ಈಗಾಗಲೇ ಘೋಷಣೆಯಾಗಿರುವ ಅನೇಕ ನಿವೇಶನಗಳನ್ನು ಅವರಿಗೆ ಕೊಡದೇ ಇರುವುದು. ಇದರ ಬಗ್ಗೆ ಒಂದೆರಡು ಉದಾಹರಣೆಗಳನ್ನು ಹೇಳುವುದಾದರೆ ಇಲ್ಲ ಮಾದರಿ ಪಂಚಾಯತಿಯಲ್ಲಿ ಎಲಕನಗುಪ್ಪೆಯಲ್ಲಿ 84 ಕುಟುಂಬಗಳಿಗೆ 5 ಎಕರೆ, 24 ಗುಂಟೆ ಜಾಗವನ್ನು ಗುರುತಿಸಲಾಗಿದೆ. ಅದನ್ನು ಅವರಿಗೆ 6 ವರ್ಷಗಳಿಂದ ಹಸ್ತಾಂತರ ಮಾಡಿರುವುದಿಲ್ಲ. ಮುಂಡುಗೋಡು ತಾಲ್ಲೂಕಿನ ಸುಭಾಶ್‌ನಗರ ಇರಬಹುದು, ಕುಮಟಾ ತಾಲ್ಲೂಕಿನ ಹೆಗೆಡೆ ಗ್ರಾಮ ಇರಬಹುದು, ಹೊನ್ನಾವರದ ವಿಮುಗ ಇರಬಹುದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನ ಆಂಜನೇಯ ಬ್ಲಾಕ್ ಇರಬಹುದು, ಈ ರೀತಿಯಲ್ಲಿ ರಾಜ್ಯದಲ್ಲಿ ಬಹಳ ಜಿಲ್ಲೆಗಳಲ್ಲಿ ಗುರುತಿಸಿರುವಂತಹ ಜಾಗ ಅಥವಾ ನಿವೇಶನವನ್ನು ಅವರಿಗೆ ಕೊಟ್ಟಿರುವುದಿಲ್ಲ. ನಿವೇಶನಗಳನ್ನು ಕೊಡದೇ ಇರುವುದರಿಂದ ಇನ್ನು ಕೂಡ ಇವರುಗಳು ಟೆಂಟ್‌ಗಳಲ್ಲಿ ವಾಸ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡುತ್ತಿರುತ್ತಾರೆ. ಏಕೆಂದರೆ, ಅವರಿಗೆ ಜಾತಿ ಸರ್ಫಿಫಿಕೇಟ್ ಇಲ್ಲದೇ ಇರುವುದರಿಂದ ಅವರುಗಳಿಗೆ ನಿವೇಶನಗಳು ಸಿಕ್ಕಿರುವುದಿಲ್ಲ. ಹೀಗಾಗಿ, ಅವರುಗಳಿಗೆ ವಿಳಾಸ ಇರುವುದಿಲ್ಲ. ಈ ಕಾರಣಕ್ಕಾಗಿ ಅವರುಗಳಿಗೆ ನಿವೇಶನಗಳನ್ನು ನೀಡಬೇಕೆಂದು ನಾನು ಇಲ್ಲ ಒತ್ತುಕೊಟ್ಟು ಉಲ್ಲೇಖ ಮಾಡಬೇಕಾಗುತ್ತದೆ.

ಸಭಾಪತಿಯವರು:- ಏನು ಮಾಡಬೇಕೆಂದು ಹೇಳಿ.

ಶ್ರೀ ಶಾಂತಾರಾಮ್ ಬುಡ್ಡೆ ಸಿದ್ದಿ:- ಮಾನ್ಯ ಸಭಾಪತಿಯವರೆ, ಸ್ವಲ್ಪ ಹೆಚ್ಚು ಸಮಯ ಕೊಡಬೇಕಾಗುತ್ತದೆ. ಇದು ಬಹಳ ಮಹತ್ವದ ವಿಷಯವಾಗಿದೆ. ಅಲೆಮಾರಿಗಳ ಬಗ್ಗೆ ಚರ್ಚೆಯೇ ಆಗಿರುವುದಿಲ್ಲ. ಹೀಗಾಗಿ, ಈ 'ಅಲೆಮಾರಿ ಕೋಶ' ಎಂದು ನಾವು ಏನು ಇವತ್ತು ಮಾಡಿದ್ದೇವೆ, ಆ ಕೋಶಕ್ಕೂ ಒಂದು ಕಛೇರಿ ಮಾಡಲಕ್ಕೆ ಒಂದು ಜಾಗವಿಲ್ಲ. ಆ ಸ್ಥಿತಿಯಲ್ಲಿ ಅದು ಇದೆ.

ಮುಂದು.

(268) 11.03.2022 10.40 ಎಸ್‌ವಿ-ಎಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಶಾಂತಾರಾಮ ಬುಡ್ಡೆ ಸಿದ್ದಿ (ಮುಂದು):-

ಬೀದಿ ಬದಿಯಲ್ಲಿ ಟೆಂಟ್‌ಗಳಲ್ಲಿ ವಾಸಿಸುವವರನ್ನು ಟೆಂಟ್‌ಮುಕ್ತರನ್ನಾಗಿ ಮಾಡಬೇಕೆಂದರೆ ಮುಖ್ಯಮಂತ್ರಿಯವರ ನವಗ್ರಾಮ ಯೋಜನೆಯಡಿಯಲ್ಲಿ ಅವರಿಗೆ ನಿವೇಶನ ಕೊಟ್ಟು, ಮನೆ ನಿರ್ಮಾಣಕ್ಕಾಗಿ ಮಂಜೂರಾಗಿರುವ ಹಣವನ್ನು ಅವರಿಗೆ ಕೊಟ್ಟರೆ ಮನೆ ಕಟ್ಟಲು ಅನುಕೂಲವಾಗುತ್ತದೆ. ಎಲ್ಲಾ ಮಕ್ಕಳು ಶಿಕ್ಷಣವನ್ನು ಪಡೆದುಕೊಳ್ಳಬೇಕೆಂದು ನಾವು ಹೇಳುತ್ತೇವೆ. ಆದರೆ ಅಲೆಮಾರಿಗಳ ಮಕ್ಕಳು ಟೆಂಟ್‌ಗಳಲ್ಲಿ ಮತ್ತು ಬೀದಿಗಳಲ್ಲಿ ವಾಸವಾಗಿರುವುದರಿಂದ ದಾಖಲೆಗೆ ಸಿಗುವುದಿಲ್ಲ. ಈಗ ಶಾಲೆಗೆ ದಾಖಲಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಎಷ್ಟೇ ಯೋಜನೆಯನ್ನು ತಂದರೂ ಕೂಡ ಅವರ ಹತ್ತಾರು ವರ್ಷಗಳ ಬೇಡಿಕೆ ಈಡೇರದಿದ್ದರೆ ಬಹಳ ಕಷ್ಟ. ಮುಖ್ಯವಾದ ಬೇಡಿಕೆ ಏನೆಂದರೆ ಅವರಿಗೆ ನಿವೇಶನಗಳನ್ನು ನೀಡುವುದು. ಎರಡನೆಯದಾಗಿ ಎಸ್.ಸಿ/ಎಸ್.ಟಿ.ಗೆ ಸೇರಿದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಲೆಮಾರಿಗಳಿಗೆ ಎಸ್.ಸಿ. ಗೆ ಸಿಗುವ ಸೌಲಭ್ಯಗಳು ಸಿಗುವುದಿಲ್ಲ. ಎಸ್.ಟಿ. ಸೌಲಭ್ಯಗಳೂ ಸಿಗುವುದಿಲ್ಲ. ಹೀಗಾಗಿ ಅವರು ಕೇಳಿರುವ ಪ್ರತ್ಯೇಕ ನಿಗಮದ ರಚನೆಯು ಸರ್ಕಾರಕ್ಕೆ ಬಿಟ್ಟಂತಹ ವಿಚಾರ. ಹೆಚ್ಚು ಲಕ್ಷ್ಯ ಕೊಟ್ಟು ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಕೋರುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಶಾಂತಾರಾಮ ಸಿದ್ದಿಯವರು ಬಹಳ ಗಂಭೀರವಾದ ಮತ್ತು ಈ ಸದನದಲ್ಲಿ ಚರ್ಚೆ ಆಗಲೇ ಬೇಕಾದಂತಹ ಒಂದು ಪ್ರಶ್ನೆಯನ್ನು ಎತ್ತಿದ್ದಾರೆ. ಅದಕ್ಕಾಗಿ ತಮ್ಮ ಮೂಲಕ ಅವರಿಗೆ ಅಭಿನಂದನೆಗಳನ್ನು ಹೇಳಬಯಸುತ್ತೇನೆ.

ಅವರು ಕೇಳಿರುವ ಪ್ರಶ್ನೆಯ ಒಟ್ಟು ಮಾಹಿತಿಯೇನೆಂದರೆ ಪರಿಶಿಷ್ಟ ಜಾತಿಯಲ್ಲಿ ಸುಮಾರು 51 ಅಲೆಮಾರಿ ಜಾತಿಗಳಿವೆ. ಪರಿಶಿಷ್ಟ ಪಂಗಡದಲ್ಲಿ 23 ಅಲೆಮಾರಿ ಜಾತಿಗಳಿವೆ. ಹಿಂದುಳಿದ ವರ್ಗಗಳಲ್ಲಿ 46 ಅಲೆಮಾರಿ ಜಾತಿಗಳಿವೆ. ಈ ಅಲೆಮಾರಿಯಲ್ಲಿ ತುಂಬಾ ಜನ ಬಂದಿರುತ್ತಾರೆ. ಆದರೆ ಅತಿ ಸೂಕ್ಷ್ಮ ಎಂದು ಪರಿಗಣಿಸಲಾಗುವ ಮತ್ತು ಒಂದು ಊರಿನಿಂದ ಮತ್ತೊಂದು ಊರಿಗೆ ಬದುಕನ್ನು ಕಟ್ಟಿಕೊಂಡು ವಲಸೆ ಹೋಗುವ ಜನಗಳ ಸಂಖ್ಯೆ ಮೇಲ್ನೋಟಕ್ಕೆ 20 ಲಕ್ಷ ಇದೆ ಎಂದು ಅಂದಾಜಿಸಲಾಗಿದೆ. ಅವರನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು ಏಕೆ ಕರೆಯುತ್ತಾರೆಂದರೆ ಗುರುತಿಸಲಿಕ್ಕೆ ಸಾಧ್ಯವಾಗದಂತಹ ಜಾತಿಗಳಲ್ಲಿ ಅಲೆಮಾರಿಗಳಿದ್ದಾರೆ. ಉದಾಹರಣೆಗೆ ದಕ್ಕಲಗರು ಎನ್ನುವ ಒಂದು ಜಾತಿ ಇದೆ. ಇಡೀ ಕರ್ನಾಟಕ ರಾಜ್ಯದಲ್ಲಿ ಅವರ ಒಟ್ಟು ಸಂಖ್ಯೆ ಇರುವುದೇ 1350. ಅಂದಾಜು 300 ಕುಟುಂಬಗಳಿರಬಹುದು. ಅವರು ಕೂಡ ಊರಿಂದ ಊರಿಗೆ ತಿರುಗುತ್ತಿರುತ್ತಾರೆ. ಅವರಿಗೆ ಜಾತಿ ಪ್ರಮಾಣ ಪತ್ರ ದೊರೆಯುತ್ತಿರಲಿಲ್ಲ. ಅವರಿಗೆ ಮನೆ/ನಿವೇಶನ ಇರಲಿಲ್ಲ. ಊರಿಂದೂರಿಗೆ ಅಲೆಯುವುದರಿಂದ ನಮಗೆ ಒಂದು ಜಾಗದಲ್ಲಿ ಮನೆ/ನಿವೇಶನ ನೀಡಿದರೆ ನಾವು ಅಲ್ಲಿಯೇ ಬದುಕುತ್ತೇವೆ ಎಂದು ಹೇಳಿದ್ದರು. ಅವರ ಇಡೀ ಸಮುದಾಯದಲ್ಲಿ ಒಬ್ಬನೇ ಒಬ್ಬ ಹುಡುಗ ಎಂ.ಬಿ.ಎ. ಮಾಡಿದ್ದಾನೆ. ಅವರನ್ನು ಮೊನ್ನೆ ಸಚಿವ ಸಂಪುಟದ ನಡುವೆ ಇರುವ ಕಛೇರಿಗೆ ಕರೆದಾಗ ಅವರ ಬದುಕಿನ ಸಮಸ್ಯೆಗಳು ನಮಗೆ ಅರ್ಥವಾಗಿದೆ. ಗದಗ ಜಿಲ್ಲೆಯ ಕಡೆ ಹರಿಣಾಶಿಕಾರಿ ಎನ್ನುವ ಜನಾಂಗ ಇದೆ. ಅವರು ಜಿಂಕೆಯನ್ನು ಬೇಟೆಯಾಡಿ ಬದುಕುವವರು. ಅವರು ಬದುಕನ್ನು ಕಟ್ಟಿಕೊಳ್ಳುವುದೇ ಸಾಧ್ಯವಿಲ್ಲ. ವಿಜಯಪುರದ ಕಡೆ ಹಂದಿಗೊಲ್ಲರು ಎನ್ನುವ ಜಾತಿಯಿದೆ. ಅವರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮನೆಗಳು ಎತ್ತರವೇ ಇರುವುದಿಲ್ಲ. ಮನೆಯೊಳಗೆ ನಿಲ್ಲಲಕ್ಕೆ ಸಾಧ್ಯವಿಲ್ಲ. ಹೇಗೆ ಬದುಕುತ್ತಾರೆಂದು ನಾವು ಊಹೆ ಮಾಡಲಕ್ಕೆ ಸಾಧ್ಯವಿಲ್ಲ. ಇಂತಹ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜನಾಂಗದಲ್ಲರುವವರ ಮಾನಸಿಕತೆ, ಅವರ ಬದುಕು, ಅವರ ದೈನಂದಿನ ಜೀವನ, ವಸತಿ ಮತ್ತು ಶಿಕ್ಷಣವನ್ನು ಊಹಿಸಲಕ್ಕೆ ಸಾಧ್ಯವಿಲ್ಲ. ಆ ಕಾರಣಕ್ಕಾಗಿ ನಮ್ಮೆಲ್ಲ ಅಲೆಮಾರಿ ಕೋಶ ಎಂದು ಇದೆ. ಅಲ್ಲದವರು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲವೆನ್ನುವ ಕಾರಣಕ್ಕೆ ಒಬ್ಬ ದಕ್ಷ ಅಧಿಕಾರಿಯನ್ನು ನೇಮಕ ಮಾಡುತ್ತಿದ್ದೇವೆ. ಆ ಕಛೇರಿ ಬಹಳ ದೂರವಿದೆ ಎನ್ನುವ ಕಾರಣಕ್ಕೆ ಅದನ್ನು ಕೇಂದ್ರ ಕಛೇರಿಗೆ ತರುವಂತಹ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಅವರಿಗೆ ಕೊಡಬೇಕಾದಂತಹ ಯೋಜನೆಗಳನ್ನು ಸವಿಸ್ತಾರವಾಗಿ ನಾನು ಇದರಲ್ಲ ನೀಡಿದ್ದೇನೆ.

ಅಲೆಮಾರಿ ಜನಾಂಗಕ್ಕೆ ರೂ.30 ಕೋಟಿಗಳ ವೆಚ್ಚದಲ್ಲ 9 ಹಾಸ್ಟೆಲ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅವರ ಮಕ್ಕಳಿಗೆ K.R.E.I.S (Karnataka Residential Educational Institutions Society) ಶಿಕ್ಷಣ ಸಂಸ್ಥೆಯಲ್ಲಿ ಶೇ.4ರ ಮೀಸಲಾತಿ ಇದ್ದುದನ್ನು ಶೇ.10ಕ್ಕೆ ಏರಿಸಿದ್ದೇವೆ. ಈ ಮಕ್ಕಳನ್ನು ಗುರುತಿಸಿ ಅನಿರ್ಬಂಧಿತವಾಗಿ ಯಾವುದೇ ಅಲೆಮಾರಿ ಮಕ್ಕಳು ಬಂದರೂ ಈ ಶಾಲೆಯಲ್ಲಿ ಶಿಕ್ಷಣವನ್ನು ಕೊಡಬಹುದೇ ಎಂದು ಯೋಚನೆ ಮಾಡುತ್ತಿದ್ದೇವೆ. ಇದೆಲ್ಲವನ್ನೂ ಸಮಗ್ರವಾಗಿ ಅಧ್ಯಯನ ಮಾಡುವುದಕ್ಕೆ ಯಾವ ಶಾಸಕರಿಗೆ ಆಸಕ್ತಿ ಇದೆಯೋ ಅವರನ್ನೆಲ್ಲಾ ಕರೆದು ಸದನ ಮುಗಿದ ಒಂದು ವಾರದಲ್ಲ ಒಂದು ವಿಶೇಷವಾದಂತಹ ಸಭೆಯನ್ನು ಮಾಡುತ್ತೇವೆ. ಈ ವಿಷಯವನ್ನು ತಮ್ಮ ಮೂಲಕ ಮಾನ್ಯ ಶಾಸಕರಿಗೆ ಹೇಳಲು ಬಯಸುತ್ತೇನೆ.

ಶ್ರೀ ಶಾಂತಾರಾಮ ಬುಡ್ಡೆ ಸಿದ್ದಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಇದರ ಬಗ್ಗೆ ಹೆಚ್ಚು ಸಂಗತಿಗಳನ್ನು ತಿಳಿದುಕೊಂಡಿರುವುದು ಸಂತೋಷದ ಸಂಗತಿ. ಇಷ್ಟೆಲ್ಲಾ ಯೋಜನೆಗಳಿದ್ದರೂ ಕೂಡ ಅನೇಕ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಈ ರೀತಿಯಾದಂತಹ ವರದಿಗಳನ್ನು ನಾವು ನೋಡುತ್ತಿರುತ್ತೇವೆ. ಕೋವಿಡ್ ಕಾಲದಲ್ಲಿ ಉಸಿರಾಡಿದರೆ ಅದೇ ಊಟ, ಬಟ್ಟೆ ತಣ್ಣೀರು ಬಟ್ಟೆ. ಈ ರೀತಿ ಅನೇಕ ಪತ್ರಿಕೆಗಳಲ್ಲಿ ವರದಿಯಾಗಿದೆ. ಆದ್ದರಿಂದ ಈ ಎಲ್ಲಾ ಕಾರ್ಯಕ್ರಮಗಳ ಜೊತೆಗೆ ಆದಷ್ಟು ಬೇಗ ಅಲೆಮಾರಿ ಕೋಶವನ್ನು ನಿಗಮವಾಗಿ ಪರಿವರ್ತನೆ ಮಾಡಿದರೆ ಹೆಚ್ಚು ಗಂಭೀರವಾಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಭಿವೃದ್ಧಿಯನ್ನು ಕಾಣಬಹುದು ಎನ್ನುವ ಮಾತನ್ನು ಹೇಳುತ್ತೇನೆ. ಈ ಎಲ್ಲಾ ಯೋಜನೆಗಳಲ್ಲಿ ಶೇ.100ಕ್ಕೆ 100 ಫಲತಾಂಶವನ್ನು ಸರ್ಕಾರ ತೋರಿಸಿದೆ. ಅದು ನಿಜವಾಗಬೇಕು ಎನ್ನುವುದು ನನ್ನ ಕಳಕಳ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲಿ ಬೇಡ ಜಂಗಮರು ಎನ್ನುವ ಒಂದು ಸಮುದಾಯದ ಬಗ್ಗೆ ಹೇಳಬಯಸುತ್ತೇನೆ. ಅವರು ಕೆಲವು ಕಡೆಗಳಲ್ಲಿ tribal ಇದ್ದು ಆದಿವಾಸಿಗಳಾಗುತ್ತಾರೆ. ಕೆಲವು ಕಡೆಗಳಲ್ಲಿ ಪರಿಶಿಷ್ಟ ಜಾತಿಗೆ ಬರುತ್ತಾರೆ. ಆದರೆ ಬೇಡ ಜಂಗಮ ಎಂದು ಹೇಳಿ ಬೇರೆಯವರು ಕೂಡ ಪ್ರಮಾಣಪತ್ರವನ್ನು ತೆಗೆದುಕೊಂಡು ಅವರಿಗೆ ದೊರಕಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅದರ ಬಗ್ಗೆ ಸರ್ಕಾರದ ಗಮನಕ್ಕೆ ಏನಾದರೂ ಬಂದಿದೆಯೇ ಎಂಬುದನ್ನು ಕೇಳಬಯಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಬೇಡ ಜಂಗಮರ ವಿಷಯವನ್ನು ಪರಿಶೀಲನೆ ಮಾಡುತ್ತೇವೆಂದು ಹೇಳಿದ್ದೇವೆ. ಅವರ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುತ್ತೇವೆ. ಮಾನ್ಯ ಶಾಂತಾರಾಮ ಸಿದ್ದಿಯವರು ಒಂದು ಮಾತನ್ನು ಹೇಳಿದರು. ಮಾಗಡಿಯಲ್ಲಿ ಐದು ಎಕರೆ ಇದೆ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಕುಮಟಾ, ಹೊನ್ನಾವರದಲ್ಲಿ ಹಾಗೂ ಹಾವೇರಿಯ ರಾಣಿಬೆನ್ನೂರಿನಲ್ಲಿ ನಿವೇಶನ ಇದೆ ಎಂದು ಅವರು ಹೇಳಿದ್ದಾರೆ. ಅದಲ್ಲವನ್ನೂ ಪರಿಶೀಲನೆ ಮಾಡಿ ಅವರಿಗೆ ಕೊಡುವ ಕೆಲಸವನ್ನು ಮಾಡಲಾಗುವುದು.

ಶ್ರೀ ಶಾಂತಾರಾಮ ಬುಡ್ಡೆ ಸಿದ್ದಿ:- ಮಾನ್ಯ ಸಚಿವರೇ, ಇವುಗಳನ್ನು ಬಿಟ್ಟು ಇನ್ನೂ ಅನೇಕ ಇವೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಅಲೆಮಾರಿ ಕೋಶವನ್ನು ನಿಗಮವಾಗಿ ಮಾಡಬೇಕೆಂದು ಹೇಳಿದರು. ಬೇರೆ ಬೇರೆ ಜಾತಿಯವರು ನಿಗಮ ಬೇಕು ಎಂದು ಒತ್ತಡ ಹಾಕಿರುವ ಹಿನ್ನೆಲೆಯಲ್ಲಿ ನಿಗಮ ಎನ್ನುವ ಶಬ್ದವನ್ನು ಸೀಮಿತಗೊಳಿಸುವ ವಾತಾವರಣ ನಿರ್ಮಾಣವಾಯಿತು. ಇದು ಒಂದು ಜಾತಿಯಲ್ಲ; ಇದು ಒಂದು ಕೋಶವಾಗಿರುವುದರಿಂದ ಮಾನ್ಯ

“ ತಿದ್ದುಪಡಿಯಾಗದ ಪ್ರತಿ/**unedited copy**/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಖ್ಯಮಂತ್ರಿಯವರ ಜೊತೆ ಮಾತನಾಡುತ್ತೇನೆ. ಏನಾಗುತ್ತದೆಂದು ನೋಡಬೇಕು. ಒಂದು ವೇಳೆ ನಿಗಮ ಪರಿವರ್ತನೆ ಆಗಲಿ, ಆಗದಿರಲಿ, ಅಲ್ಲಿ ಸಿಗುವ ಎಲ್ಲಾ ಸವಲತ್ತುಗಳನ್ನು ಕೋಶದ ಮೂಲಕ ಮಾಡಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1607

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಶ್ರೀ ಆರ್.ಬಿ.ತಿಮ್ಮಾಪುರ ಅವರು ಸದನದಲ್ಲಿ
ಗೈರುಹಾಜರಾಗಿದ್ದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1546

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ಮಾನ್ಯ ಮಂತ್ರಿಗಳು ಸವಿಸ್ತಾರವಾದ ಉತ್ತರವನ್ನು ಒದಗಿಸಿದ್ದಾರೆ. ನನಗೆ ಮಾನ್ಯ ಮಂತ್ರಿಯವರಿಂದ ಒಂದು ಸ್ಪಷ್ಟನೆ ಬೇಕು. ಮುಖ್ಯಮಂತ್ರಿ ಗ್ರಾಮ್ ಸಡಕ್ ಯೋಜನೆಯಡಿಯಲ್ಲಿ ಈ ಕಾಮಗಾರಿಗೆ ಬೀದರ್ ಜಿಲ್ಲೆಯಲ್ಲಿ 2019-20ರಿಂದ 2021-22ರವರೆಗೆ ಎಷ್ಟು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ? ಎಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ ಎನ್ನುವ ಪ್ರಶ್ನೆಯನ್ನು ಕೇಳಿದ್ದೇನೆ. ಇದರ ವಿವರಗಳನ್ನು ನೀಡಿದ್ದಾರೆ. ನಾನು ಮತ್ತೊಂದು ಪ್ರಶ್ನೆಯನ್ನು ಕೇಳಿದ್ದೇನು. ಕಾಮಗಾರಿಯ ಪ್ರಸ್ತಾವನೆಯನ್ನು ಶಾಸಕರು ಮಾತ್ರ ಮಾಡಬಹುದೇ ಅಥವಾ ಇಲಾಖೆಯವರು ಮಾಡುತ್ತಾರೆಯೇ? ಇದಕ್ಕೆ ಏನಾದರೂ ಸಮಿತಿ ಇದೆಯೇ? ನಾವು ಶಾಸಕರಿದ್ದೇವೆಯೋ ಇಲ್ಲವೋ ಎಂದು ನನಗೆ ಅರ್ಥವಾಗುತ್ತಿಲ್ಲ. ನಾನು ಶಾಸಕ ಆಗಿ ಮೂರು ವರ್ಷಗಳು ಕಳೆದಿದೆ. ಇದುವರೆಗೆ ಒಂದು ಪ್ರಸ್ತಾವನೆಯು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಈ ಬಗ್ಗೆ ನಾನು ಅಲ್ಲಿನ ಕಾರ್ಯಪಾಲಕ ಅಭಿಯಂತರರಿಗೆ ದೂರವಾಣಿ ಮಾಡಿದರೆ ಒಂದು ಬಾರಿ ರಿಂಗಣಿಸಿತು. ಮತ್ತೊಮ್ಮೆ 'switched off' ಎನ್ನುವ ಉತ್ತರ ಬಂದಿತು. ಈ ಪರಿಸ್ಥಿತಿಯಲ್ಲಿ ನಾವು ಯಾವ ರೀತಿ ಕೆಲಸ ಮಾಡಬೇಕೆಂದು ನಾನು ಮಾನ್ಯ ಸಚಿವರಲ್ಲಿ ಕೇಳಬಯಸುತ್ತೇನೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಅರವಿಂದಕುಮಾರ್ ಅರಳಯವರೆ, ನೀವು ಯಾರಿಗೆ ದೂರವಾಣಿ ಮಾಡಿದ್ದೀರಿ ಎಂಬುದನ್ನು ಹೇಳಬೇಕು. ನೀವು ನನಗಂತೂ ದೂರವಾಣಿ ಮಾಡಿಲ್ಲ. ಯಾರಿಗೆ ಫೋನ್ ಮಾಡಿದ್ದಾರೆ ಎನ್ನುವ ಪ್ರಶ್ನೆ ಬೇರೆ. ಇಲ್ಲಿ ತುಂಬಾ ಸ್ಪಷ್ಟವಾಗಿ ನೀವು ಕೇಳಿದ್ದೀರಿ. ಈ ಕಾಮಗಾರಿಯ ಪ್ರಸ್ತಾವನೆಯನ್ನು ಶಾಸಕರು ಮಾತ್ರ ಮಾಡಬಹುದೇ ಅಥವಾ ಇಲಾಖೆಯವರು ಮಾಡುತ್ತಾರೆಯೇ? ಇದಕ್ಕೇನಾದರೂ ಸಮಿತಿಯಿದೆಯೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಸಚಿವರೇ, ಇಲ್ಲ ಒಂದು ಗೊಂದಲವಿದೆ. ಶಾಸಕರು ಎಂದರೆ ವಿಧಾನಸಭೆ ಸದಸ್ಯರು ಎಂದಷ್ಟೇ ತಿಳಿದುಕೊಳ್ಳುತ್ತಾರೆ. ಮಾನ್ಯ ಮುಖ್ಯಮಂತ್ರಿಯವರಿಗೆ ನಾನು ಒಂದು ಪತ್ರವನ್ನೂ ಕಳುಹಿಸಿದ್ದೇನೆ. ಶಾಸಕರು, ವಿಧಾನ ಸಭೆ; ಶಾಸಕರು, ವಿಧಾನ ಪರಿಷತ್ತು ಎಂದು ಬರೆಯುವಂತೆ ನೀವು ಸಹ ಒಂದು ಸೂಚನೆಯನ್ನು ಕೊಡಿ. ಕೆಳಮನೆಯ ಸದಸ್ಯರಿಗೆ ಶಾಸಕರು ಎನ್ನುತ್ತಾರೆ, ಇಲ್ಲ ವಿಧಾನ ಪರಿಷತ್ ಸದಸ್ಯರು ಎಂದು ಹೇಳುತ್ತಾರೆ. ಶಾಸಕರು, ವಿಧಾನ ಸಭೆ; ಶಾಸಕರು, ವಿಧಾನ ಪರಿಷತ್ತು ಎಂದು ಬರೆದರೆ ಸ್ಪಷ್ಟವಾಗಿರುತ್ತದೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ನೀವು ಹೇಳಿದ್ದಕ್ಕೆ ನನಗೆ ಶೇ.100 ರಷ್ಟು ಸಹಮತಿಯಿದೆ. ಇಲ್ಲ ನನಗೆ ಗೊಂದಲವಿಲ್ಲ. ಕಾಮಗಾರಿ ಕೊಡುವುದಕ್ಕೆ ಶಾಸಕರು, ವಿಧಾನ ಪರಿಷತ್ತಿನವರು ಆಗಲೇಬೇಕೆಂದಿಲ್ಲ. ಚುನಾಯಿತ ಪ್ರತಿನಿಧಿಗಳು ಬೇಕೆಂದಿಲ್ಲ. ಸಾಮಾನ್ಯ ಜನ ಒಂದು ರಸ್ತೆಯಾಗಬೇಕು ಎಂದು ಇಷ್ಟಪಡುತ್ತಾರೆ. ಅದಕ್ಕೂ ಅವಕಾಶವಿದೆ. ಸಂಸತ್ ಸದಸ್ಯರಿಗೆ ಅವಕಾಶವಿದೆ. ಯಾರೋ ಸ್ವಾಮಿಗಳು ಬರುತ್ತಾರೆ. ಮಠಕ್ಕೆ ತುಂಬಾ ಜನ ಬರುತ್ತಾರೆ, ಒಂದು ರಸ್ತೆ ಮಾಡಿಕೊಡುವಂತೆ ಕೇಳುತ್ತಾರೆ. ಯಾರಿಗೆ ಬೇಕಾದರೂ ಕೇಳುವುದಕ್ಕೆ ಅವಕಾಶವಿದೆ. ಅದಕ್ಕೇನು ನೀತಿ ನಿಯಮಗಳಿಲ್ಲ. ಹಣ ಎಷ್ಟರ ಮಟ್ಟಿಗೆ ಇದೆಯೆಂಬುದನ್ನು ನೋಡಿಕೊಂಡು ಹಣದ ಲಭ್ಯತೆಗನುಗುಣವಾಗಿ ಆ ಕಾಮಗಾರಿಗಳಿಗೆ ಹಣವನ್ನು ಕೊಡಲಾಗುತ್ತದೆ. ಇಂತಹವರೇ ಕಾಮಗಾರಿಗಳ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಇಲ್ಲ.

(ಈ ಹಂತದಲ್ಲಿ ಮಾನ್ಯ ಪ್ರಕಾಶ್ ರಾಥೋಡ್ ಅವರು ಮಾತನಾಡಲು ಎದ್ದು ನಿಂತರು)

ಸಭಾಪತಿಯವರು:- ಮಾನ್ಯ ಪ್ರಕಾಶ್ ರಾಥೋಡ್ ಅವರೇ, ನಾನು allow ಮಾಡುವುದಿಲ್ಲ. ನಾನು ಸಚಿವರಿಗೆ ಹೇಳಿದ್ದೇನೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ವಿಧಾನ ಪರಿಷತ್ ಸದಸ್ಯರು ಎಂದರೆ ಗಣನೆಗೆ ತೆಗೆದುಕೊಳ್ಳುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ನಾನು ಮಾನ್ಯ ಸಚಿವರಿಗೆ ಕನ್ನಡದಲ್ಲಿಯೇ ಹೇಳಿದ್ದೇನೆ. ನಾನು ಸೂಕ್ಷ್ಮವಾಗಿ ಹೇಳಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಕೆಳಮನೆ, ಮೇಲ್ಮನೆ ಎನ್ನುವುದರ ಬಗ್ಗೆ ಚರ್ಚೆ ಬೇಡವೆಂದು ವಿನಂತಿ ಮಾಡುತ್ತೇನೆ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾನಾಯಕರೇ, ನೀವು ಅಧಿಕಾರಿಗಳಿಗೆ ಹೇಳಿ. ಅಧಿಕಾರಿಗಳು ಆ ರೀತಿ ತಾರತಮ್ಯ ಮಾಡುತ್ತಾರೆ.

ಸಭಾಪತಿಯವರು:- ಮಾನ್ಯ ಅರವಿಂದಕುಮಾರ್ ಅರಳಿಯವರೇ, ನೀವು ಸಚಿವರಿಗೆ ಏನಾದರೂ ಕೇಳುವುದಿದೆಯೇ?

(269) 11-03-2022 (10.50) ಕೆಜಿ-ಎಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಅರವಿಂದ ಕುಮಾರ್ ಅರಳಿ:- ಮಾನ್ಯ ಸಭಾಪತಿಯವರೇ, ಮಾನ್ಯ ಪ್ರಧಾನ ಮಂತ್ರಿಯವರ ಮತ್ತು ಮುಖ್ಯಮಂತ್ರಿಯವರ ಗ್ರಾಮ ಸಡಕ್ ಎಂದು ಎರಡು ಯೋಜನೆಗಳಿವೆ. ಆದರೆ, ನಮಗೆ ಜಿಲ್ಲಾ ಪಂಚಾಯತಿಯವರು ಯಾರೂ ಸಹ ಮುಖ್ಯಮಂತ್ರಿಯವರ ಗ್ರಾಮಸಡಕ್ ಯೋಜನೆ ಬಗ್ಗೆ ತಿಳಿಸುತ್ತಿಲ್ಲ. ಅದರ ಬಗ್ಗೆ ನಾವು ವಿಚಾರಣೆ ಮಾಡಿದರೂ ಸಹ, ನಮಗೆ ಅವರಿಂದ ಉತ್ತರ ಸಿಕ್ಕಿಲ್ಲ. ಮಾನ್ಯ ಪ್ರಧಾನ ಮಂತ್ರಿಯವರ ಮತ್ತು ಮುಖ್ಯಮಂತ್ರಿಯವರ ಗ್ರಾಮ ಸಡಕ್ ಯೋಜನೆಯಲ್ಲಿ ಏನಾಗಿದೆ ಎಂದರೆ, P.W.D. ರವರು ಇದೇ ಮಾಡುತ್ತಾರೆ. Z.P. ರವರು ಇದೇ ಮಾಡುತ್ತಾರೆ. K.K.R.D.B (Kalyana Karnataka Region Development Board) ಬಂದ ಮೇಲೂ ಸಹ ಅದೇ ಕೆಲಸ ಮಾಡುತ್ತಾರೆ. ಇಂತಹ ಹಲವಾರು ಉದಾಹರಣೆಗಳು ಇವೆ. ಮಾನ್ಯ ಸಚಿವರು ಬೇಕೆಂದರೆ, ನಾನು ಕೊಡುತ್ತೇನೆ. ಅದಕ್ಕೆ ನಮಗೆ ಅಲ್ಲಗೆ ಪ್ರಸ್ತಾವನೆ ಕೊಡಬಹುದೋ ಅಥವಾ ಇಲ್ಲವೋ ಎಂಬುದು ಗೊತ್ತಾಗಲಿಲ್ಲ. ಆದರೆ, ಮಾನ್ಯ ಸಚಿವರು ಯಾರು ಬೇಕಾದರೂ ಕೊಡಬಹುದೆಂದು ಹೇಳಿದ್ದಾರೆ. ಈ ಬಜೆಟ್ ಬಂದಿದೆ ಏನಾದರೂ ಪ್ರಸ್ತಾನೆ ಇದ್ದರೆ ಕೊಡಿ ಎಂದು ನಮಗೆ ತಿಳಿಸಬೇಕಲ್ಲವೇ? ಆ ರೀತಿ ಅವರು ಕೇಳುತ್ತಿಲ್ಲ. ಅದಕ್ಕೆ ಏನು ಮಾಡಬೇಕೆಂದು ಮಾನ್ಯ ಸಚಿವರು ಹೇಳಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಎಸ್.ಈಶ್ವರಪ್ಪ :- ಮಾನ್ಯ ಸಭಾಪತಿಯವರೇ, ಪ್ರತಿ ತಾಲ್ಲೂಕಿನಲ್ಲಿಯೂ Task Force Committee ರಚನೆಯಾಗಿದೆ. ಅದರಲ್ಲಿ ಎಂ.ಎಲ್.ಸಿ.ಯವರು ಸದಸ್ಯರಾಗಿರುತ್ತಾರೆ. Task Force Committee ಗೂ ಸಹ 3054 ರಲ್ಲಿ ಅನುದಾನ ಏನು ಬರುತ್ತದೆ, ಅದರ ಮುಖಾಂತರ ಮಾನ್ಯ ಸದಸ್ಯರು ಸಹ ಕಳುಹಿಸಬಹುದು ಇದು ಒಂದು. ಎರಡನೆಯದಾಗಿ, ಮಾನ್ಯ ಪ್ರಧಾನ ಮಂತ್ರಿಯವರ ಗ್ರಾಮ ಸಡಕ್ ಯೋಜನೆ ನಮ್ಮ ಕೈಯಲ್ಲಿ ಇಲ್ಲ. ಅವರು ಸರ್ವೆ ಮಾಡಿಕೊಂಡು ಅದರ ಮೂಲಕವೇ ಯಾವ ಯಾವ ಜಿಲ್ಲೆಗೆ, ಯಾವ ಯಾವ ತಾಲ್ಲೂಕಿಗೆ ಎಷ್ಟು ಬೇಕೋ ಅಷ್ಟನ್ನು ಕೊಡುತ್ತಾರೆ. ಮಾನ್ಯ ಸದಸ್ಯರು Task Force Committee ಗೆ ಹೋಗಿ ಅಲ್ಲಿ ಪ್ರಸ್ತಾವನೆಯನ್ನು ಕೊಟ್ಟರೆ, ಖಂಡಿತವಾಗಿ ಅದರ ಮೂಲಕ ಆಗುತ್ತದೆ. ಅದು ಹಣದ ಲಭ್ಯತೆಯ ಮೇಲೆ ತೀರ್ಮಾನ ತೆಗೆದುಕೊಳ್ಳುತ್ತದೆ.

ಶ್ರೀ ಅರವಿಂದ ಕುಮಾರ್ ಅರಳ:- ಮಾನ್ಯ ಸಭಾಪತಿಯವರೇ, ಮೂರು ವರ್ಷಗಳಿಂದ Task Force Committee ಯ ಒಂದು ಸಭೆ ಸಹ ಆಗಿಲ್ಲ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, M.L.A. ರವರು Task Force Committee ಯ ಅಧ್ಯಕ್ಷರಾಗಿರುತ್ತಾರೆ. ಅವರ ಅಧ್ಯಕ್ಷತೆಯಲ್ಲಿ ಆ ಸಭೆಯನ್ನು ಕರೆಯಬೇಕು. ಮಾನ್ಯ ಸದಸ್ಯರು ಹೇಳಿದಂತೆ ಸಭೆಯನ್ನು ಕರೆದಿಲ್ಲವೆಂದರೆ, ಶಾಸಕರನ್ನು contact ಮಾಡಿಕೊಂಡು ಮತ್ತು ಉಳಿದ ಅಧಿಕಾರಿಗಳನ್ನು contact ಮಾಡಿ Task Force Committee ಸಭೆಯನ್ನು ಕರೆಯಬೇಕು.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಸೂಚನೆಯನ್ನು ಕೊಡಿ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಖಂಡಿತವಾಗಿ ಕೊಡುತ್ತೇನೆ. ಇನ್ನೂ ಮುಂದೆ Task Force Committee ಸಭೆಯನ್ನು ಕರೆಯುವಂತೆ ಹಾಗೂ ಆ ಸಮಿತಿಯಲ್ಲಿರುವಂತಹ ಎಂ.ಎಲ್.ಸಿ.ಗಳನ್ನು ಕರೆಸುವಂತಹ ವ್ಯವಸ್ಥೆಯನ್ನು ಮಾಡುತ್ತೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ದಯಮಾಡಿ ಅದನ್ನು ಮಾಡಿ ನಮಗೆ ಒಂದು ಕಾಪಿಯನ್ನು ಕಳುಹಿಸಿ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಆಗಬಹುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1531

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀಮತಿ ಎಸ್.ವೀಣಾ ಅಚ್ಚಯ್ಯ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ನಾನು ಕಡಿಮೆ ಜನಸಂಖ್ಯೆ ಹೊಂದಿದ್ದರೂ, ವಿಶ್ವದಲ್ಲೇ ಅತ್ಯಂತ ವಿಶಿಷ್ಟ ಹಾಗೂ ವಿಭಿನ್ನವಾದ ಸಂಸ್ಕೃತಿ ಆಚಾರ-ವಿಚಾರ ಸಂಪ್ರದಾಯಗಳನ್ನು ಹೊಂದಿರುವ ಹಾಗೂ ದೇಶಸೇವೆ ಮತ್ತು ಕ್ರೀಡಾ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿರುವ ಕೊಡವ ಜನಾಂಗಕ್ಕೆ ಸಂಬಂಧಿಸಿದ ಕೊಡವರ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ, ಸಾಕಷ್ಟು ಒತ್ತಾಯ ಹಲವಾರು ಬಾರಿ ಕೇಳಿ ಬಂದಿದ್ದರೂ ಸಹ, ಸದರಿ ನಿಗಮ ಸ್ಥಾಪನೆಗೆ ಸರ್ಕಾರ ಇದುವರೆಗೂ ಕ್ರಮವಹಿಸದೇ ಇರಲು ಕಾರಣವೇನು ಎಂದು ಪ್ರಶ್ನೆ ಕೇಳಿದ್ದೆ. ಇದಕ್ಕೆ ಮಾನ್ಯ ಸಚಿವರು ಕೊಡವ ಸಮುದಾಯವನ್ನು ಒಳಗೊಂಡಂತೆ ಹಲವು ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗಾಗಿ ಈಗಾಗಲೇ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿರುವುದರಿಂದ ಪ್ರತ್ಯೇಕ ಕೊಡವರ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದಿಲ್ಲವೆಂದು ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುವಂತಹ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಅನೇಕ ನಾಗರಿಕರು ಮಾನ್ಯ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಈ ನಿಗಮವನ್ನು ಸ್ಥಾಪನೆ ಮಾಡಬೇಕೆಂದು ಕೋರಿಕೆಯನ್ನು ಸಲ್ಲಿಸಿದ್ದರು. ಆದರೂ ಸಹ, ಮಾನ್ಯ ಸಚಿವರು ನೀಡಿರುವಂತಹ ಉತ್ತರ ನನಗೆ ಸಮಾಧಾನವಾಗಿಲ್ಲ. ಕೊಡವ ಸಮಾಜದವರು ಈಗಾಗಲೇ 25 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಸರ್ಕಾರ ನಮ್ಮ ಜನಾಂಗಕ್ಕೆ ಇದುವರೆಗೆ ಯಾವುದೇ ರೀತಿಯ ಸೌಲಭ್ಯವನ್ನು ನೀಡದೆ ವಂಚಿಸಿದೆ. ನಮ್ಮ ದೇಶದಲ್ಲಿ ಕೊಡವ ಜನಾಂಗ ಬಹಳ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಕೊಡವ ಜನಾಂಗ ಬಹು ದಿನಗಳ ಬೇಡಿಕೆಯಾದ Kodava Tribes ಸಹ ಇನ್ನೂ ಈಡೇರಲಿಲ್ಲ. ನಮ್ಮ ದೇಶಕ್ಕೆ ಕೊಡವ ಜನಾಂಗ ಸೈನಾಧಿಕಾರಿಗಳನ್ನು ಮತ್ತು ಅಪರ ಪ್ರಮಾಣದಲ್ಲಿ ಸೈನಿಕರನ್ನು ನೀಡಿದೆ. ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸೇವೆಯನ್ನು ಒದಗಿಸಿದ್ದರೂ ಸಹ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಡವ ಜನಾಂಗದವರನ್ನು ಸರ್ಕಾರ ಕಡೆಗಣಿಸಿದೆ ಎಂದು ಅಲ್ಲರುವಂತಹ ಜನರ ಭಾವನೆಯಾಗಿದೆ. ನಮ್ಮನ್ನು ಹಿಂದುಳಿದ ವರ್ಗಕ್ಕೆ ಸೇರಿಸಿದ್ದಾರೆ. ಬಹುಶಃ ಅದು Category 2A ಬರಬಹುದು. ಕೊಡವ ಜನಾಂಗದ ಸಂಖ್ಯೆ ತುಂಬ ವಿರಳವಾಗಿದೆ. ಇತ್ತೀಚೆಗೆ ಕೊಡವ ಜನಾಂಗ ಕಡಿಮೆಯಾಗುತ್ತಿದೆ. ಅದನ್ನು ನಾವು ಉಳಿಸಿಕೊಳ್ಳಬೇಕು.

ಮಾನ್ಯ ಸಭಾಪತಿಯವರೇ, ನಾನು ಕೊಡವರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಕುರಿತು ಸರ್ಕಾರ 2022-23 ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗುವುದೇ ಎಂಬ ಪ್ರಶ್ನೆಯನ್ನು ಕೇಳಿದ್ದೆ. ಅದಕ್ಕೆ ಮಾನ್ಯ ಸಚಿವರು 2022-23ನೇ ಸಾಲಿನ ಆಯವ್ಯಯದ ಭಾಷಣದಲ್ಲಿ ಕೊಡವ ಅಭಿವೃದ್ಧಿ ನಿಗಮದ ಸ್ಥಾಪನೆಯ ಬಗ್ಗೆ ಯಾವುದೇ ಘೋಷಣೆ ಇರುವುದಿಲ್ಲ. ಆದರೆ, ಆಯವ್ಯಯ ಭಾಷಣದ ಕಂಡಿಕೆ-173 ರಲ್ಲಿ ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ರೂ.10 ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಸಮ್ಮಿಶ್ರ ಸರ್ಕಾರ ಇದ್ದಾಗಲೂ ಸಹ ಇದೇ ರೀತಿ ಹೇಳಿದ್ದರು. ಅಂದರೆ, ಕೊಡವ ಜನಾಂಗದ ಅಭಿವೃದ್ಧಿಗೆ 10 ಕೋಟಿ ರೂಪಾಯಿಗಳು ಹಾಗೂ ಒಂದು turf ಮೈದಾನಕ್ಕೆ 5 ಕೋಟಿ ರೂಪಾಯಿಗಳು ಎಂದು ಹೇಳಿದ್ದರು. ಆದರೆ, ಇದುವರೆಗೂ ಅದು ಸಹ ನಮ್ಮ ಕೊಡಗಿಗೆ ಬಂದಿಲ್ಲ. ಈಗ ಪುನಃ 10 ಕೋಟಿ ರೂಪಾಯಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಘೋಷಿಸಿದ್ದಾರೆ. ಈ ಮೊತ್ತ ಯಾವುದರೊಳಗೆ ಬರುತ್ತದೆ ಎಂದು ಮಾನ್ಯ ಸಚಿವರು ತಿಳಿಸಬೇಕು. ಈ ಮೊತ್ತ ದೇವರಾಜು ಅರಸ್ ನಿಗಮಕ್ಕೆ ಹೋಗುತ್ತದೆಯೇ ಅಥವಾ ಕೊಡಗು ಜನಾಂಗದ ಅಭಿವೃದ್ಧಿಗೆ ಹೋಗುತ್ತದೆಯೇ ಎಂದು ತಿಳಿಸಬೇಕು. ನಮ್ಮಲ್ಲಿ ನಿಗಮ ಇಲ್ಲ. ಹಾಗಾಗಿ, ಈ ಮೊತ್ತವನ್ನು ಎಲ್ಲಿ ಇಡುತ್ತಾರೆಂದು ನನಗೆ clarification ಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆ ಬಹಳ ಸರಳವಾಗಿದೆ ಮತ್ತು ಸ್ಪಷ್ಟವಾಗಿದೆ. ಆ ಜನಾಂಗದವರ ಆಚಾರ, ವಿಚಾರ, ಸಂಸ್ಕೃತಿ ಮತ್ತು ದೇಶ ಸೇವೆಗೆ ಅನುಗುಣವಾಗಿ ಕೊಡವ ಜನಾಂಗಕ್ಕೆ ನಿಗಮವನ್ನು ಕೊಡಿ ಎಂದು ಕೇಳಿದ್ದಾರೆ. ಈಗಾಗಲೇ ಹೇಳಿದ್ದೇನೆ. ಪ್ರತಿಯೊಂದು ಸಮುದಾಯದವರು ತಮಗೆ ಒಂದು ನಿಗಮವನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಡಿ ಎಂದು ಕೇಳುವಂತಹ ಚರ್ಚೆಗಳ ಹಿನ್ನೆಲೆಯಲ್ಲಿ ದೇವರಾಜು ಅರಸ್ ನಿಗಮಕ್ಕೆ ಹೆಚ್ಚು ಶಕ್ತಿ ಕೊಟ್ಟು ಸಣ್ಣ ಸಣ್ಣ ಸಮುದಾಯಗಳನ್ನು ಅದರ ವ್ಯಾಪ್ತಿಯಲ್ಲಿ ತರುವಂತಹ ವ್ಯವಸ್ಥೆ ಏನಿದೆ, ಉದಾಹರಣೆಗೆ, ಸಾರ್ಜನಿಕರ ಹಿತಾಸಕ್ತಿ ದಾವೆ ಸಹ ಅದರಲ್ಲಿದೆ. ಜಾತಿಗೊಂದು ನಿಗಮವನ್ನು ಕೊಡುತ್ತೀರೆಂದು ಹೇಳಿರುವುದನ್ನೆಲ್ಲಾ ಗಮನದಲ್ಲಟ್ಟುಕೊಂಡು ಬಜೆಟ್‌ನಲ್ಲಿ ಘೋಷಣೆ ಮಾಡುವಾಗ ಮಾನ್ಯ ಮುಖ್ಯಮಂತ್ರಿಯವರು ಕಂಡಿಕೆ-173 ರಲ್ಲಿ ಕೊಡವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಹತ್ತು ಕೋಟಿ ರೂಪಾಯಿಗಳ ಮೊತ್ತದಲ್ಲ ದೇವರಾಜು ಅರಸ್ ನಿಗಮ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದು ಘೋಷಿಸಿದ್ದಾರೆ. ನಿಗಮದ ಬಗ್ಗೆ ಘೋಷಣೆ ಮಾಡಿಲ್ಲ ಎನ್ನುವುದನ್ನು ಬಿಟ್ಟರೆ, 10 ಕೋಟಿ ರೂಪಾಯಿಗಳನ್ನು ಕೊಡವ ಜನಾಂಗದ ಅಭಿವೃದ್ಧಿಗಾಗಿ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ನಾನು ಹಿಂದುಳಿದ ವರ್ಗದ ಸಚಿವನಾಗಿ ಇದರ ಜವಾಬ್ದಾರಿಯನ್ನು ತೆಗೆದುಕೊಂಡು ಈ ಅಧಿವೇಶನ ಮುಗಿದ ನಂತರ ಮಾನ್ಯ ಸದಸ್ಯರನ್ನು ಕರೆದು ಕೊಡವ ಜನಾಂಗದವರ ಅಭಿವೃದ್ಧಿಗಾಗಿ ಏನೇನು ಮಾಡಬೇಕೆಂದು ವಿಂಗಡಿಸಿ ಅದನ್ನು ಮಾಡುವಂತಹ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ.

ಶ್ರೀಮತಿ ಎಸ್.ವೀಣಾ ಅಜ್ಜಯ್ಯ:- ಮಾನ್ಯ ಸಭಾಪತಿಯವರೇ ಬಹುಶಃ ಕೊಡಗನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆಂದು ನಾನು ಈ ಸಂದರ್ಭದಲ್ಲಿ ಹೇಳುವುದಕ್ಕೆ ಇಚ್ಛೆ ಪಡುತ್ತೇನೆ. ನಮ್ಮ ಕಾವೇರಿ ನೀರು ನಮ್ಮ ರಾಜ್ಯಕ್ಕೆ ಜೀವನದಿಯಾಗಿ ಹರಿಯುತ್ತಿದೆ. ಜೊತೆಗೆ ತಮಿಳುನಾಡಿಗೂ ಸಹ ಹೋಗುತ್ತಿದೆ. ನಾವು ನಮ್ಮ ರಾಜ್ಯಕ್ಕೆ ಮತ್ತು ನಮ್ಮ ದೇಶಕ್ಕೆ ಒಳ್ಳೆಯದು ಆಗಲಿ ಎಂದು ಆ ಕಾವೇರಿ ದೇವಿಗೆ ಪೂಜೆ ಮಾಡುತ್ತಿದ್ದೇವೆ. ಅಂತಹ ಜಿಲ್ಲೆಗೆ ಎಲ್ಲರೂ ಅನ್ಯಾಯ ಮಾಡುತ್ತಿದ್ದಾರೆ ಎಂದರೆ, ನನಗೆ ಬೇರೆ ಏನು ಹೇಳಬೇಕೆಂದು ಅರ್ಥವಾಗುವುದಿಲ್ಲ. ನಾವು ಏನು ಕೇಳಿದರೂ ಸಹ ನಮಗೆ ಇಲ್ಲ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ತಮ್ಮ ಸಮಕಾಲನಲ್ಲಿ ಈ ಸದನದಲ್ಲಿ ಎಂ.ಸಿ.ನಾಣಯ್ಯನವರು ಇದ್ದರು. ಅವರು ಇಡೀ ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದರು. ಕೊನೆಯದಾಗಿ ಕೊಡಗಿನ ಬಗ್ಗೆ ಮಾತನಾಡಿ ನಾವು ನಿಮಗೆ ನೀರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಡುತ್ತಿರುವವರು, ನಮ್ಮ ಋಣ ನಿಮ್ಮ ಮೇಲೆ ಇರಲಿ ಎಂದು ಹೇಳುತ್ತಿದ್ದರು. ಈಗ ಅವರು ಹೇಳಿರುವುದನ್ನು ನೆನಪು ಮಾಡಿಕೊಂಡೆ. ಈಗ ಮಾನ್ಯ ಸದಸ್ಯರು ಸಹ ಅದೇ ದಾರಿಯಲ್ಲಿ ಕೊಡವರ ಬಗ್ಗೆ, ಅವರ ಸಂಸ್ಕೃತಿ ಬಗ್ಗೆ ಮತ್ತು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿದ್ದಾರೆ. ಮಾನ್ಯ ಸದಸ್ಯರಿಗೆ ಇದರ ಬಗ್ಗೆ ಯಾವುದೇ ಆತಂಕ ಬೇಡ. ಸರ್ಕಾರ ಅವರ ಜೊತೆಯಲ್ಲಿದೆ. ಅವರಿಗೆ ಎಲ್ಲಾ ಸಹಕಾರವನ್ನು ಕೊಡುತ್ತೇನೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಮಾನ್ಯ ಸದಸ್ಯರು ಹೇಳಿದ್ದನ್ನು ತಿಳಿದುಕೊಂಡು ಆ ಜಿಲ್ಲೆಗೆ ತಾವು ಹೆಚ್ಚು ಗಮನಕೊಡಿ.

ಶ್ರೀಮತಿ ಎಸ್.ವೀಣಾ ಅಜ್ಜಯ್ಯ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರ ಬಗ್ಗೆ ನಮಗೆ ಅಪರವಾದ ಗೌರವ ಇದೆ. ಏಕೆಂದರೆ, ಅವರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಹಾಗಾಗಿ, ನಮ್ಮ ಕಷ್ಟಗಳು ಅವರಿಗೆ ಚೆನ್ನಾಗಿ ಗೊತ್ತು.

ಸಭಾಪತಿಯವರು:- ಸದಸ್ಯರೇ, ನಾವು ನಿಮ್ಮ ನೇರವಿಗೆ ಬರುತ್ತೇವೆ. ಆಯಿತು. ಕುಳಿತುಕೊಳ್ಳಿ. ನಾನು ಅದನ್ನು ಹೇಳುತ್ತೇನೆ.

ಶ್ರೀಮತಿ ಎಸ್.ವೀಣಾ ಅಜ್ಜಯ್ಯ:- ಮಾನ್ಯ ಸಭಾಪತಿಯವರೇ, ಇಲ್ಲವೆಂದರೆ, ನಮ್ಮನ್ನು ಎಸ್‌ಟಿ ಎಂದು ಪರಿಗಣನೆ ಮಾಡಿ. ನಮ್ಮನ್ನು ಎಸ್‌ಟಿ ಪಟ್ಟಿಗೆ ಸೇರಿಸಿ. ಇದಕ್ಕೆ ನಮ್ಮ ಬೇಡಿಕೆ ಸಹ ಇದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಕೊಡಗಿನ ಸಂಪ್ರದಾಯಗಳು, ಆ ಪರಂಪರೆ, ಅವರ ಕಟ್ಟುಪಾಡುಗಳು, ಅವರ ಸಂಸ್ಕೃತಿಯನ್ನು ನೋಡಿದರೆ ಅದ್ಭುತವೆನಿಸುತ್ತದೆ. ಇದರಲ್ಲಿ ಯಾವುದೇ ಅನುಮಾನಗಳು ಇಲ್ಲ. ಮಾನ್ಯ ಸದಸ್ಯರು ಈಗ ಇದ್ದಲ್ಲಿಯೇ ಇದ್ದು ಆ ಸಂಸ್ಕೃತಿಯನ್ನು ಮುಂದುವರಿಸಿಕೊಳ್ಳಲಿ. ಮತ್ತೆ ಯೋಚನೆ ಮಾಡೋಣ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1586

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ನಾನು ಮೂರು ಪ್ರಶ್ನೆಗಳನ್ನು ಕೇಳಿದ್ದೆ. ಮೊದಲನೆಯದಾಗಿ, ರೈತರಿಗೆ ಬೇಕಾದಂತಹ ಚಿತ್ತನೆ ಬೀಜಗಳನ್ನು ದಸ್ತಾನು ಮಾಡಲಾಗಿದೆಯೇ ಎಂದು ಕೇಳಿದ್ದೆ. ಅದಕ್ಕೆ ತಯಾರು ಮಾಡುತ್ತಿದ್ದೇವೆಂದು ಉತ್ತರ ನೀಡಿದ್ದಾರೆ. ಎರಡನೆಯದಾಗಿ, ಕಳೆದ ಮೂರು ವರ್ಷಗಳಲ್ಲಿ ರೈತರಿಗೆ ಯಾವ ಯಾವ ಬೀಜಗಳನ್ನು ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ ಜಿಲ್ಲಾವಾರು ದಸ್ತಾನು ಮಾಡಲಾಗಿದೆ ಅದರ ಬಗ್ಗೆ ವಿವರ ಕೇಳಿದ್ದೆ. ಅಕ್ರಮ ಮಾರಾಟಗಾರರು ಮತ್ತು ಅಕ್ರಮ ದಸ್ತಾನುಗಾರರ ಬಗ್ಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಳಿದ್ದೆ. ಇದರ ಬಗ್ಗೆ ಸರಿಯಾದ ಉತ್ತರವನ್ನು ಕೊಟ್ಟಿಲ್ಲ. ಉದಾಹರಣೆಗೆ ನನ್ನ ಹತ್ತಿರ ಆ ಬಗ್ಗೆ ಮಾಹಿತಿ ಇದೆ. ಆದರೆ, ಸಚಿವರ ಉತ್ತರದಲ್ಲಿ ಆ ಮಾಹಿತಿ ಇಲ್ಲ. 8500 ಕ್ವಿಂಟಾಲ್ ನಕಲು ಬೀಜ ಪತ್ತೆಯಾಗಿದೆ.

(ಮುಂದು..)

(270) 11-03-2022 (11.00) ಎಂ.ವಿ-ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎನ್.ರವಿಕುಮಾರ್ (ಮುಂದು):-

ಉದಾಹರಣೆಗೆ; 8,500 ಕ್ವಿಂಟಾಲ್ ನಕಲು ಬೀಜ ಪತ್ತೆಯಾಗಿದೆ. ಇದರ ಬೆಲೆ ಸುಮಾರು 12 ರಿಂದ 15 ಕೋಟಿ ರೂಪಾಯಿಗಳು ಎಂದು ಅಂದಾಜು ಮಾಡಲಾಗಿದೆ. ಮತ್ತೆ ಕೃಷಿ ಇಲಾಖೆಯವರು ಸುಮಾರು 500 ಕ್ವಿಂಟಾಲ್ ನಕಲು ಬೀಜಗಳನ್ನು ರೈಡ್ ಮಾಡಿದ್ದಾರೆ.

ಡಾ||ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಈ ವಿಷಯ ಬೆಳಗ್ಗೆ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿತ್ತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಹೌದು, ಅದಕ್ಕೆ ನಾನು ಈ ಪ್ರಶ್ನೆಯನ್ನು ಕೇಳಿದ್ದೆ. ಇದು ಈ ಹಿಂದೆಯೂ ಕೂಡ ಬಂದಿತ್ತು. ಈ ಅಕ್ರಮ ನಕಲ ಬೀಜಗಳನ್ನು ರೈತರು ತೆಗೆದುಕೊಂಡು ಹೋಗಿ ಭೂಮಿಗೆ ಹಾಕಿದರೆ ಅಲ್ಲ ಬೆಳೆ ಹೇಗೆ ಬರುವುದಕ್ಕೆ ಸಾಧ್ಯವಿದೆ? ಈಗ ವರ್ಷಕ್ಕೆ ಒಂದು ಬೆಳೆ ತೆಗೆಯುವಂತಹವರು ಬಹಳ ಜನರು ಇದ್ದಾರೆ. ಹಾಗಾದರೆ, ಅವರುಗಳ ಪಾಡು ಏನು? ಇದರಿಂದ ರೈತರಿಗೆ ನಷ್ಟವಾಗುತ್ತದೆ. ಅದಕ್ಕೆ ಇದರ ಕಡೆ ಸರ್ಕಾರ ಗಮನಹರಿಸಿದೆಯೇ ಎಂದು ಪ್ರಶ್ನೆಯನ್ನು ಕೇಳಿದ್ದರೆ, ಅದರ ಬಗ್ಗೆ ಸರಿಯಾದ ಉತ್ತರವಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಸುಮಾರು ಹತ್ತು ಪ್ರಕರಣಗಳು ದಾಖಲಾಗಿವೆ. ನನ್ನ ಪ್ರಕಾರ ಕೃಷಿ ಇಲಾಖೆ ಜಾಗೃತಗೊಂಡಿದ್ದರೆ, ಅದರಲ್ಲೂ ನೂರಾರು ಪ್ರಕರಣಗಳನ್ನು ದಾಖಲು ಮಾಡಬಹುದು. ಅದರಲ್ಲೂ ಹತ್ತು ಪ್ರಕರಣಗಳು ಮಾತ್ರ ದಾಖಲಾಗಿವೆ. ಉದಾಹರಣೆಗೆ; Urban Seed ಹೆಸರಿನಲ್ಲಿ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಮೋಸ ಮಾಡುತ್ತಿದ್ದಾರೆ. ಈ ಯಾವ ವಿಷಯಗಳು ಕೃಷಿ ಇಲಾಖೆಯ ಗಮನಕ್ಕೆ ಬಂದಿಲ್ಲವೇ? ಇದರ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರೆಂದು ನಾನು ಪ್ರಶ್ನೆಯನ್ನು ಕೇಳಿದ್ದೆ.

ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು) (ಮಾನ್ಯ ಕೃಷಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಎನ್.ರವಿಕುಮಾರ್‌ರವರು ಪ್ರಾಕ್ಟಿಕಲ್ ಆಗಿರುವಂತಹ ಪ್ರಶ್ನೆಗಳನ್ನು ಪ್ರಸ್ತಾಪ ಮಾಡಿದ್ದಾರೆ. ಮಾನ್ಯ ಕೃಷಿ ಸಚಿವರು ಏನು ಉತ್ತರ ನೀಡಿದ್ದಾರೋ ಅದನ್ನು ಮಾತ್ರ ಸ್ಪಷ್ಟವಾಗಿ ಸದನದ ಮುಂದೆ ಇಡುತ್ತಿದ್ದೇನೆ. ಮಾನ್ಯ ಎನ್.ರವಿಕುಮಾರ್‌ರವರನ್ನು ಮಾನ್ಯ ಕೃಷಿ ಸಚಿವರ ಬಳಿಯಲ್ಲಿ ನಾನೇ ಕೂರಿಸಿಕೊಂಡು, ಯಾವ್ಯಾವು ನಕಲ ಬೀಜಗಳು ಬಂದಿವೆ ಮತ್ತು ಇಷ್ಟೊಂದು ಏಕೆ ಆಗಿದೆ ಎಂದಾಗ, ಈಗ ಸುಮಾರು 8,500 ಕ್ವಿಂಟಲ್‌ನಷ್ಟು ನಕಲ ಬೀಜಗಳು ಸಿಕ್ಕಿವೆ, ಅದರ ಬೆಲೆ ಸುಮಾರು 12 ರಿಂದ 15 ಕೋಟಿ ರೂಪಾಯಿ ಇದೆ ಎಂದು ಹೇಳುತ್ತಿದ್ದಾರೆ. ನಿಜಕ್ಕೂ ಕೂಡ ಇದು ಆಘಾತಕಾರಿಯಾದ ಸುದ್ದಿ. ಏಕೆಂದರೆ, ಅವರು ರೈತರಿಗೆ ನಕಲ ಬೀಜಗಳನ್ನು ಕೊಟ್ಟು ಇಷ್ಟೊಂದು ಮೋಸ ಮಾಡುವುದು ಒಳ್ಳೆಯದಲ್ಲ.

ಡಾ||ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ನಕಲ ಬೀಜಗಳ ಮಾಫಿಯಾನೇ ಇದೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಹೌದು, ಮಾಫಿಯಾ ಇದೆ ಎಂದು ನಾನೇ ಒಪ್ಪಿಕೊಳ್ಳುತ್ತಿದ್ದೇನೆ. ನಾನು ಮಾನ್ಯ ಸದಸ್ಯರು ಹೇಳಿರುವ ಮಾತುಗಳನ್ನು ನಂಬುತ್ತಿದ್ದೇನೆ. ನಾನು ಅದನ್ನು ಅಲ್ಲಗಳೆಯುತ್ತಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಆ ಕಂಪನಿಯವರನ್ನೇ ಹೊಣೆಗಾರರನ್ನಾಗಿ ಮಾಡಲ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಅಯಿತು. ನಾನು ತುಂಬಾ ಸ್ಪಷ್ಟವಾಗಿ ಹೇಳುತ್ತೇನೆ. ಈಗ ಸದನದಲ್ಲಿ ಮಾನ್ಯ ಎನ್.ರವಿಕುಮಾರ್‌ರವರನ್ನು ಸೇರಿದಂತೆ ಯಾವ್ಯಾವ ಸದಸ್ಯರಿಗೆ ಇದರ ಬಗ್ಗೆ ಆಸಕ್ತಿ ಇದೆಯೋ ಅವರೆಲ್ಲರೂ ಸಹ ಮಾಹಿತಿಗಳನ್ನು ತೆಗೆದುಕೊಂಡು ಬಂದರೆ, ಮಾನ್ಯ ಕೃಷಿ ಸಚಿವರು ಬಂದ ತಕ್ಷಣ ಅವರ ಬಳಿ ಕುಳಿತು ಚರ್ಚೆ ಮಾಡಿ, ಏನು ನಕಲ ಬೀಜ ತಯಾರು ಮಾಡುವಂತಹ ಕಂಪನಿಗಳಿವೆ, ಖಂಡಿತವಾಗಿ ಆ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇದರಲ್ಲಿ ಯಾವುದೇ ಮುಲಾಜು ಸಹ ಇಲ್ಲ.

ಡಾ||ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಇವತ್ತಿನ ದಿವಸ fertilizer ಕೂಡ duplicate ಬರುತ್ತಿದೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಈಗ ರೈತರಿಗೆ ದ್ರೋಹ ಮಾಡುವಂತಹ ಬೀಜ ಮತ್ತು ಗೊಬ್ಬರದಲ್ಲಿ ಅನ್ಯಾಯ ಮಾಡುವಂತಹ ಕಂಪನಿ ಎಷ್ಟೇ ಪ್ರಭಾವಶಾಲಿ ಇದ್ದರೂ ಸಹ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಮಾನ್ಯ ಕೃಷಿ ಸಚಿವರು ಬಂದ ತಕ್ಷಣ ಸೋಮವಾರ ಅಥವಾ ಮಂಗಳವಾರ, ಮಾನ್ಯ ಎನ್.ರವಿಕುಮಾರ್ ಸೇರಿದಂತೆ ಮತ್ತೆ ಯಾರ್ಯಾರಿಗೆ ಆಸಕ್ತಿ ಇದೆ. ಇದು ಬಹಳ ಜನರಿಗೆ ಗೊತ್ತಿರುತ್ತದೆ. ಅಧಿಕಾರಿಗಳು ಈ ರೀತಿಯ ಉತ್ತರವನ್ನು ನೀಡಬಾರದು. ಇದನ್ನು ನಾನೇ ಒಪ್ಪಿಕೊಳ್ಳುತ್ತೇನೆ. ಏಕೆಂದರೆ, ಬಹಳ ಸ್ಪಷ್ಟವಾಗಿ ಸುಮಾರು 8,500 ಕ್ವಿಂಟಲ್ ನಕಲ ಬೀಜ ಸಿಕ್ಕಿದೆ ಮತ್ತು ಅದರ ಬೆಲೆ 12 ರಿಂದ 15 ಕೋಟಿ ಎನ್ನುವುದಾದರೆ, ಇದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ. ಖಂಡಿತವಾಗಿ ಅಂತಹ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಲೈಸೆನ್ಸ್ ತೆಗೆದುಕೊಂಡು ಮಾಡುತ್ತಿರುವಂತಹ ಅನೇಕ ಕಂಪನಿಗಳಿವೆ. ಅವರು ಮಾಡಲ. ಆದರೆ, ಲೈಸೆನ್ಸ್ ತೆಗೆದುಕೊಳ್ಳದೇ ಇರತಕ್ಕಂಥ ಅಕ್ರಮ ಕಂಪನಿಗಳು ಸಹ ಇವೆ. ಮತ್ತೆ ಲೈಸೆನ್ಸ್ ತೆಗೆದುಕೊಂಡಿರುವಂತಹ ಕಂಪನಿಗಳ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬ್ಯಾಗುಗಳಿಗೆ ಪ್ರಿಂಟ್ ಮಾಡಿ ನಕಲ ಕಂಪನಿಗಳ ಬೀಜಗಳನ್ನು ತುಂಬಿ ವರ್ಗಾಯಿಸುತ್ತಾರೆ. ಮತ್ತೆ ಔಷಧಿಗಳನ್ನು ತಯಾರು ಮಾಡುತ್ತಾರೆ. ಮತ್ತೆ ರೈತರೆಂದು ಹೇಳಿದರೆ, ಅವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ನಾನು ರೈತರ ಬಗ್ಗೆ ಅಗೌರವವನ್ನು ತೋರಿಸುವುದಿಲ್ಲ. ಉದಾಹರಣೆಗೆ; ಓದುವುದಕ್ಕೆ ಬರದೇ ಇರುವಂತಹ ರೈತರುಗಳು ಇದ್ದಾರೆ. ಕಂಪನಿಯ ಅಸಲ ಬೀಜಗಳು ಎಂದು ಹೇಳುತ್ತಾರೆ. ಆಗ ರೈತರು ಅದನ್ನು ತೆಗೆದುಕೊಂಡು ಹೋಗುತ್ತಾರೆ. ಅದನ್ನು ತೆಗೆದುಕೊಂಡು ಹೋಗಿ ಹೊಲಗಳಿಗೆ ಹಾಕುತ್ತಾರೆ. ಆಗ ರೈತರಿಗೆ ನಷ್ಟವಾಗುತ್ತದೆ. ಆದರೆ, ನಕಲ ಕಂಪನಿಗಳಿಗೆ ಲಾಭವಾಗುತ್ತದೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂಬುದು ನನ್ನ ಅಹವಾಲು.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಇದಕ್ಕೆ ಸಂಬಂಧಪಟ್ಟಂತೆ ಮಾನ್ಯ ಕೆ.ಐ.ಶ್ರೀಕಂಠೇಗೌಡರು, ಮಾನ್ಯ ಎನ್.ರವಿಕುಮಾರ್‌ರವರು, ಮತ್ತು ಡಾ||ಕೆ.ಗೋವಿಂದರಾಜ್‌ರವರು ಹೇಳುತ್ತಿದ್ದಾರೆ. ಇಷ್ಟು ಜನ ಮಾನ್ಯ ಸದಸ್ಯರುಗಳನ್ನು ಮಾನ್ಯ ಕೃಷಿ ಸಚಿವರ ಬಳಿಗೆ ಕರೆಯಿಸಿ, ಅವರ ಜೊತೆ ಒಂದು ಸಭೆ ಮಾಡುತ್ತೇನೆ. ಆಗ ಏನೇನು ಮಾಹಿತಿ ಇದೆ ಎಂದು ನೋಡಿ, ಯಾವ್ಯಾವ ಕಂಪನಿಗಳವೆ, ಅಂತಹ ಕಂಪನಿಗಳ ವಿರುದ್ಧ ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1572

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಮಂಜುನಾಥ ಭಂಡಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರಗಳನ್ನು ಒದಗಿಸಿದ್ದಾರೆ. ನನಗೆ ಎರಡು ನಿಮಿಷದ ಅವಕಾಶವನ್ನು ನೀಡಬೇಕು. ಏಕೆಂದರೆ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತರಿ ಯೋಜನೆ ಮತ್ತೆ common service centre ಎಂದು ಏನು ಮಾಡಿದ್ದೇವೆ, ಇದರ ಹಿಂದೆ ನಾನು ಸಹ ಸುಮಾರು ಕೆಲಸಗಳನ್ನು ಮಾಡಿದ್ದೇನೆ ಮತ್ತು ಇದಕ್ಕೆ ಪಾಲುದಾರನಾಗಿದ್ದೇನೆ ಎಂದು ಹೇಳುವುದಕ್ಕೆ ತುಂಬಾ ಸಂತೋಷವಾಗುತ್ತದೆ. 2004ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿ ನಾನು ನಮ್ಮ manifesto ದಲ್ಲಿ ಒಂದು ಕೋಟಿ ಜನರಿಗೆ ಉದ್ಯೋಗವನ್ನು ಕೊಡಬೇಕೆಂದು ಒಂದು ಘೋಷಣೆಯನ್ನು ಮಾಡಿದ್ದೆ. ಅಂತಹ ಸಂದರ್ಭದಲ್ಲಿ ಶ್ರೀಮತಿ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಅಂದಿನ ಮಂತ್ರಿಗಳಾದ ಮಾನ್ಯ ಆಸ್ಕರ್ ಫರ್ನಾಂಡಿಸ್ ರವರು Ministry of Statistics and Programme Implementation ನ ಕೇಂದ್ರ ಮಂತ್ರಿಗಳಾಗಿದ್ದರು. ಅವರು ನಮ್ಮನ್ನೆಲ್ಲಾ ಕರೆದು, ನಾವು ಜನರಿಗೆ ಯಾವ ರೀತಿ ಉದ್ಯೋಗವನ್ನು ಕೊಡಬೇಕು ಎನ್ನುವುದರ ಬಗ್ಗೆ ಚರ್ಚೆಯನ್ನು ಮಾಡಿದಾಗ, ಆಗ ನನಗೆ ಒಂದು ಜವಾಬ್ದಾರಿಯನ್ನು ನೀಡಿದ್ದರು. ನಾನು ಆಗತಾನೆ “ಗ್ರಾಮೀಣ ಮತ್ತು ಪಂಚಾಯತ್ ಅಭಿವೃದ್ಧಿ”ಯಲ್ಲಿ ಪಿ.ಹೆಚ್.ಡಿ.ಯನ್ನು ಮಾಡಬೇಕು ಎಂದಾಗ, ನನಗೆ ಒಂದು ಜವಾಬ್ದಾರಿಯನ್ನು ನೀಡಿದ್ದರು. ಅಂದರೆ, ಉದ್ಯೋಗವನ್ನು ಯಾವ ರೀತಿಯಲ್ಲಿ ಸೃಷ್ಟಿ ಮಾಡಬಹುದು ಎಂದು. ಈ ರೀತಿ ಉದ್ಯೋಗವನ್ನು ಸೃಷ್ಟಿ ಮಾಡಬೇಕಾದರೆ, ನಾವು ಮೂರು ರೀತಿಯ ವಿಧಗಳನ್ನು ತೆಗೆದುಕೊಂಡೆವು. ಒಂದು, ಗ್ರಾಮೀಣ ಪ್ರದೇಶದಲ್ಲಿರುವಂತಹ ವಿದ್ಯಾವಂತ ನಿರುದ್ಯೋಗಿಗಳಿಗೆ, ಅದೇ ರೀತಿ ಅಲ್ಲದಂತಹ skilled ಅಭ್ಯರ್ಥಿಗಳಿಗೆ ಯಾವ ರೀತಿ ಉದ್ಯೋಗವನ್ನು ಕೊಡಬೇಕೆಂದು. ನನ್ನ ಸಂಪೂರ್ಣ ಮಾಹಿತಿಯನ್ನು ಆಗಿನ ಮಂತ್ರಿಗಳಾದ ಮಾನ್ಯ ಆಸ್ಕರ್ ಫರ್ನಾಂಡಿಸ್ ರವರ ಮುಖಾಂತರ ಶ್ರೀಮತಿ ಸೋನಿಯಾ ಗಾಂಧಿಯವರಿಗೆ ಈ proposal ಅನ್ನು submit ಮಾಡಿರುತ್ತೇನೆ. ಇದನ್ನು ಆಗಿನ ಪ್ರಧಾನ ಮಂತ್ರಿಗಳಾದಂತಹ ಮಾನ್ಯ ಮನಮೋಹನ್ ಸಿಂಗ್ ಮತ್ತು ಮಾನ್ಯ ಮಾಂಟಿಕ್ ಸಿಂಗ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಹ್ಲವಾಲಯ ಅದೇ ರೀತಿಯ ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ, ಸಂಪೂರ್ಣ ಮಾಹಿತಿ. ಅಂದರೆ, ಇವತ್ತು ಏನು ಆಧಾರ್ ಕಾರ್ಡ್ ಇರಬಹುದು ಅಥವಾ ಒಂದೆ ಸೂರಿನಡಿಯಲ್ಲಿ ಏನು ಸೌಲಭ್ಯಗಳನ್ನು ಮಾಡಬೇಕೆಂದು ಹೊರಟಿದ್ದಾರೆ, ಅವುಗಳೆಲ್ಲದರ ಹಿಂದೆ ನನ್ನದು ಒಂದು ಸಣ್ಣ ಅಳಿಲು ಸೇವೆ. ಅದೇ ರೀತಿ ಇದು ಪ್ರಪಂಚವಾಗಿ ಚುಕ್ಕೆ ಗುರುತಿನ ಪ್ರಶ್ನೆ ಆಗಿದ್ದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. ಈ ದೇಶದ ಬಗ್ಗೆ ಯೋಚನೆಯನ್ನು ಮಾಡಿ, ಸಂಪೂರ್ಣ ಮಾಹಿತಿಯ ಪುಸ್ತಕವನ್ನು ಈ ಸದನದಲ್ಲ ಅಂದು ಮಾನ್ಯ ಪ್ರಧಾನ ಮಂತ್ರಿಗಳಿಗೆ power point presentation ಮಾಡಿ ತೋರಿಸಿದೆ.

ಸಭಾಪತಿಯವರು:- ಈಗ ಸರ್ಕಾರ ಏನು ಮಾಡಬೇಕೆಂದು ಸಲಹೆ ನೀಡಿ.

ಶ್ರೀ ಮಂಜುನಾಥ ಭಂಡಾರಿ:- ಮಾನ್ಯ ಸಭಾಪತಿಯವರೇ, ಈಗ ನಾನು ಏನು ಹೇಳುತ್ತೇನೆಂದರೆ, ನಾವು ಇದನ್ನು ಮಾಡಿದ್ದೇವೆಂದು ಹೇಳುವುದಕ್ಕೆ ಸಂತೋಷವಾಗುತ್ತಿದೆ. ಆಗ ಇಬ್ಬರು ಅಧಿಕಾರಿಗಳು ನನಗೆ ತುಂಬಾ ಸಹಕಾರವನ್ನು ನೀಡಿದರು. ಒಬ್ಬರು ಶ್ರೀ ಭರತ್‌ಲಾಲ್ ಮೀನಾ ಮತ್ತೊಬ್ಬರು ಶ್ರೀ ಅಮರ್ ಕುಮಾರ್ ಪಾಂಡೆ ಎಂದು. ಇವತ್ತು ಏನು ಇಡೀ ದೇಶದಲ್ಲ ಈ ನರೇಗಾ ಯೋಜನೆ ಬಂದಿದೆ, ಇದಕ್ಕೆ ನನ್ನದು ಸಹ ಒಂದು ಕೊಡುಗೆ ಇದೆ ಎಂದು ಹೇಳುತ್ತಿದ್ದೇನೆ. ಈಗ ಪ್ರಶ್ನೆಗಳಿಗೆ ನನ್ನ ಉಪ ಪ್ರಶ್ನೆಗಳು ಏನೆಂದರೆ, ಈ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಎರಡು ರೀತಿಯ ಅನುದಾನವನ್ನು ನೀಡುತ್ತಿದ್ದಾರೆ. ಆ ಅನುದಾನದಲ್ಲ ವಿದ್ಯುತ್ ಮತ್ತು ನೀರಿನ ಬಿಲ್ಲುಗಳನ್ನು ಕಟ್ಟಬೇಕು. ಆದರೆ ಆ ಎರಡೂ ಸಹ ಸಾರ್ವಜನಿಕವಾಗಿರುತ್ತವೆ. ಆದರೆ, ಯೂನಿಟ್ ದರದಲ್ಲ ಬೇರೆ ಬೇರೆಯಾಗಿರುತ್ತದೆ. ಈಗ ದಾರಿದ್ರ್ಯಪಂಚಕ್ಕೆ ಕೊಡುವಂತಹ ವಿದ್ಯುತ್‌ನ ಯೂನಿಟ್ ದರ ಬೇರೆ ಇದೆ. ಜನರು ಕುಡಿಯುವುದಕ್ಕೆ ಉಪಯೋಗ ಮಾಡುವಂತಹ ನೀರಿಗೆ ಬೇರೆ ದರ ಇರುತ್ತದೆ. ಅದು ಆ ರೀತಿ ವ್ಯತ್ಯಾಸವಾಗಲು ಕಾರಣವೇನು? ಒಂದು ಗ್ರಾಮ ಪಂಚಾಯತಿಯಲ್ಲಿ ಸಾರ್ವಜನಿಕರಿಗೆ ಕೊಡುವಂತಹ ಸೌಲಭ್ಯಗಳಿಗೆ ಅವರು ಎರಡು ರೀತಿಯ ವಿದ್ಯುಚ್ಛಕ್ತಿಯ ದರವನ್ನು ಏಕೆ ನಿಗದಿಪಡಿಸುತ್ತಿದ್ದಾರೆ? ಇದಲ್ಲದೆ, ಎಷ್ಟೋ ಜಾಗಗಳಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲ ಎನ್ನುವಂತಹ ಒಂದು ಕೂಗು ಸಹ ಕೇಳಿ ಬರುತ್ತಿದೆ. ಅದು ನಿಜವೇ? ಹಾಗಾದರೆ ಅವರಿಗೆ ಹಣವನ್ನು ಕೊಡುವುದಕ್ಕೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಷ್ಟು ದಿವಸ ಸಮಯವನ್ನು ತೆಗೆದುಕೊಳ್ಳುತ್ತಾರೆ ಎಂದು ತಮ್ಮ ಮೂಲಕ ಕೇಳುತ್ತಿದ್ದೇನೆ. ಈಗ ಏನು ಒಂದು ಕೋಟಿ ಉದ್ಯೋಗಗಳನ್ನು ನೀಡಬೇಕೆಂದು ಇದೆ, ಅದರ ಮಾಹಿತಿಯನ್ನು ನಾನು ತಮಗೆ ನೀಡುತ್ತೇನೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಮಂಜುನಾಥ ಭಂಡಾರಿಯವರನ್ನು ಬಹಳ ವರ್ಷಗಳಿಂದ ನೋಡಿದ್ದೇನೆ. ಅದು ನಮ್ಮ ಶಿವಮೊಗ್ಗ ಪ್ರಾಡಕ್ಟ್. ಅದು ಹೇಗೋ ಮಂಗಳೂರಿಗೆ ಹೋಗಿ ಸಿಕ್ಕಿಹಾಕಿಕೊಂಡು ಗೆದ್ದುಬಿಟ್ಟಿದ್ದಾರೆ. ಹಾಗಾಗಿ ಇಷ್ಟೆಲ್ಲಾ ಶಕ್ತಿ ಇದೆ. ಅವರು ಶಿವಮೊಗ್ಗ ಪ್ರಾಡಕ್ಟ್ ಆಗಿರುವುದರಿಂದಲೇ ಆ ಶಕ್ತಿ ಇರುವುದು.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಎಸ್.ಈಶ್ವರಪ್ಪನವರು ಅಲ್ಲ ಅವರನ್ನು ಗೆಲ್ಲಲಿಲ್ಲ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ನಾನು ಬೇಡಪ್ಪ ಅಂದರೂ ಸಹ ಮಾನ್ಯ ಬಿ.ಎಸ್.ಯಡಿಯೂರಪ್ಪನವರ ಮುಂದೆ ಚುನಾವಣೆಗೆ ನಿಂತುಕೊಂಡರು. ನಿಂತುಕೊಂಡು ಹಾಳಾಗಿ ಹೋದರು. ನಾನು ಬೇಡವೆಂದರು ಸಹ ನನ್ನ ಮಾತನ್ನು ಅವರು ಕೇಳಲಿಲ್ಲ. ಅವರು ನನ್ನ ಆತ್ಮೀಯ ಸ್ನೇಹಿರು.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಅಂತಹವರ ಮುಂದೆ ಚುನಾವಣೆಗೆ ನಿಂತಿದ್ದಾರೆ ಎಂದರೆ, ಮಾನ್ಯ ಕೆ.ಎಸ್.ಈಶ್ವರಪ್ಪನವರು ಅವರಿಗೆ ಒಂದು ಹೂವಿನ ಹಾರವನ್ನು ಹಾಕಬೇಕು.

(ಮುಂದು)

(271) 11.03.2022 11.10 LL-RN

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಚಿವರೇ, ತಮ್ಮ ಧೈರ್ಯದ ಮೇಲೆ ಅವರು ಶ್ರೀ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಚುನಾವಣೆಗೆ ನಿಂತಿರುತ್ತಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(ಗೊಂದಲ)

ಸಭಾಪತಿಯವರು:- ಸಾಕು, ದಯಮಾಡಿ ಎಲ್ಲಾ ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ನನ್ನ ಜೀವನದಲ್ಲ ನನ್ನ ಪಕ್ಷವನ್ನು ತಾಯಿ ಎಂದು ಕಂಡಿರುವವನು ನಾನು. ನನ್ನ ಪಕ್ಷಕ್ಕೆ ಅಥವಾ ಪಕ್ಷದ ಅಭ್ಯರ್ಥಿಗೆ ಒಂದು ಚೂರು ವ್ಯತ್ಯಾಸ ಮಾಡಿದರೆ ನಾನು ನನ್ನ ತಾಯಿಗೆ ದ್ರೋಹ ಮಾಡಿದಂತೆ. ಹಾಗಾಗಿ, ಶ್ರೀ ಮಂಜುನಾಥ್ ಭಂಡಾರಿಯವರಿಗೆ ಶ್ರೀ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಚುನಾವಣೆಗೆ ನಿಂತುಕೊಳ್ಳಬೇಡ ಎಂದು ಬಡಿದುಕೊಂಡೆ. ಆದರೆ, ವಿರೋಧ ಪಕ್ಷದವರು ನನ್ನ ಮೇಲೆ ಅವಲಂಬಿತರಾಗಿ ಅವರು ಚುನಾವಣೆಗೆ ನಿಂತುಕೊಂಡಿದ್ದಾರೆಂದು ಹೇಳುತ್ತಾರೆ. ಆದರೆ, ಅವರ ರೀತಿ ಚುನಾವಣೆಗೆ ನಿಂತುಕೊಳ್ಳಿ ಎಂದು ನಾಟಕ ಮಾಡಿ ನಿಲ್ಲಿಸಿ ಅವರಿಗೆ ಮೋಸ ಮಾಡಿದ್ದರೆ ಅದು ಕಾಂಗ್ರೆಸ್ ವ್ಯವಸ್ಥೆ. ಆದರೆ, ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿ ಸೋಲಿಸುವುದು ಬಿ.ಜೆ.ಪಿ. ವ್ಯವಸ್ಥೆ. ನಾನು ಶ್ರೀ ಮಂಜುನಾಥ್ ಭಂಡಾರಿಯವರಿಗೆ ಅಭಿನಂದನೆಯನ್ನು ಏತಕ್ಕೆ ಸಲ್ಲಿಸುತ್ತಿದ್ದೇನೆಂದರೆ, ಗ್ರಾಮ ಪಂಚಾಯತಿ ಮಟ್ಟದಲ್ಲ ಉದ್ಯೋಗ ಸೃಷ್ಟಿ ಮಾಡುವ ಬಗ್ಗೆ ಇಷ್ಟೆಲ್ಲಾ ಯೋಚನೆ ಮಾಡಿ ಪುಸ್ತಕ ತಯಾರಿಸಿ ಅದನ್ನು ಅಂದಿನ ಪ್ರಧಾನ ಮಂತ್ರಿಯವರಾಗಿದ್ದ ಶ್ರೀ ಮನಮೋಹನ್ ಸಿಂಗ್‌ರವರಿಗೆ ಕೊಟ್ಟಿದ್ದೇನೆಂದು ಹೇಳಿದ್ದಕ್ಕೆ ಮತ್ತು ಈ ಯೋಜನೆಯಲ್ಲಿ ಅವರ ಒಂದು ಪಾತ್ರ ಇದೆಯೆಂದು ಹೇಳಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಏಕೆಂದರೆ, ಅದು ಶಿವಮೊಗ್ಗ ಜಿಲ್ಲೆಯ ಮಣ್ಣಿನ ಗುಣ.

ಎರಡನೆಯದಾಗಿ, ಈ ಹಿಂದೆ ನರೇಗಾ ಯೋಜನೆಯಲ್ಲಿ ಕೂಲಿ ಮಾಡಿದಂತಹವರಿಗೆ ಸುಮಾರು 6 ತಿಂಗಳಿಂದ 8 ತಿಂಗಳವರೆಗೆ ಹಣ ಬಿಡುಗಡೆಯಾಗುತ್ತಿರಲಿಲ್ಲ. ಆದರೆ, ಈಗ ಕೇವಲ 15 ದಿನಗಳಲ್ಲಿ ಸಂಬಂಧಪಟ್ಟವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಆಗುತ್ತದೆ. ಎರಡನೆಯದಾಗಿ, ಮೆಟರಿಯಲ್ ಅಕೌಂಟ್ ಆಗಿ 60:40 ವ್ಯತ್ಯಾಸ ಆಗಿದ್ದರೆ ಅದು ವಿಳಂಬವಾಗುತ್ತದೆ ಅಥವಾ ಅದು ಸಿಗುವುದೇ ಇಲ್ಲ. ಇನ್ನು ವಿದ್ಯುಚ್ಛಕ್ತಿ ಬಗ್ಗೆ ಮಾನ್ಯ ಸದಸ್ಯರು ಪ್ರಶ್ನೆ ಕೇಳುತ್ತಾರೆ. ಇದನ್ನು ನಾವು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತೀರ್ಮಾನ ಮಾಡುವುದಿಲ್ಲ. ಕುಡಿಯುವ ನೀರಿಗೆ ಒಂದು ಯೂನಿಟ್‌ಗೆ 4 ರೂಪಾಯಿ 95 ಪೈಸೆ ದರ ಮತ್ತು ಬೀದಿ ದೀಪಕ್ಕೆ ಒಂದು ಯೂನಿಟ್‌ಗೆ 6 ರೂಪಾಯಿ 65 ಪೈಸೆ ದರವನ್ನು ನಾವು ಕೆ.ಇ.ಆರ್.ಸಿ. ರವರು ತೀರ್ಮಾನ ಮಾಡುತ್ತಾರೆ. ಅದನ್ನು ನಮ್ಮ ಇಲಾಖೆಯಿಂದ ತೀರ್ಮಾನ ಮಾಡುತ್ತೇವೆ. ಅವರು ಹೇಗೆ ದರ ನಿಗದಿ ಮಾಡಿ ಕೊಡುತ್ತಾರೆ ಆ ಪ್ರಕಾರ ಮಾಡುತ್ತೇವೆ.

ಇವೊತ್ತಿನ ದಿವಸ ನಾನು ಬಹಳ ಹೆಮ್ಮೆಯಿಂದ ಹೇಳುವುದೇನೆಂದರೆ, ಮಾನ್ಯ ಸದಸ್ಯರು ಅವೊತ್ತಿನ ದಿನ ಒಂದು ಕೋಟಿ ಮಾನವ ದಿನ ಉದ್ಯೋಗವನ್ನು ಅನುಕೂಲ ಮಾಡುವುದಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತೇವೆಂದು ಹೇಳಿರುತ್ತಾರೆ. ಆದರೆ, ನಮ್ಮ ಕರ್ನಾಟಕ ರಾಜ್ಯದಲ್ಲ ಪ್ರಸ್ತುತ ವರ್ಷದಲ್ಲ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು, ಯಾರು ಕೂಡ ಉಪವಾಸ ಇರಬಾರದು ಎನ್ನುವ ಒಂದೇ ಕಾರಣದಿಂದ, “ಯಾರೇ ಬಂದು ಜಾಬ್ ಕಾರ್ಡ್ ಕೇಳುತ್ತಾರೆ ಅವರಿಗೆ ಯಾವುದೇ ಷರತ್ತು ವಿಧಿಸದೇ ಅವರಿಗೆ ಜಾಬ್ ಕಾರ್ಡ್ ಕೊಡಬೇಕು ಮತ್ತು ಜಾಬ್‌ಕಾರ್ಡ್ ನಲ್ಲಿ ಎಷ್ಟು ಉದ್ಯೋಗ ಕೇಳುತ್ತಾರೆ ಅಷ್ಟು ಜನಕ್ಕೆ ಉದ್ಯೋಗ ಕೊಡಬೇಕು” ಎಂದು ಹೇಳಿರುತ್ತಾರೆ. ನಮ್ಮ ರಾಜ್ಯಕ್ಕೆ 13 ಕೋಟಿ ಮಾನವ ದಿನಗಳನ್ನು ಕಳೆದ ವರ್ಷ ನಿಗದಿ ಮಾಡಿದ್ದರು. ನಾವು ಅದನ್ನು ಕಳೆದ ನವೆಂಬರ್ ತಿಂಗಳಿಗೆ ಪೂರ್ಣಗೊಳಿಸಿರುತ್ತೇವೆ. ಇದರಿಂದಾಗಿ, ಅವರು ಬಹಳ ಖುಷಿಪಟ್ಟಿರುತ್ತಾರೆ. ಪುನಃ ನಾವು ಕೇಳಿದಾಗ 1 ಕೋಟಿ 40 ಲಕ್ಷ ಮಾನವ ದಿನ ಜಾಸ್ತಿ ಕೊಟ್ಟಿರುತ್ತಾರೆ. ಅದನ್ನು ಸಹ ನಾವು ಪೂರ್ಣಗೊಳಿಸಿರುತ್ತೇವೆ. ನಿನ್ನೆಯ ದಿವಸ ಮತ್ತೊಂದು ಆದೇಶ ಬಂದಿರುತ್ತದೆ. ಅದರಲ್ಲಿ 1 ಕೋಟಿ 60 ಲಕ್ಷ ಮಾನವ ದಿನಗಳನ್ನು ಜಾಸ್ತಿ ಮಾಡಿರುತ್ತಾರೆ. ಅಂದರೆ, 13 ಕೋಟಿ ಮಾನವ ದಿನಗಳಿಂದ 16 ಕೋಟಿ ಮಾನವ ದಿನಗಳು ಆಗಿರುತ್ತದೆ. ಅದನ್ನು ಸಹ ಪೂರ್ಣಗೊಳಿಸುತ್ತಿದ್ದು, ಇನ್ನು ಸಹ ಹೆಚ್ಚಿನ ಮಾನವ ದಿನಗಳನ್ನು ಕೇಳುತ್ತೇವೆ. ಹಾಗಾಗಿ, ನರೇಗಾ ಯೋಜನೆ ಇವೊತ್ತಿನ ದಿವಸ ಇಡೀ ರಾಜ್ಯದಲ್ಲ ಯಾವ ಬಡವರು ಉದ್ಯೋಗ ಮಾಡಬೇಕೆಂದು ಬರುತ್ತಿದ್ದಾರೆ, ಅಷ್ಟು ಜನಕ್ಕೂ ಸಹ ನಾವು ಉದ್ಯೋಗ ಕೊಡುತ್ತಿದ್ದೇವೆ. ಅದರಿಂದಾಗಿ, ಸರ್ಕಾರಿ ಆಸ್ತಿ ಕೂಡ ಜಾಸ್ತಿಯಾಗುತ್ತದೆ, ಖಾಸಗಿ ಆಸ್ತಿ ಕೂಡ ಜಾಸ್ತಿಯಾಗುತ್ತದೆ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಸಹ ಉದ್ಯೋಗ ಸಿಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈ ಪ್ರಶ್ನೆಯಲ್ಲಿ ವಿದ್ಯುತ್ ದರದ ಬಗ್ಗೆ ಉತ್ತರ ಹೇಳಿಲ್ಲ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ನಾನು ಆ ಉತ್ತರವನ್ನು ಹೇಳುತ್ತೇನೆ. ಆದರೆ, ಅವರು ಅದನ್ನು ಕೇಳಿಸಿಕೊಂಡಿರುವುದಿಲ್ಲ.

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರೇ, ತಾವು ದಯಮಾಡಿ ಕುಳಿತುಕೊಳ್ಳಿ.

ಶ್ರೀ ಮಂಜುನಾಥ್ ಭಂಡಾರಿ:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಮಂತ್ರಿಗಳಲ್ಲಿ ಕೇಳಿಕೊಳ್ಳುವುದೇನೆಂದರೆ, ಸರ್ಕಾರ ಕೊಡುತ್ತಿರುವ ಅನುದಾನದಲ್ಲಿ ಶೇಕಡ 60 ಕ್ಕಿಂತಲೂ ಹೆಚ್ಚು ವಿದ್ಯುತ್ ಬಿಲ್ ಪಾವತಿಗೆ ಹೋಗುತ್ತಿದೆ. ಇದರಿಂದಾಗಿ, ಅವರಿಗೆ ಅನುದಾನ ಸಿಗುತ್ತಿಲ್ಲ. ಆದರೆ, ಸರ್ಕಾರ ಗ್ರಾಮ ಪಂಚಾಯತಿಗಳಿಗೆ ಅನುದಾನ ಕೊಟ್ಟಿರುತ್ತೇವೆಂದು ಹೇಳುತ್ತಾರೆ. ಆದರೆ, ಪಂಚಾಯತಿಗಳಿಗೆ ಅನುದಾನ ಕೊಟ್ಟ ನಂತರ, ಆ ಅನುದಾನದಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಬೇಕು ಮತ್ತು ಇನ್ನಿತರ ಬಿಲ್‌ಗಳನ್ನು ಪಾವತಿ ಮಾಡಬೇಕೆಂದು ಹೇಳಿದರೆ ಅಲ್ಲಿ ಯಾವ ಕಾಮಗಾರಿ ಆಗುವುದಕ್ಕೆ ಸಾಧ್ಯವಿದೆ? ಆದುದರಿಂದ, ಅನುದಾನದ ಬಗ್ಗೆ ಸರ್ಕಾರ ಗಮನಹರಿಸಿ ಸ್ವಲ್ಪ ಹೆಚ್ಚು ಅನುದಾನ ಕೊಡಬೇಕೆಂದು ತಮ್ಮ ಮೂಲಕ ಕೋರುತ್ತೇನೆ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಗ್ರಾಮ ಪಂಚಾಯತಿಗಳಿಗೆ ಅನುದಾನ ಒಂದು ರೂಪದಲ್ಲಿ ಬರುವುದಿಲ್ಲ. ಗ್ರಾಮ ಪಂಚಾಯತಿಗಳಿಗೆ 15ನೇ ಹಣಕಾಸು ಯೋಜನೆಯಿಂದ, ಸರ್ಕಾರದಿಂದ ಹಾಗೂ ಇನ್ನಿತರ ಮೂಲಗಳಿಂದ ಅನುದಾನ ಬರುತ್ತದೆ ಮತ್ತು ಆ ಅನುದಾನವನ್ನು ಯಾವ ಉದ್ದೇಶಗಳಿಗೆ ಬಳಸಿಕೊಳ್ಳಬೇಕೆಂದು ಅವರೇ ತೀರ್ಮಾನ ಮಾಡಬೇಕು. ಎರಡನೆಯದಾಗಿ, ನಮ್ಮ ರಾಜ್ಯದಲ್ಲಿ ವಿದ್ಯುತ್ ಬಿಲ್ ಸಮಸ್ಯೆ ಇರುವಂಥದ್ದಾಗಿದೆ. ಕೋಟ್ಯಂತರ ರೂಪಾಯಿ ವಿದ್ಯುತ್ ಬಿಲ್ ಯಾವುದೋ ಕಾಲದಿಂದ ಬಾಕಿ ಉಳಿದಿರುತ್ತದೆ. ಈ ಒಂದು ಹೊಸ ಪ್ರಯತ್ನವನ್ನು ನಾವು ಮಾಡುತ್ತಿರುವುದೇನೆಂದರೆ, ಪ್ರತಿ ಗ್ರಾಮ ಪಂಚಾಯತಿಗೆ ಸೋಲಾರ್ ಶಕ್ತಿ ಅಳವಡಿಸುವಂತಹ ಕೆಲಸ ಮಾಡುತ್ತಿದ್ದೇವೆ. ಅನೇಕ ಗ್ರಾಮ ಪಂಚಾಯತಿಗಳಲ್ಲಿ ಸೋಲಾರ್ ಶಕ್ತಿಯನ್ನು ಬಳಸಿಕೊಂಡು,

“ ತಿದ್ದುಪಡಿಯಾಗದ ಪ್ರತಿ/**unedited copy**/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉಳಿದಂತಹ ವಿದ್ಯುತ್ ಅನ್ನು ಗ್ರಿಡ್ ಗೆ ಕೊಟ್ಟು ಅದರಿಂದ ಹಣ ಪಡೆಯುತ್ತಿದ್ದಾರೆ. ಆ ಪ್ರಯತ್ನವನ್ನು ಸಹ ನಾವು ಮಾಡುತ್ತಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ: 1616

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಉತ್ತರವನ್ನು ಒದಗಿಸಿದ್ದಾರೆ, ಆದರೆ ನನ್ನ ಪ್ರಶ್ನೆಗೆ ಆ ಉತ್ತರ ಸಮಂಜಸವಾಗಿರುವುದಿಲ್ಲ. ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆ ಸಂಬಂಧ ಕ್ಷೇತ್ರ ವಿಂಗಡಣೆ ಮಾಡುವುದಕ್ಕೆ ತಾವು ಅವಕಾಶ ಮಾಡಿಕೊಟ್ಟಿದ್ದೀರಿ. ಈ ಕ್ಷೇತ್ರ ವಿಂಗಡಣೆ ಮತ್ತು ಮೀಸಲಾತಿಗೆ ಯಾವ ಮಾನದಂಡ ಅನುಸರಿಸುತ್ತಿದ್ದೀರಿ ಎಂದು ನಾನು ಮೊದಲನೆ ಪ್ರಶ್ನೆ ಕೇಳಿರುತ್ತೇನೆ. ಜನಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಇಲ್ಲದೇ ಸುಮಾರು 11 ತಿಂಗಳು ಕಳೆದಿರುತ್ತದೆ. ಇದರಿಂದಾಗಿ, ಶ್ರೀನಾಮಾನ್ಯರ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ ಎನ್ನುವುದು ನನ್ನ ಎರಡನೆ ಪ್ರಶ್ನೆಯಾಗಿರುತ್ತದೆ. ಯಾವ ಅವಧಿಯಲ್ಲಿ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಯನ್ನು ಮಾಡುತ್ತಾರೆ ಎಂದು ನಾನು ಮೂರನೆಯ ಪ್ರಶ್ನೆ ಕೇಳಿರುತ್ತೇನೆ.

ಅದರಲ್ಲಿ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಮರು ವಿಂಗಡಣೆ ಕ್ಷೇತ್ರಗಳು ಮತ್ತು ಮೀಸಲಾತಿಗೆ ಮಾನದಂಡಗಳೇನು ಎನ್ನುವ ನನ್ನ ಮೊದಲನೆ ಪ್ರಶ್ನೆಗೆ, “ಸೀಮಾ ನಿರ್ಣಯ ಆಯೋಗವನ್ನು ರಚಿಸಲಾಗಿದೆ. ಅದರಂತೆ, ಆಯೋಗವು ಕರ್ತವ್ಯ ನಿರ್ವಹಿಸುತ್ತಿದ್ದು, ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಸೀಮಾ ನಿರ್ಣಯಕ್ಕೆ ಸಂಬಂಧಿಸಿದಂತೆ ತನ್ನದೇ ಆದ ಕಾರ್ಯವಿಧಾನವನ್ನು ರೂಪಿಸಿಕೊಳ್ಳಬೇಕಾಗಿರುತ್ತದೆ” ಎಂದು ಉತ್ತರ ನೀಡಿರುತ್ತಾರೆ. ಇದು ನನಗೆ ಅರ್ಥವಾಗಿರುವುದಿಲ್ಲ. ಏಕೆಂದರೆ, ಯಾವ ರೀತಿ ಕ್ಷೇತ್ರ ವಿಂಗಡಣೆ ಮತ್ತು ಮೀಸಲಾತಿ ಇರಬೇಕೆಂದು ಆಯೋಗ ರೂಪಿಸುತ್ತದೆಯೇ ಅಥವಾ ಸರ್ಕಾರ ಮಾರ್ಗಸೂಚಿಗಳನ್ನು ಆಯೋಗಕ್ಕೆ ಕೊಡುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಈ ಆಯೋಗಕ್ಕೆ ಯಾವ ಅವಧಿ ನಿಗದಿ ಮಾಡಿದ್ದೀರಿ ಎನ್ನುವುದರ ಬಗ್ಗೆ ಸಹ ಸ್ಪಷ್ಟ ಉತ್ತರ ಇರುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗಳಲ್ಲಿ ಜನಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಇಲ್ಲದೇ ಇರುವುದಕ್ಕೆ ಸಾರ್ವಜನಿಕರ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ, ಜನಸಾಮಾನ್ಯರು ತೊಂದರೆ ಪಡುತ್ತಿರುವ ವಿಷಯ ಸರ್ಕಾರದ ಗಮನಕ್ಕೆ ಬಂದಿದೆಯೇ ಎನ್ನುವ ನನ್ನ ಎರಡನೆ ಪ್ರಶ್ನೆಗೆ, “ರಾಜ್ಯದ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿರುವುದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಿರುವುದಿಲ್ಲ” ಎಂದು ಉತ್ತರ ನೀಡಿರುತ್ತಾರೆ. ಇದರಿಂದಾಗಿ, ಜನಸಾಮಾನ್ಯರಿಗೆ ಯಾವುದೇ ತೊಂದರೆ ಇಲ್ಲವೆಂದರೆ ಚುನಾವಣಾ ವ್ಯವಸ್ಥೆಯನ್ನು ತೆಗೆದುಬಿಡಬೇಕು. ವಿಧಾನಸಭೆ ಒಂದು ಉಳಿಸಿಕೊಂಡು ಇನ್ನು ಉಳಿದಿರುವಂತಹ ಎಲ್ಲಾ ವ್ಯವಸ್ಥೆಗಳನ್ನು ಕೂಡ ಅಧಿಕಾರಿಗಳ ಮುಖಾಂತರವೇ ಮಾಡಲಿ.

ನನ್ನ ಮೂರನೆ ಪ್ರಶ್ನೆಗೆ, “ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ನಿಯಮಾನುಸಾರ ಪರಿಶೀಲನೆ ಸರ್ಕಾರಕ್ಕೆ ಸೂಕ್ತ ವರದಿಯನ್ನು ಸಲ್ಲಿಸಿದ ನಂತರ ಪರಿಶೀಲನೆ ಚುನಾವಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ಉತ್ತರ ನೀಡಿರುತ್ತಾರೆ. ಸದರಿ ಆಯೋಗವು ಯಾವಾಗ ವರದಿ ಕೊಡುತ್ತಾರೆ, ಏನು ವರದಿ ಕೊಡುತ್ತಾರೆ ಎಂಬ ಬಗ್ಗೆ ಸ್ಪಷ್ಟತೆ ಇರುವುದಿಲ್ಲ. ಸರ್ಕಾರಕ್ಕೆ ಒಂದು ನಿರ್ದಿಷ್ಟ ಅವಧಿ ಇರುವುದಿಲ್ಲ. ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಈಗಾಗಲೇ 11 ತಿಂಗಳು ಆಗಿರುತ್ತದೆ ಮತ್ತು ಆಯೋಗ ರಚನೆ ಮಾಡಿ 5 ತಿಂಗಳು ಆಗಿರುತ್ತದೆ. ಆಡಳಿತಾಧಿಕಾರಿಯನ್ನು ನೇಮಿಸಿ ಮುಂದಿನ ತಿಂಗಳಿಗೆ ಒಂದು ವರ್ಷ ಆಗುತ್ತದೆ. ಅಂದರೆ, ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗಳಲ್ಲಿ ಜನತಂತ್ರ ವ್ಯವಸ್ಥೆ ಒಂದು ವರ್ಷದಿಂದ ಇರುವುದಿಲ್ಲವೆಂದು ಆಗುತ್ತದೆ. ಈ ರೀತಿ ಉತ್ತರ ಮಾಡುವುದಾದರೆ, ಪಂಚಾಯತ್ ರಾಜ್ ಚುನಾವಣೆಯನ್ನು ಯಾವಾಗ ನಡೆಸುತ್ತಾರೆ ಎಂದು ಸರ್ಕಾರಕ್ಕೆ ಗೊತ್ತಿರುವುದಿಲ್ಲ. ಏಕೆಂದರೆ, ಸದರಿ ಆಯೋಗವು ವರದಿ ಕೊಟ್ಟು, ನಂತರ ಅದನ್ನು ಪರಿಶೀಲನೆ ಚುನಾವಣೆ ಮಾಡುತ್ತೇವೆ ಎಂದು ಹೇಳಿದರೆ ಹೇಗೆ?

ಇನ್ನೊಂದು ವಿಚಾರವೆಂದರೆ, ಸದರಿ ಆಯೋಗ ಇದುವರೆವಿಗೆ ಏನು ಕೆಲಸ ಮಾಡಿದೆ ಎಂಬ ಬಗ್ಗೆಯೂ ಸಹ ಸರ್ಕಾರ ಉತ್ತರ ನೀಡಿದ್ದು, “ಸದರಿ ಆಯೋಗವು ವಿಡಿಯೋ ಸಂವಾದದ ಸಭೆಯನ್ನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಡೆಸಿರುತ್ತದೆ ಹಾಗೂ ಜನಸಂಖ್ಯೆಯ ಮಾಹಿತಿಯನ್ನು ಸಂಗ್ರಹಿಸುತ್ತಿದೆ” ಎಂದು ಉತ್ತರ ನೀಡಿರುತ್ತಾರೆ. ಅಂದರೆ, “ಇಡೀ ರಾಜ್ಯದಲ್ಲರುವಂತಹ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಜನಸಂಖ್ಯೆ ಯಾವ ರೀತಿ ಇದೆ ಮತ್ತು ಯಾವ ಪ್ರಮಾಣದಲ್ಲಿ ಇದೆಯೆಂಬ ಬಗ್ಗೆ ವಿಡಿಯೋ ಸಂವಾದದ ಮೂಲಕ ಮಾಹಿತಿ ತೆಗೆದುಕೊಳ್ಳುತ್ತಿದೆ” ಎಂದು ಉತ್ತರ ನೀಡಿರುತ್ತಾರೆ. ಈ ಜಗತ್ತಿನಲ್ಲಿ ಅಥವಾ ಈ ಇಲಾಖೆಯಲ್ಲಿ ಈ ರಾಜ್ಯದ ಯಾವ ತಾಲ್ಲೂಕಿನ ಜನಸಂಖ್ಯೆ ಬೇಕು ಅಥವಾ ಮತದಾರರ ಸಂಖ್ಯೆ ಬೇಕು ಎನ್ನುವ ಮಾಹಿತಿಯನ್ನು ಕೇವಲ 10 ನಿಮಿಷಗಳಲ್ಲಿ ತೆಗೆದುಕೊಡುವವರು ಇದ್ದಾರೆ ಅಥವಾ ಗೂಗಲ್‌ನಲ್ಲಿ ಸರ್ಚ್ ಮಾಡಿದರೆ ಆ ಮಾಹಿತಿ ಸಿಗುತ್ತದೆ. ಇದನ್ನು ವಿಡಿಯೋ ಸಂವಾದದ ಮೂಲಕ ಕಳೆದ 5 ತಿಂಗಳುಗಳಿಂದ ಮಾಹಿತಿ ತೆಗೆದುಕೊಳ್ಳುತ್ತಿದ್ದಾರೆ ಎನ್ನುವುದು ಉತ್ತರವೇ. ಈ ಉತ್ತರವನ್ನು ಯಾವ ಅಧಿಕಾರಿ ಬರೆದಿರುತ್ತಾರೆ ಅಥವಾ ಈ ಉತ್ತರವನ್ನು ಮಾನ್ಯ ಸಚಿವರು ಓದಿದ್ದಾರೆಯೇ? ಏಕೆಂದರೆ, ಮಾನ್ಯ ಸಚಿವರು ಹಿರಿಯರಾಗಿದ್ದು ಅವರಿಗೆ ಈ ರೀತಿಯ ಉತ್ತರ ಸರಿ ಎನಿಸುತ್ತಿದೆಯೇ?

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರೇ, ಈ ಪ್ರಶ್ನೆಯನ್ನು ಮುಂದೆ ಹಾಕಿ, ಮುಂದಿನ ಪ್ರಶ್ನೆಯನ್ನು ಚರ್ಚೆಗೆ ತೆಗೆದುಕೊಳ್ಳೋಣವೇ

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈ ಪ್ರಶ್ನೆಗೆ ಸಂಬಂಧಪಟ್ಟಂತೆ ತಾವು ಅರ್ಧ ಗಂಟೆ ಕಾಲಾವಧಿ ಚರ್ಚೆಗೆ ಅವಕಾಶ ಕೊಡುತ್ತೀರೆಂದರೆ ಹಾಗೂ ಮಾನ್ಯ ಸಚಿವರು ಅದಕ್ಕೆ ಒಪ್ಪಿಗೆ ಸೂಚಿಸಬೇಕೆಂದು ನಾನು ಕೇಳಿಕೊಳ್ಳುತ್ತೇನೆ.

ಸಭಾಪತಿಯವರು:- ಇದಕ್ಕೆ ಮಾನ್ಯ ಸಚಿವರು ತಮ್ಮ ಉತ್ತರ ನೀಡಲಿ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಈ ಪ್ರಶ್ನೆಗೆ ಸಂಬಂಧಪಟ್ಟಂತೆ ಅರ್ಧ ಗಂಟೆ ಕಾಲಾವಧಿ ಚರ್ಚೆ ಬಿಟ್ಟು ಇಡೀ ದಿನ ಚರ್ಚೆ ಇಟ್ಟುಕೊಳ್ಳಿ ಅದಕ್ಕೆ ನನ್ನ ಅಭ್ಯಂತರವೇನು ಇಲ್ಲ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈ ರೀತಿ ಹೇಳಿದರೆ ಹೇಗೆ?

ಸಭಾಪತಿಯವರು:- ಆಯಿತು, ತಾವು ತಮ್ಮ ಉತ್ತರ ನೀಡಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಈ ಪ್ರಶ್ನೆಗೆ ನನ್ನ ಉತ್ತರ ಬಹಳ ಸ್ಪಷ್ಟವಾಗಿರುತ್ತದೆ. ಚುನಾವಣಾ ಆಯೋಗಕ್ಕೆ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಕ್ಷೇತ್ರಗಳಿಗೆ ಚುನಾವಣೆ ಮಾಡಿ ಎಂದು ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಿರುತ್ತೇವೆ. ಅದಕ್ಕಿಂತಲೂ ಮೊದಲು ಗ್ರಾಮ ಪಂಚಾಯತಿ ಚುನಾವಣೆಗಳನ್ನು ಬಹಳ ಸ್ಪಷ್ಟವಾಗಿ ಇಡೀ ರಾಜ್ಯದಲ್ಲಿ ಒಂದು ಗೊಂದಲವಿಲ್ಲದೇ ಪೂರ್ಣಗೊಳಿಸಿರುತ್ತೇವೆ. ಅದಕ್ಕಾಗಿ ಅವರು ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತಾರೆಂದು ನಾನು ಭಾವಿಸುತ್ತೇನೆ. ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ಮಾಡಬೇಕೆಂದು ಚುನಾವಣಾ ಆಯೋಗಕ್ಕೆ ಕೊಟ್ಟ ನಂತರ ಅವರು, ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗಳ ಸೀಮಾ ರೇಖೆಗಳು ಯಾವುದಕ್ಕೆ ಇರಬೇಕೆಂಬ ಬಗ್ಗೆ ಸೀಮಾ ರೇಖೆಗಳನ್ನು ಘೋಷಣೆ ಮಾಡಿ, ಮೀಸಲಾತಿಯನ್ನು ಸಹ ಘೋಷಣೆ ಮಾಡಿರುತ್ತಾರೆ. ಅದಕ್ಕೆ ಸುಮಾರು 888 ಆಕ್ಷೇಪಣೆಗಳು ಬಂದಿರುತ್ತವೆ. ಆ ಎಲ್ಲಾ ಆಕ್ಷೇಪಣೆಗಳನ್ನು ಹಾಗೆಯೇ ಇಟ್ಟು ಚುನಾವಣೆ ಮಾಡೋಣವೇ? ಅದಾದ ನಂತರ, ಈ ಬಗ್ಗೆ ನಾವು ವಿಧೇಯಕವನ್ನು ಈ ಸದನದಲ್ಲಿ ತಂದು, ಅಂಗೀಕಾರ ಪಡೆದು ನಿರ್ಣಯ ಮಾಡಿಕೊಂಡು, ಸೀಮಾ ನಿರ್ಣಯಗಳು ಹೇಗೆ ಇರಬೇಕು ಎಂಬ ಬಗ್ಗೆ ವರದಿ ನೀಡಲು ಸೀಮಾ ನಿರ್ಣಯ ಆಯೋಗವನ್ನು ರಚನೆ ಮಾಡಿರುತ್ತೇವೆ. ಒಂದು ತಾಲ್ಲೂಕಿನಲ್ಲಿ ಅರ್ಧಂಬರ್ಧ ಮಾಹಿತಿ ಅಂದರೆ, ಆ ತಾಲ್ಲೂಕಿನಲ್ಲಿರುವ ಜನಸಂಖ್ಯೆ ಮತ್ತು ಮತದಾರರ ಮಾಹಿತಿ ಹಾಗೂ ಮತ್ತೊಂದು ತಾಲ್ಲೂಕಿನ ಜನಸಂಖ್ಯೆ ಮತ್ತು ಮತದಾರರ ಮಾಹಿತಿ ಅರ್ಧಂಬರ್ಧ ಇತ್ತು.

(ಮುಂದು...)

(272) 11.03.2022 11.20 ವೈಎಲ್-ವಿಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಎಸ್.ಈಶ್ವರಪ್ಪ (ಮುಂದು):-

ಒಂದು ಕ್ಷೇತ್ರದಲ್ಲಿ 40 ಸಾವಿರ ಜನಸಂಖ್ಯೆ ಇದ್ದು, ಅಲ್ಲಿ ಕೇವಲ 8 ಸಾವಿರ ಮತದಾರರು ಇರುತ್ತಾರೆ. ಅದೆಲ್ಲವನ್ನೂ ನೋಡಲು ನಿವೃತ್ತ ಐ.ಎ.ಎಸ್. ಅಧಿಕಾರಿಯಾದ ಶ್ರೀ ಲಕ್ಷ್ಮೀನಾರಾಯಣರವರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಧ್ಯಕ್ಷತೆಯಲ್ಲಿ ಸೀಮಾ ಸಮಿತಿ ರಚಿಸಲಾಗಿದೆ. ಆ ಸಮಿತಿಯವರು ಎಲ್ಲವನ್ನೂ ಸರ್ವೇ ಮಾಡಿ, ವರದಿ ನೀಡುತ್ತಿದ್ದಾರೆ. ಸಮಿತಿ ಮಾಡಿದ ಮೇಲೆ ನಾವು ಸಹ ಸಮಿತಿಯವರಿಗೆ ಬೇಗ ವರದಿ ನೀಡಿ ಎಂದು ಮನವಿ ಮಾಡಬಹುದೇ ವಿನಃ ನಿಗದಿತ ಸಮಯದೊಳಗೆ ನೀಡಬೇಕೆಂದು ಷರತ್ತು ವಿಧಿಸಲು ಸಾಧ್ಯವಿಲ್ಲ. ತಮ್ಮಗೆಲ್ಲರಿಗೂ ತಿಳಿದಿರುವಂತೆ ಅವರಿಗೂ ಸಹ ಸ್ವಾಯತ್ತತೆ ಇರುತ್ತದೆ. ಸಮಿತಿಯವರಿಗೂ ಸಹ ನಾವು ಆದಷ್ಟು ಬೇಗ ವರದಿ ಕೊಡಿ ಎಂದು ಮನವಿ ಮಾಡುತ್ತಿದ್ದು, ಅವರು ಸಹ ವರದಿ ಕೊಡಲು ವ್ಯವಸ್ಥೆ ಮಾಡುತ್ತಿದ್ದಾರೆ. ಇದರಲ್ಲಿ ಒಂದು ದೊಡ್ಡ ಆಘಾತ ಬಂದಿದೆ. ತಮಗೂ ಸಹ ಗೊತ್ತಿರುವ ಹಾಗೆ, 2010ನೇ ಸಾಲಿನ ನಂತರ ಮಾನ್ಯ ಸರ್ವೋಚ್ಚ ನ್ಯಾಯಾಲಯವು “ಓ.ಬಿ.ಸಿ. ರವರಿಗೆ ಮೀಸಲಾತಿ ನೀಡಲು ಸದ್ಯಕ್ಕೆ ಸಾಧ್ಯವಿಲ್ಲ, ಎಸ್.ಸಿ./ಎಸ್.ಟಿ. ಮತ್ತು ಸಾಮಾನ್ಯ ವರ್ಗದವರಿಗೆ ಮಾತ್ರ ಚುನಾವಣೆ ಮಾಡಿ” ಎಂದು ತೀರ್ಪು ನೀಡಿದೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, they are asking information from the State Government. ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಸರಿಯಾದ ಮಾಹಿತಿ ನೀಡದ ಪ್ರಯುಕ್ತ ಆ ರೀತಿ ತೀರ್ಪನ್ನು ನೀಡಿದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯವು ಹಿಂದುಳಿದ ವರ್ಗದವರ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡುವಂತೆ ಕೇಳಿದ್ದು, ಆ ಮಾಹಿತಿಯನ್ನು ನಮ್ಮ ರಾಜ್ಯ ಸರ್ಕಾರ ನೀಡಿಲ್ಲ. ಆ ಕಾರಣದಿಂದಾಗಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಅತ್ಯಪ್ರಿಯಲ್ಲದೆ, ಸರಿಯಾದ ಮಾಹಿತಿ ನೀಡದ ಪ್ರಯುಕ್ತ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಏತಕ್ಕೆ ರದ್ದು ಮಾಡಬಾರದೆಂದು ಕೇಳಿರುವುದು. ಸದ್ಯಕ್ಕೆ ಆ ವಿಚಾರದ ಚಿಂಡು ತಮ್ಮ ಕೋರ್ಟಿನಲ್ಲಿದೆ. ಹಾಗಾಗಿ ತಾವು ಕೂಡಲೇ ಮಾಹಿತಿಯನ್ನು ನೀಡಿದರೆ ಯಥಾವತ್ತಾಗಿ ಮುಗಿಸುತ್ತಾರೆ.

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರೆ ತಮಗೆ ಮಾತನಾಡಲು ಅವಕಾಶ ನೀಡಿದವರು ಯಾರು?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಐ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಇದೊಂದು burning issue. ತಮ್ಮ ಮೌನವೇ ಸಮ್ಮತಿ ಎಂದು ಭಾವಿಸುತ್ತೇನೆ.

ಸಭಾಪತಿಯವರು:- ಆಯಿತು, ಕುಳಿತುಕೊಳ್ಳಿ.

ಶ್ರೀ ಕೆ.ಎಸ್.ಕೇಶವರಪ್ಪ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಐ.ಶ್ರೀಕಂಠೇಗೌಡರು ಇಡೀ ಜೀವನವೇ ತಮ್ಮ ಮೌನವನ್ನು ಸಮ್ಮತಿ ಎಂದು ಭಾವಿಸಿದ್ದಾರೆ. ಮಾನ್ಯ ಮರಿತಿಬ್ಬೇಗೌಡರೆ, 2010ನೇ ಸಾಲಿನಿಂದ ಇಲ್ಲಯವರೆಗೂ ಇಡೀ ದೇಶ ಯಾರೂ ಸಹ ನೋಡಿರಲಿಲ್ಲ. ಮಹಾರಾಜರು ಓ.ಬಿ.ಸಿ., ಎಸ್.ಐ/ಎಸ್.ಸಿ. ಯವರನ್ನಿಟ್ಟುಕೊಂಡು ಚುನಾವಣೆ ಮಾಡಿದ್ದರು. ಅದಕ್ಕೆ ಮತ್ಯಾರೋ ನ್ಯಾಯಾಲಯದ ಮೊರೆ ಹೋದರು. ನಂತರ ಓ.ಬಿ.ಸಿ. ಯಲ್ಲಿ ಗೆದ್ದವರನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯವು quash ಮಾಡಿ, ಮತ್ತೆ general election ಮಾಡಿ ಎಂದು ಕುಳಿತುಕೊಂಡ ಕಾರಣ ಓ.ಬಿ.ಸಿ. ನೆಗೆದು ಬಿದ್ದು ಹೋಗಿತ್ತು. ಅದಕ್ಕಾಗಿ ಓ.ಬಿ.ಸಿ. ರವರಿಗೂ ಮೀಸಲಾತಿ ನೀಡಬೇಕಾಗಿದ್ದು, ಅಷ್ಟು ಬೇಗ ಮೀಸಲಾತಿ ನೀಡಲು ಬರುವುದಿಲ್ಲ. ಈ ಸಂಬಂಧ ಈಗಾಗಲೇ ಮಾನ್ಯ ಮುಖ್ಯಮಂತ್ರಿಯವರೊಂದಿಗೆ ಸಭೆ ಸಹ ನಡೆಸಲಾಗಿದ್ದು, ಮಾನ್ಯ ಮುಖ್ಯಮಂತ್ರಿಗಳು ಸಂಬಂಧಪಟ್ಟ ಕಾನೂನು ತಜ್ಞರನ್ನು ಕರೆದು, ಚರ್ಚೆ ಮಾಡಿದ್ದು, ಓ.ಬಿ.ಸಿ. ರವರಿಗೆ ಅವಕಾಶ ಕಲ್ಪಿಸಿ, ಯಾವ ರೀತಿ ಚುನಾವಣೆ ನಡೆಸಬೇಕೆಂದು ತೀರ್ಮಾನಿಸಲಾಗುತ್ತಿದ್ದು, ಇದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಮೀಸಲಾತಿ ಇಲ್ಲದೇ ಚುನಾವಣೆ ನಡೆಸಬಾರದೆಂಬ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ಆದಷ್ಟು ಬೇಗ ಓ.ಬಿ.ಸಿ. ರವರಿಗೂ ಮೀಸಲಾತಿ ನೀಡಿ, ಚುನಾವಣೆ ನಡೆಸುವಂಥ ಪ್ರಯತ್ನ ಮಾಡುತ್ತೇವೆ.

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಈಗಾಗಲೇ ಮಾನ್ಯ ಸಚಿವರು 2010ನೇ ಸಾಲಿನ ನಂತರ ಮಾನ್ಯ ಸರ್ವೋಚ್ಚ ನ್ಯಾಯಾಲಯವು ತೀರ್ಮಾನ ನೀಡಿದೆ ಎನ್ನುವಂಥ ಮಾತನ್ನು ಹೇಳಿದರು. 2010ನೇ ಸಾಲಿನ ನಂತರ ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಮಾನ್ಯ ಹೆಚ್.ಕಾಂತರಾಜುರವರ ಅಧ್ಯಕ್ಷತೆಯಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಯೋಗವನ್ನು ರಚಿಸಿ, ಸಂಪೂರ್ಣವಾಗಿ ಡೇಟಾ ಸಂಗ್ರಹಿಸಿದ್ದಾರೆ. ಆ ಡೇಟಾವನ್ನು ಮಾನ್ಯ ಸಚಿವರು ಒಪ್ಪಿಕೊಳ್ಳಲಿ ಅಥವಾ ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕಾದರೂ ಸಲ್ಲಿಸಿದರೆ, ಓ.ಬಿ.ಸಿ. ರವರಿಗೆ ನ್ಯಾಯ ಸಿಗುತ್ತದೆ. ಆದ್ದರಿಂದ ಮಾನ್ಯ ಸಚಿವರು ಸಹ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು, ಎಸ್.ಐ. ಸಮುದಾಯಕ್ಕೆ ಹೋಗಬೇಕೆಂದು ಆಸೆಯನ್ನಿಟ್ಟುಕೊಂಡಿದ್ದು, ಅವರು ಹೋಗುವ ಮೊದಲು ಹಿಂದುಳಿದ ವರ್ಗದವರಿಗೆ ಒಳ್ಳೆಯದನ್ನು ಮಾಡಿ ಹೋಗಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಿಗೆ ಒತ್ತಾಯ ಮಾಡುತ್ತೇನೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದಂತಾದರೆ, ನಾನು ಅವರ ಬಾಯಿಗೆ ಸಕ್ಕರೆ ಹಾಕುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಕಲ್ಲು ಸಕ್ಕರೆ ತಿನ್ನುವವರು.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಸಕ್ಕರೆ ಬೇಡವೆಂದರೆ, ಚಿಕನ್ ಫೀಸ್ ಹಾಕುತ್ತೇನೆ. ಯಾವುದು ಬೇಕೆಂದು ಅವರೇ ಹೇಳಲಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ಮೀನು ತಿನ್ನುವವನು.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಮೀನು ಬೇಕೆಂದು ಮಾನ್ಯ ವಿರೋಧ ಪಕ್ಷದ ನಾಯಕರು ಕೇಳುತ್ತಿದ್ದಾರೆ. ನೀವು ಮೀನು ಕೊಡುತ್ತೀರಾ?

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರ ಬಾಯಿಗೆ ಎಲ್ಲವನ್ನೂ ಸೇರಿಸಿ ಹಾಕಿ ಬಿಡಿ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಸಕ್ಕರೆ, ಮೀನು, ಚಿಕನ್ ಎಲ್ಲವನ್ನೂ ಹಾಕಬೇಕೇ?

ಸಭಾಪತಿಯವರು:- ಹೌದೌದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, 2010ನೇ ಸಾಲಿನ ನಂತರ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಅಂತಹ ತೀರ್ಮಾನ ತೆಗೆದುಕೊಳ್ಳಲು ಕಾರಣವೇನೆಂದರೆ, ಮಾಜಿ ರಾಜ್ಯಸಭಾ ಸದಸ್ಯರಾಗಿದ್ದ ಶ್ರೀ ಎಂ.ರಾಮಾಚೋಯಿಸ್ ಎಂಬುವವರು ನ್ಯಾಯಮೂರ್ತಿಗಳಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋದರು, ಆಗ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಬಾರದೆಂದು ಮಾಡಿದ್ದರು. ಆದಾದ ಬಳಿಕ ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಮಾನ್ಯ ಎಚ್.ಕಾಂತರಾಜು ಆಯೋಗವನ್ನು ರಚಿಸಿ, ಸಂಪೂರ್ಣ ಮಾಹಿತಿಯನ್ನು ತೆಗೆದುಕೊಂಡಿದ್ದು, ಆ ಆಯೋಗಕ್ಕೆ ರೂ.180.00 ಕೋಟಿ ಖರ್ಚು ಸಹ ಮಾಡಿದ್ದಾರೆ. ದಯವಿಟ್ಟು ಆ ಹಣವು ಜನರ ಹಣವಾಗಿದ್ದು, ಆ ಡೇಟಾವನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಲಿ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಆಡಳಿತ ಪಕ್ಷದಲ್ಲಿದ್ದು, ನಾನು ವಿರೋಧ ಪಕ್ಷದಲ್ಲ ಕುಳಿತುಕೊಂಡಿದ್ದೇನೆ. ನಾನು ಆಗ ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರನ್ನು ಯಾವಾಗ ವರದಿ ನೀಡುತ್ತೀರಿ ಎಂದು ಕೇಳಿದ್ದಕ್ಕೆ ಪ್ರತಿ ಸಲವು ನಾಳೆ, ನಾಡಿದು, 15 ದಿವಸಗಳಾಗುತ್ತದೆ ಎಂದು ಉತ್ತರ ನೀಡುತ್ತಾ ಬಂದರು. ಈ ರೀತಿಯಾಗಿ ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ರಾಜ್ಯದ ಹಿಂದುಳಿದ ವರ್ಗಗಳಿಗೆ ಮೋಸ ಮಾಡಿದರು. ಅವರಿಗೂ ಸಹ ಇದು ಗೊತ್ತಿರಲಿ ಎಂದು ಹೇಳುತ್ತಿದ್ದೇನೆ. ಮಾನ್ಯ ವಿರೋಧ ಪಕ್ಷದ ನಾಯಕರು ಗೊತ್ತಿಲ್ಲದ ವಿಚಾರದ ಬಗ್ಗೆ ಏತಕ್ಕೆ ಮಾತನಾಡುತ್ತಾರೆ? ಅವರು ಆ ವಿಚಾರವನ್ನು ಉಲ್ಲೇಖ ಮಾಡಿದರಿಂದ ನಾನು ಮಾತನಾಡುತ್ತಿದ್ದೇನೆ. ಇಲ್ಲದಿದ್ದರೆ ನಾನು ಆ ವಿಚಾರವಾಗಿ ಮಾತನಾಡುತ್ತಿರಲಿಲ್ಲ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಎಸ್.ಈಶ್ವರಪ್ಪನವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರ ಮ್ಯಾಚ್ ಫಿಕ್ಸಿಂಗ್ ಏನು ಎನ್ನುವುದು ನನಗೆ ಗೊತ್ತಾಗುವುದಿಲ್ಲ. ಅದು ಅವರಿಬ್ಬರ ಸಂಬಂಧ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಈ ಜನ್ಮದಲ್ಲ ನನ್ನ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರ ಮ್ಯಾಚ್ ಫಿಕ್ಸಿಂಗ್ ಸಂಬಂಧ ಹೇಗೆ ಎನ್ನುವುದು ಮಾನ್ಯ ಬಿ.ಕೆ.ಹರಿಪ್ರಸಾದ್‌ರವರಿಗೆ ಗೊತ್ತಾಗುವುದಿಲ್ಲ.

ಸಭಾಪತಿಯವರು:- ಯಾರೇ ಮಾತನಾಡಿದರೂ ಅದು ಕಡತಕ್ಕೆ ಹೋಗಬಾರದು. ಎಲ್ಲರೂ ಕುಳಿತುಕೊಳ್ಳಿ.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದ ಮೇರೆಗೆ ಮಾನ್ಯ ಸದಸ್ಯರಾದ ಶ್ರೀ ಪ್ರಕಾಶ್ ಕೆ.ರಾಥೋಡ್, ಶ್ರೀ ಆರ್.ಬಿ.ತಿಮ್ಮಾಪೂರ, ಶ್ರೀ ಯು.ಬಿ.ವೆಂಕಟೇಶ್‌ರವರು ಮಾತನಾಡಿರುವುದನ್ನು ನಡವಳಿಯಲ್ಲಿ ದಾಖಲಿಸಿರುವುದಿಲ್ಲ)

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದ ಹಾಗೆ ಆ ಡೇಟಾವು ಉಪಯೋಗಕ್ಕೆ ಬರುತ್ತದೆ, ಇಲ್ಲವೇ ಎನ್ನುವುದರ ಮೇಲೆ ಚರ್ಚೆ ಮಾಡುತ್ತಿದ್ದೇವೆ. ತಮಗೂ ಸಹ ಅದು ಗೊತ್ತಿರಬೇಕು.

ಸಭಾಪತಿಯವರು:- ಆಯಿತು.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಆ ಡೇಟಾವನ್ನು ಖಂಡಿತವಾಗಿ ತೀರಸ್ಥರಿಸಲು ಸಾಧ್ಯವಾಗುತ್ತದೆಯೋ, ಇಲ್ಲವೋ ಗೊತ್ತಿಲ್ಲ. ಆದರೂ ಆ ಡೇಟಾವನ್ನಿಟ್ಟುಕೊಂಡು, ಒಂದು ಸಮಿತಿ ಮಾಡಿ, ಆ ಸಮಿತಿ ಮಾಡುತ್ತಿರುವುದನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿ, ಅದರ ಮೂಲಕ ಹಿಂದುಳಿದ ವರ್ಗದವರನ್ನಿಟ್ಟುಕೊಂಡು ಚುನಾವಣೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಹಿಂದುಳಿದ ವರ್ಗದವರಿಗೆ ಈ ಸರ್ಕಾರ ಮೋಸ ಮಾಡುವುದಿಲ್ಲ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರ ನೀಡಿದ್ದು, ಆ ಉತ್ತರದಿಂದ ನನಗೆ ಸಮಾಧಾನವಾಗುತ್ತಿಲ್ಲ. ಕಾರಣವೇನೆಂದರೆ, ಸರ್ಕಾರವು ಯಾವಾಗ ಆ ಚುನಾವಣೆಯನ್ನು ನಡೆಸುತ್ತದೆ ಎಂಬುದನ್ನು ಸ್ಪಷ್ಟಪಡಿಸಲಿಲ್ಲ. ಹಾಗಾಗಿ ಆ ಚುನಾವಣೆ ಬಗ್ಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸರ್ಕಾರಕ್ಕೆ ಆಸಕ್ತಿ ಇಲ್ಲವೆಂದು ಕಾಣಿಸುತ್ತದೆ. ಇದು ಬಹಳ ಪ್ರಮುಖವಾದ ವಿಚಾರವಾಗಿದ್ದು, ದಯವಿಟ್ಟು ಈ ವಿಚಾರವಾಗಿ ಅರ್ಧ ಗಂಟೆ ಕಾಲಾವಧಿ ಚರ್ಚೆಗೆ ಅವಕಾಶ ನೀಡಿ. ಇದರ ಮೇಲೆ ಚರ್ಚೆಯಾಗಬೇಕು.

ಸಭಾಪತಿಯವರು:- ಆಯಿತು. ಅರ್ಧ ಗಂಟೆ ಕಾಲಾವಧಿ ಚರ್ಚೆ ಮಾಡಲು ಪತ್ರವನ್ನು ಬರೆದುಕೊಡಿ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಈಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಖಂಡಿತ ಆ ವಿಚಾರವಾಗಿ ಚರ್ಚೆ ಆಗಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1605

(ಉತ್ತರವನ್ನು ಲಗತ್ತಿಸಲಾಗಿದೆ)

ಸಭಾಪತಿಯವರು:- ಮಾನ್ಯ ಶ್ರೀರಾಮುಲರವರೆ, ನಮ್ಮ ಸದನದಿಂದ ತಮಗೆ ಒಂದು ಮನವಿಯೇನೆಂದರೆ, ಇವತ್ತು ಒಂದು ದಿವಸವಾದರೂ ಸಂಜೆಯವರೆಗೂ ತಾವು ಈ ಸದನದಲ್ಲಯೇ ಕುಳಿತುಕೊಳ್ಳಬೇಕು. ಏಕೆಂದರೆ, ತಾವು ಈ ಸದನಕ್ಕೆ ಬಂದಿರುವುದನ್ನು ಯಾರೂ ನೋಡಿಯೇ ಇಲ್ಲ.

ಶ್ರೀ ಶ್ರೀರಾಮುಲು:- ಮಾನ್ಯ ಸಭಾಪತಿಯವರೇ, ಆಗಲ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ಈ ಪ್ರಶ್ನೆಯನ್ನು ಕೇಳುವುದಕ್ಕೂ ಮೊದಲು ತಿಳಿಸುವುದೇನೆಂದರೆ, ಮಾನ್ಯ ಸಚಿವರು ಕಳೆದ ಎರಡು ಅಧಿವೇಶನದಿಂದ ಮೊದಲ ಸಲ ಈ ಸದನಕ್ಕೆ ಬಂದಿರುವುದರಿಂದ ಸಂತೋಷವಾಗುತ್ತಿದೆ.

ಶ್ರೀ ಶ್ರೀರಾಮುಲು:- ಮಾನ್ಯ ಸಭಾಪತಿಯವರೇ, ಆ ರೀತಿ ಏನಿಲ್ಲ. ಕಳೆದ ಎರಡು ಅಧಿವೇಶನದಿಂದ ಸದನಕ್ಕೆ ಬಂದಿದ್ದೇನೆ. ವಿಧಾನಸಭೆಗೆ ಹೋಗಬೇಕಾದ ಕಾರಣ ಹೆಚ್ಚು ಸಮಯ ಇರುತ್ತಿರಲಿಲ್ಲ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಈ ಸದನಕ್ಕೆ ಬಂದಿರುವುದನ್ನು ನೋಡಿಯೇ ಇಲ್ಲ.

ಶ್ರೀ ಎನ್.ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಶ್ರೀರಾಮುಲರವರು ಸದನಕ್ಕೆ ಬಂದಿದ್ದು, ಶರ್ಟ್ ಮತ್ತು ಪಂಚೆಯನ್ನು ಧರಿಸಿ ಬಂದಿರಲಿಲ್ಲ.

(ಗೊಂದಲ)

ಸಭಾಪತಿಯವರು:- ಮಾನ್ಯ ಯು.ಬಿ.ವೆಂಕಟೇಶ್‌ರವರೆ, ಪ್ರಶ್ನೆಯನ್ನು ಕೇಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಏನೋ ನನಗೆ ಗೊತ್ತಿಲ್ಲ. ಏಕೆಂದರೆ, ನನಗೂ ದೃಷ್ಟಿ ದೋಷ ಇರುವುದರಿಂದ ಕೆಲವು ಸಲ ನನಗೆ ಕಣ್ಣು ಕಾಣಿಸುವುದಿಲ್ಲ. ಹಾಗಾಗಿ ಮೀಸ್ ಆಗಿರಬಹುದು.

ಶ್ರೀಮತಿ ಭಾರತಿ ಶೆಟ್ಟಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಹಾಗಾದರೆ, ಮಾನ್ಯ ಸದಸ್ಯರು ಮುಂದಿನ ಕುರ್ಚಿಗಳ ಬಂದು ಕುಳಿತುಕೊಳ್ಳಲಿ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಿಗೆ “ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅಡಮಾನ ಇಟ್ಟಿರುವ ವಾಣಿಜ್ಯ ಸಂಕೀರ್ಣಗಳ ಸಂಖ್ಯೆಯಿಷ್ಟು; ಈ ಪೈಕಿ ಬೆಂಗಳೂರು ನಗರದಲ್ಲಿ ಅಡಮಾನ ಇಟ್ಟಿರುವ ಸ್ಥಳಗಳಾವವು;” ಎಂದು ಪ್ರಶ್ನೆಯನ್ನು ಕೇಳಿದ್ದೇನೆ.

(ಮುಂದು...)

(273) 11.03.2022/11.30/ಎಸ್ಕೆ-ವಿಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಯು.ಬಿ. ವೆಂಕಟೇಶ್ (ಮುಂದು):-

ಮಾನ್ಯ ಸಚಿವರು ನೀಡಿರುವ ಉತ್ತರದಲ್ಲಿ ಯಾವುದೇ ಅಡಮಾನ ಇಟ್ಟಿಲ್ಲ ಎಂದು ಹೇಳಿದ್ದಾರೆ. ಮಾನ್ಯ ಸಭಾಪತಿಯವರೇ, ನಾನು ಕಳೆದ ಬಾರಿ ಅಧಿವೇಶನದಲ್ಲಿ ಈ ಪ್ರಶ್ನೆಯನ್ನು ಕೇಳಿದ್ದೆ. ಅವೊತ್ತಿನ ದಿವಸ ಕಾರಣಾಂತರಗಳಿಂದ ಸಭೆ ನಡೆಯಲಿಲ್ಲ. ಆಗ ಕೊಟ್ಟಿರುವಂತಹ ಉತ್ತರ ಮತ್ತು ಈಗ ಕೊಟ್ಟಿರುವಂತಹ ಉತ್ತರ ಬೇರೆ ಬೇರೆ ಇದೆ. ಅದು ಹೇಗೆ ಪ್ರಳಯವಾಯಿತು ಎಂಬುದು ಗೊತ್ತಿಲ್ಲ. ಯಾವುದೇ ರೀತಿಯ ಅಡಮಾನ ಇಟ್ಟಿಲ್ಲ ಎಂದು ಉತ್ತರದಲ್ಲಿ ಹೇಳಿದ್ದಾರೆ. ನನ್ನ ಬಳಿಯಿರುವ ಮಾಹಿತಿಯ ಪ್ರಕಾರ ಕೆ.ಎಸ್.ಆರ್.ಟಿ.ಸಿ.ಗೆ ಬಿ.ಎಂ.ಟಿ.ಸಿ., North East Karnataka Road Transport Corporation, ಕಲ್ಯಾಣ ಕರ್ನಾಟಕ ಸೇರುತ್ತದೆ. ಮಾನ್ಯ ಸಚಿವರೇ, ಇದು ಸೇರುತ್ತದೆಯೋ ಇಲ್ಲವೋ? ಅದೇ ಬೇರೆನಾ? ಇದೇ ಬೇರೆನಾ? ಶಾಂತಿನಗರ ವಿಭಾಗದ್ದು ಕೆನರಾ ಬ್ಯಾಂಕ್‌ನಲ್ಲಿ ಸುಮಾರು 390 ಕೋಟಿ ರೂಪಾಯಿಗಳು ಇದೆ. ಹುಬ್ಬಳ್ಳಿಯ ಸ್ಟೇಟ್ ಬ್ಯಾಂಕ್ ಆಫ್

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಂಡಿಯಾದಲ್ಲಿ ಸುಮಾರು 100 ಕೋಟಿ ರೂಪಾಯಿಗಳು ಇದೆ. ಕಲ್ಯಾಣ ಕರ್ನಾಟಕದ ಕಲ್ಪುರ್ಗಿಯಲ್ಲಿ ಸುಮಾರು 50 ಕೋಟಿ ರೂಪಾಯಿಗಳು ಇದೆ. ಈ ಮಾಹಿತಿ ನಾನು ತಿಳಿದುಕೊಂಡಿರುವುದು ತಪ್ಪು ಅಥವಾ ಸರ್ಕಾರ ನೀಡಿರುವ ಮಾಹಿತಿ ತಪ್ಪು ಎಂಬುದು ನನಗೆ ಗೊತ್ತಿಲ್ಲ. ಎರಡನೆಯದಾಗಿ, ಬೇಕಾದಷ್ಟು ಕಡೆಗಳಲ್ಲಿ ಕಟ್ಟಡಗಳನ್ನು ಕಟ್ಟಿದ್ದಾರೆ. ಸರ್ಕಾರ ಬೇಕಾದಷ್ಟು ಕಡೆಗಳಲ್ಲಿ ಬಾಡಿಗೆ ಕಟ್ಟಿಕೊಂಡು ಕಛೇರಿಗಳನ್ನು ನಡೆಸುತ್ತಿದೆ. ಎಲ್ಲಾ ಕಡೆಗಳಲ್ಲಿ ಸಣ್ಣ ಸಣ್ಣ ಜಾಗಗಳಿವೆ. ಎಲ್ಲಾ ಕಡೆ ಸರ್ಕಾರಿ Office ತರಹ ಮಾಡಬೇಕು. ಈ ಕಟ್ಟಡಗಳನ್ನು ಬಾಡಿಗೆ ಕೊಡುವುದಕ್ಕೆ ಟೆಂಡರ್ ಮೂಲಕ ಕರೆದಿದ್ದಾರೆ. ಎರಡು ವರ್ಷಗಳ ಕಾಲ ಕೋವಿಡ್ ಬಂದು ಇಡೀ ಪ್ರಪಂಚವೇ ಬಾಗಿಲು ಹಾಕಿತು. ಅಲ್ಲರುವ ಅಧಿಕಾರಿಗಳು ವ್ಯಾಪಾರಿಗಳಿಗೆ ಕಡಿಮೆ ಬಾಡಿಗೆ ಕೊಡುವ ತರಹ ಏನಾದರೊಂದು discount ಕೊಡುವ ತರಹ ಮಾಡಬೇಕಲ್ಲವೆ. ಸರ್ಕಾರಿ ಸಂಸ್ಥೆಯಿಂದ ನಿಮಗೆ ಟೆಂಡರ್ ಆಗಿದೆ. ಈ ಸಂಸ್ಥೆಗೆ ಹಣ ಕಟ್ಟಬೇಕೆಂದರೆ, ಆ ವ್ಯಾಪಾರ ಮಾಡುವವನು ಎರಡು ವರ್ಷ ಅಂಗಡಿಯನ್ನು ಬಾಗಿಲು ಹಾಕಿದ್ದರೆ, ಅವನು ಎಲ್ಲಂದ ಬಾಡಿಗೆ ಕಟ್ಟುವುದಕ್ಕೆ ಹಣ ತರುತ್ತಾನೆ? ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಇದಕ್ಕೆ ಉತ್ತರ ಹೇಳಲಿ. ಅನಂತರ ನಾನು ಹೇಳುತ್ತೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಮಾತನಾಡಿ.

ಶ್ರೀ ಬಿ. ಶ್ರೀರಾಮುಲು:- ಮಾನ್ಯ ಸಭಾಪತಿಯವರೇ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಾಣಿಜ್ಯ ಸಂಕೀರ್ಣಗಳನ್ನು ಅಡಮಾನ ಇಟ್ಟಿದ್ದಾರೆ ಎಂದು ಮಾನ್ಯ ಸದಸ್ಯರು ಪ್ರಶ್ನೆಯನ್ನು ಕೇಳಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇದುವರೆಗೂ ವಾಣಿಜ್ಯ ಸಂಕೀರ್ಣಗಳನ್ನು ಯಾವುದೇ ಉದ್ದೇಶಗಳಿಗೆ ಅಡಮಾನ ಇಟ್ಟಿಲ್ಲ. ಅದರಲ್ಲಿ ನಾಲ್ಕು ನಿಗಮಗಳು ಬರುತ್ತವೆ. ಈ ನಾಲ್ಕು ನಿಗಮಗಳಾದ ಬಿ.ಎಂ.ಟಿ.ಸಿ.,ಯ ಶಾಂತಿನಗರದ ವಾಣಿಜ್ಯ ಸಂಕೀರ್ಣವನ್ನು ಅಡಮಾನವನ್ನಿಟ್ಟು, ಸುಮಾರು 390 ಕೋಟಿ ರೂಪಾಯಿಗಳ ಸಾಲವನ್ನು ಪಡೆದಿದ್ದೇವೆ. 2019-20ನೇ ಸಾಲಿನಲ್ಲಿ ಸುಮಾರು 160 ಕೋಟಿ ರೂಪಾಯಿಗಳನ್ನು ಪಡೆದಿದ್ದೇವೆ. 2020-21ನೇ ಸಾಲಿನಲ್ಲಿ ಸುಮಾರು 230 ಕೋಟಿ ರೂಪಾಯಿಗಳ ಸಾಲವನ್ನು ತೆಗೆದುಕೊಂಡಿದ್ದೇವೆ. ಈ ಅಡಮಾನ ಇಟ್ಟಿರುವಂತಹ ಸಾಲದ ಹಣವನ್ನು ಭವಿಷ್ಯ ನಿಧಿಯ ಸಲುವಾಗಿ ಬಳಕೆ ಮಾಡಿದ್ದೇವೆ. ಡ್ರೈವರ್, ಕಂಡಕ್ಟರ್ ಮತ್ತು ಕ್ಲೀನರ್‌ಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಿವೃತ್ತಿಯಾದಂತಹ ಸಮಯದಲ್ಲಿ ಭವಿಷ್ಯ ನಿಧಿ ಕೊಡಬೇಕಾಗಿತ್ತು. 2019-20ನೇ ಸಾಲಿನಲ್ಲಿ ಸುಮಾರು 160 ಕೋಟಿ ರೂಪಾಯಿಗಳಂತೆ ಶೇಕಡ 8.6 ರಂತೆ ಬಡ್ಡಿ ದರದಲ್ಲಿ ಸಾಲವನ್ನು ತೆಗೆದುಕೊಂಡಿದ್ದೇವೆ. 2020-21ನೇ ಸಾಲಿನಲ್ಲಿ ಸುಮಾರು 230 ಕೋಟಿ ರೂಪಾಯಿಗಳನ್ನು ಶೇಕಡ 8 ರಂತೆ ಬಡ್ಡಿ ದರದಲ್ಲಿ ಸಾಲವನ್ನು ತೆಗೆದುಕೊಂಡಿದ್ದೇವೆ. 2019-20ನೇ ಸಾಲಿನಲ್ಲಿ ವಾಯುವ್ಯ ಸಾರಿಗೆ ಸಂಸ್ಥೆಯ ಸುಮಾರು 16 ಎಕರೆ 39 ಗುಂಟೆ ಜಾಗವನ್ನು ಅಡಮಾನವನ್ನಾಗಿಟ್ಟು ಸುಮಾರು 100 ಕೋಟಿ ರೂಪಾಯಿಗಳ ಸಾಲವನ್ನು ಪಡೆದುಕೊಂಡಿದ್ದೇವೆ. ಆ ಹಣವನ್ನು ಕೂಡ ಭವಿಷ್ಯ ನಿಧಿಗೆ ಬಳಕೆ ಮಾಡುವಂತಹ ಕೆಲಸವನ್ನು ಮಾಡಿದ್ದೇವೆ. 2020-21ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕವನ್ನು ಅಡಮಾನವನ್ನಾಗಿಟ್ಟು, ಸುಮಾರು 50 ಕೋಟಿ ರೂಪಾಯಿಗಳ ಸಾಲವನ್ನು ಪಡೆದಿದ್ದು, ಆ ಹಣವನ್ನು ಕೂಡ ಭವಿಷ್ಯ ನಿಧಿಗೆ ಬಳಕೆ ಮಾಡುವಂತಹ ಕೆಲಸವನ್ನು ಮಾಡಿದ್ದೇವೆ. ಆ ಹಣವನ್ನು ಶೇಕಡ 7.25 ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಂಡಿದ್ದೇವೆ. ಹಾಗಾಗಿ ಈ ನಾಲ್ಕು ನಿಗಮಗಳನ್ನು ಅಡಮಾನವನ್ನಿಟ್ಟು, ಏನೊಂದು ಸಾಲವನ್ನು ಪಡೆದುಕೊಂಡಿದ್ದೇವೆಯೋ, ಆ ಸಾಲದ ಹಣವನ್ನೆಲ್ಲಾ ಭವಿಷ್ಯ ನಿಧಿಗೆ ಬಳಕೆ ಮಾಡಿಕೊಳ್ಳುವಂತಹ ಕೆಲಸವನ್ನು ಮಾಡಿದ್ದೇವೆ. 2020-21ನೇ ಸಾಲಿನಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಬಂದಂತಹ ಸಂದರ್ಭದಲ್ಲಿ ಸರ್ಕಾರ ಸುಮಾರು 1950 ಕೋಟಿ ರೂಪಾಯಿಗಳನ್ನು ಸಂಬಳ ಮತ್ತು ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡಿದೆ. 2021-22ನೇ ಸಾಲಿನಲ್ಲಿ ಸರ್ಕಾರ ಸುಮಾರು 1800 ಕೋಟಿ ರೂಪಾಯಿಗಳನ್ನು ಕೊಟ್ಟು ಸಹಾಯ ಮಾಡಿದೆ. ಸರ್ಕಾರ ಒಟ್ಟಾರೆಯಾಗಿ 2958 ಕೋಟಿ ರೂಪಾಯಿಗಳನ್ನು ಸಂಬಳ ಮತ್ತು ಇನ್ನಿತರ ರೀತಿಗೆ ಸಹಾಯ ಮಾಡಿದೆ. ಇದರ ಜೊತೆಗೆ ಅಡಮಾನವಿಟ್ಟು ಸಾಲ ಪಡೆದುಕೊಂಡಿರುವ ಹಣವನ್ನು ಭವಿಷ್ಯ ನಿಧಿಗೆ ಬಳಕೆ ಮಾಡಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಾಣಿಜ್ಯ ಸಂಕೀರ್ಣಗಳನ್ನು ಅಡಮಾನವಿಟ್ಟು, ಸಾಲವನ್ನು ಪಡೆದುಕೊಂಡಿದ್ದೀರಾ ಎಂದು ಮಾನ್ಯ ಸದಸ್ಯರು ಪ್ರಶ್ನೆಯನ್ನು ಕೇಳಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯನ್ನು ಅಡಮಾನ ಇಟ್ಟಲ್ಲ. ಬೇರೆ ಬೇರೆ ನಿಗಮಗಳನ್ನು ಅಡಮಾನವನ್ನಾಗಿಟ್ಟು, ಸಾಲವನ್ನು ಪಡೆದುಕೊಂಡಿದ್ದೇವೆ. ಸರ್ಕಾರವು ಕೂಡ ಸುಮಾರು 1958 ಕೋಟಿ ರೂಪಾಯಿಗಳಷ್ಟು ಕೊಟ್ಟು, ಸಹಾಯ ಮಾಡಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಯು.ಬಿ.ವೆಂಕಟೇಶ್:- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆಳಗಡೆ ಈ ನಿಗಮ ಬರುತ್ತದೆಂಬುದು ನನಗೆ ಗೊತ್ತಿರಲಿಲ್ಲ. ಇವು ಬೇರೆ ಎಂದು ತಿಳಿದುಕೊಂಡಿದ್ದರು ಎಂದು ಹೇಳುತ್ತಾರೆ. ನಾವು ಇದನ್ನು part of it ಎಂದು ತಿಳಿದುಕೊಂಡು, ಪ್ರಶ್ನೆಯನ್ನು ಕೇಳಿದ್ದೆ. ಆದರೆ ಮಾನ್ಯ ಸಚಿವರು ಸಾಲ ತೆಗೆದುಕೊಂಡಿಲ್ಲವೆಂದು ಹೇಳಿದ್ದರು. ಈಗ ಸಾಲ ಪಡೆದುಕೊಂಡಿದ್ದೇವೆಂದು ಹೇಳುತ್ತಿದ್ದಾರೆ. ಸಾಲ ತೆಗೆದುಕೊಂಡು ಭವಿಷ್ಯ ನಿಧಿಗೆ ಕಟ್ಟುವುದು ಏಕೆ? ಸರ್ಕಾರದಿಂದಲೇ ಹಣವನ್ನು ಪಡೆದುಕೊಂಡು, ಕೆ.ಎಸ್.ಆರ್.ಐ.ಸಿ.ಯಿಂದ ಕಟ್ಟಬೇಕು. ಇದನ್ನು ಅಡಮಾನವಿಟ್ಟು, ಸಾಲವನ್ನು ಪಡೆದುಕೊಂಡರೆ, ಬಡ್ಡಿಯ ಹಣವನ್ನು ಎಲ್ಲಂದ ಕಟ್ಟುತ್ತೀರಿ? ಇದಕ್ಕೆ ಸಂಪಾದನೆ ಯಾವುದು ಇದೆ? ಇಲ್ಲ ಬೇಕಾದಷ್ಟು ಮಳಿಗೆಗಳು ಖಾಲಿ ಇವೆ. ಇಲ್ಲ ಖಾಲಿ ಇರುವ ಸರ್ಕಾರಿ ಕಟ್ಟಡಗಳನ್ನು ತರುವಂತಹದಕ್ಕೆ ಏನಾದರೊಂದು ಅಂದಾಜು ಮಾಡಿ. ಎಲ್ಲಾ ಕಡೆಗಳಲ್ಲಿ ಖಾಲಿ ಇವೆ. ಟೆಂಡರ್‌ನಲ್ಲಿ ಹೊಟೆಲ್ ನಡೆಸುವುದಕ್ಕೆ ಕಟ್ಟಡಗಳನ್ನು ಕೊಟ್ಟಿದ್ದೀರಿ. ಎರಡೆರಡು ವರ್ಷಗಳ ಕಾಲ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಅಲ್ಲರುವಂತಹ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಕೊಡಿ. ಕನಿಷ್ಠ ಪಕ್ಷ ಇಂತಹ ಕಷ್ಟ ಕಾಲದಲ್ಲಿ ಕಟ್ಟಡಗಳನ್ನು ಕಾಲು, ಅರ್ಧ, ಮುಕ್ಕಾಲು ಬಾಡಿಗೆಗೆ ಕೊಡುವ ತರುವ ಅನುಮತಿ ಕೊಡಬೇಕೆಂದು ನಾನು ಮಾನ್ಯ ಸಚಿವರ ಮೂಲಕ ಕೇಳಿಕೊಳ್ಳುತ್ತೇನೆ.

ಶ್ರೀ ಬಿ. ಶ್ರೀರಾಮುಲು:- ಮಾನ್ಯ ಸಭಾಪತಿಯವರೇ, ಕೆ.ಎಸ್.ಆರ್.ಐ.ಸಿ.ಯಲ್ಲಿ ಬರುವಂತಹ ನಿಗಮಗಳನ್ನು ಅಡಮಾನವನ್ನಿಟ್ಟು, ಏನೊಂದು ಸಾಲವನ್ನು ಪಡೆದುಕೊಂಡಿದ್ದೇವೆಯೋ, ಭವಿಷ್ಯ ನಿಧಿಗಾಗಿ ಸಾರಿಗೆ ಇಲಾಖೆಯಿಂದ ಏನೊಂದು ಸೇವೆಯನ್ನು ಕೊಡುತ್ತಿದ್ದೇವೆಯೋ, ಅದನ್ನು ಜನರಿಗೆ ಸೇವೆಯನ್ನು ಕೊಡುವಂತಹ ಉದ್ದೇಶದಿಂದ ಇಲಾಖೆ ಮಾಡುತ್ತಿದೆ. ನಾವು ಅದನ್ನು commercial ಆಗಿ run ಮಾಡುತ್ತಿಲ್ಲ. ಸರ್ಕಾರ ಸಹಾಯ ಮಾಡಿದ್ದರಿಂದ ಸರಿಯಾದ ಸಮಯದಲ್ಲಿ ನೌಕರರಿಗೆ ಸಂಬಳ ಕೊಡುವಂತಹ ಕೆಲಸವನ್ನು ಮಾಡಿದೆ. ಭವಿಷ್ಯ ನಿಧಿಗೆ ಹಣವನ್ನು ಕೊಡುವಂತಹ ಕೆಲಸವನ್ನು ಮಾಡಿದೆ. ಅವರಿಗೆ ಬೆಂಬಲ ಕೊಡುವಂತಹ ಕೆಲಸವನ್ನು ಕೂಡ ಮಾಡಿದ್ದೇವೆ. ಕೋವಿಡ್ ಬಂದಂತಹ ಸಂದರ್ಭದಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿರಲಿಲ್ಲ. ಆಗ ತುಂಬಾ ಕಷ್ಟವಾಗಿತ್ತು. ಅಂತಹ ಸಂದರ್ಭದಲ್ಲಿಯೂ ಕೂಡ ಸರ್ಕಾರ ಸಹಾಯ ಮಾಡಿದೆ. ಮಾನ್ಯ ಸದಸ್ಯರು ಹೇಳುವಂತೆ, ವಾಣಿಜ್ಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂಕೀರ್ಣದಲ್ಲಿರುವ ಮಳಿಗೆಗಳನ್ನು ಬಾಡಿಗೆ ಕೊಟ್ಟರೆ, ತುಂಬಾ ಲಾಭದಾಯಕವಾಗಿ ಬರುತ್ತದೆ ಎಂದು ಮಾನ್ಯ ಸದಸ್ಯರು ಸಲಹೆಗಳನ್ನು ಕೊಟ್ಟಿದ್ದಾರೆ. ಈಗಾಗಲೇ, ಅದನ್ನು ಕೂಡ ಪ್ರಾರಂಭ ಮಾಡಿದ್ದೇವೆ. ಆದಷ್ಟು ಬೇಗ ಲಾಭದಾಯಕವಾಗಿ ತರುವ ವಿಚಾರದಲ್ಲಿ, ಈಗಾಗಲೇ ಶ್ರೀನಿವಾಸರವರ ನೇತೃತ್ವದಲ್ಲಿ ಕಮಿಟಿಯೊಂದನ್ನು ರಚನೆ ಮಾಡಿದ್ದೇವೆ. ಆ ಕಮಿಟಿಯಿಂದ ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ. ಆ ಸಲಹೆಗಳನ್ನು ಕಾರ್ಯಗತಗೊಳಿಸುವ ಮುಖಾಂತರ ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯನ್ನು ಲಾಭದಾಯಕಗೊಳಿಸುವ ನಿಟ್ಟಿನಲ್ಲಿ ಪ್ರಮಾಣಿಕವಾದ ಪ್ರಯತ್ನವನ್ನು ಮಾಡುತ್ತೇವೆ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಿಗೆ ಕೊನೆಯದೊಂದು ಕೋರಿಕೆಯಾಗಿದೆ. ಕೋವಿಡ್ ಇದ್ದಂತಹ ಸಂದರ್ಭದಲ್ಲಿ ಸ್ವಲ್ಪ ಜನ ಡ್ರೈವರ್, ಕಂಡಕ್ಟರ್ ತುಂಬಾ ಕಷ್ಟವನ್ನು ಅನುಭವಿಸಿದ್ದಾರೆ. ಇದರಲ್ಲಿ ಸ್ವಲ್ಪ ಜನರು ಮರಣವನ್ನು ಹೊಂದಿದ್ದಾರೆ. ಸರ್ಕಾರ Covid-19 Warriors ಎಂದು ತಲಾ ಮೂವತ್ತು ಲಕ್ಷ ರೂಪಾಯಿಗಳು ಘೋಷಣೆ ಮಾಡಿದ್ದು, ಅದನ್ನು ತಮ್ಮ ಇಲಾಖೆಯಲ್ಲಿರುವ ಯಾರಾದರೂ ನೌಕರರು ಮರಣ ಹೊಂದಿದ್ದರೆ, ಪರಿಹಾರದ ಹಣವನ್ನು ಕೊಡಿಸಬೇಕು ಮತ್ತು 7ನೇ ವೇತನ ಆಯೋಗ ಅವರಿಗೆ ಮಾಡಿಸಿಕೊಡಬೇಕೆಂದು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಕೇಳಿಕೊಳ್ಳುತ್ತೇನೆ.

ಶ್ರೀ ಬಿ. ಶ್ರೀರಾಮುಲು:- ಮಾನ್ಯ ಸಭಾಪತಿಯವರೇ, ಕೋವಿಡ್ ಸಂದರ್ಭದಲ್ಲಿ ಯಾರ್ಯಾರು ಮರಣ ಹೊಂದಿದ್ದಾರೋ, ಅವರೆಲ್ಲರ data ವನ್ನು ಸಂಗ್ರಹಿಸುತ್ತಿದ್ದೇವೆ. ಯಾವ ಯಾವ ಜಿಲ್ಲೆಗಳಿಂದ data ಬಂದಿದೆಯೋ, ಅದರ ಪ್ರಕಾರ ಕೋವಿಡ್ ಸಂದರ್ಭದಲ್ಲಿ ಮರಣ ಹೊಂದಿದಂತಹವರಿಗೆ ಪರಿಹಾರದ ಮೊತ್ತವನ್ನು ನೀಡುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ 1637

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ವೈ.ಎಂ. ಸತೀಶ್:- ಮಾನ್ಯ ಸಭಾಪತಿಯವರೇ, ನನ್ನ ಒಂದು ಉಪ ಪ್ರಶ್ನೆ ಮೂಲಕ ಮತ್ತೊಂದು ವಿಷಯವನ್ನು ತಮ್ಮ ಮೂಲಕ ಮಾನ್ಯ ಸಚಿವರ ಗಮನಕ್ಕೆ ತರಬಯಸುತ್ತೇನೆ. ನಾನು ಕೇಳಿರುವ ಉಪ ಪ್ರಶ್ನೆಗೆ ಮಾನ್ಯ ಸಚಿವರು ಐದು ವರ್ಷಗಳಗೊಮ್ಮೆ ಟೆಂಡರ್ ಮಾಡುತ್ತೇವೆಂದು ಉತ್ತರವನ್ನು ಕೊಟ್ಟಿದ್ದಾರೆ. ಅವರು ನೀಡಿರುವ ಉತ್ತರದಲ್ಲಿ Established data of RO Unit, approved year 2011-12 ರಿಂದ ಸುಮಾರು ಇದೆ. 2015-16, 2016-17 ರಲ್ಲಿ ಬಹಳ ಇದೆ. ಈಗಾಗಲೇ ಐದು ವರ್ಷ ದಾಟಿದೆ. ಈ RO Units ಗೆ ಟೆಂಡರ್ renew ಮಾಡುವುದಕ್ಕೆ ಏನು ಕ್ರಮ ತೆಗೆದುಕೊಳ್ಳಲಾಗಿದೆ? ಟೆಂಡರ್ renew ಆಗಿದೆಯೇ ಅಥವಾ ಇಲ್ಲವೋ? ನಾನು ತಮ್ಮ ಮೂಲಕ ಮಾನ್ಯ ಸಚಿವರ ಗಮನಕ್ಕೆ ತರುವುದೇನೆಂದರೆ, RO Units ನಲ್ಲಿ ಏನೊಂದು filters ಅನ್ನು ಉಪಯೋಗ ಮಾಡುತ್ತಿದ್ದಾರೆ, ಅದರ ಬಗ್ಗೆ ಬಹಳಷ್ಟು ಕಡೆ ದೂರು ಇದೆ. ವಿಶೇಷವಾಗಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕು ಮತ್ತು ಬಳ್ಳಾರಿ ಗ್ರಾಮಾಂತರ ಭಾಗಗಳಲ್ಲಿ sub-standard filters use ಮಾಡುತ್ತಿದ್ದಾರೆಂಬ ಬಗ್ಗೆ ದೂರು ಇದೆ. ಇದರ ಬಗ್ಗೆ ವಿಜಯನಗರ ಜಿಲ್ಲಾ ಪಂಚಾಯತಿಯ ಕಾರ್ಯನಿರ್ವಾಹಕಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಇದರ ಬಗ್ಗೆ ಮಾನ್ಯ ಸಚಿವರು ಕೂಡ ಗಮನಹರಿಸಿ, ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ನಾನು ತಮ್ಮ ಮೂಲಕ ಕೇಳಿಕೊಳ್ಳುತ್ತೇನೆ.

ಶ್ರೀ ಕೆ.ಎಸ್. ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಇಡೀ ರಾಜ್ಯದಲ್ಲಿ ಸುಮಾರು 18,491 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಐದು ವರ್ಷಗಳವರೆಗೆ ಇದನ್ನು ನಿರ್ವಹಣೆ ಮಾಡುವ ದಿಕ್ಕಿನಲ್ಲಿ ಗುತ್ತಿಗೆದಾರರಿಗೆ ಅವಕಾಶ ಮಾಡಿಕೊಡುತ್ತೇವೆ. ಐದು ವರ್ಷಗಳಾದ ಮೇಲೆಯೂ ಕೂಡ ಅದು ದುರಸ್ತಿಗೆ ಬಂದರೆ, ಅದನ್ನು ನಿರ್ವಹಣೆ ಮಾಡಬೇಕೆಂದು ಹೇಳಿ, ಒಂದೊಂದು ಗ್ರಾಮ ಪಂಚಾಯತಿಯವರಿಗೆ ವರ್ಷಕ್ಕೆ ಸುಮಾರು ರೂ. 36,000 ಗಳನ್ನು ಕೊಡುತ್ತೇವೆ. ಮಾನ್ಯ ಸದಸ್ಯರು ಹೇಳಿರುವಂತೆ, ಅಲ್ಲಿ ಯಾವುದೇ spare parts ವ್ಯತ್ಯಾಸವಾದರೂ ಕೂಡ ಅದನ್ನು ಬದಲಿಸಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಾಕಿಕೊಡುವುದಕ್ಕೆ ಅವರಿಗೆ ಅವಕಾಶಗಳಿವೆ. ಹಾಗಾಗಿ, ಇವತ್ತು ರಾಜ್ಯದಲ್ಲ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದೇವೆ. ಈ ಗ್ರಾಮ ಪಂಚಾಯತಿ ಮಟ್ಟದಲ್ಲ ನಿರ್ವಹಣೆ ಮಾಡಲು ಸುಮಾರು 2,759 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅದೇ ರೀತಿ ಗ್ರಾಮೀಣಾಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಸುಮಾರು 13,520 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಕೋ-ಅಪ್‌ರೇಟಿವ್ ಸಂಸ್ಥೆಗಳಿಂದ ಸುಮಾರು 990 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಇತರೆ ಸಂಸ್ಥೆಗಳಿಂದ ಸುಮಾರು 1,222 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಒಟ್ಟು 18,491 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅದನ್ನು ನಿರ್ವಹಣೆ ಮಾಡುವುದಕ್ಕೆ ಐದು ವರ್ಷಗಳ ತನಕ ಗುತ್ತಿಗೆಯನ್ನು ಕೊಡುತ್ತೇವೆ. ಇದರ ಜೊತೆಗೆ ಇಷ್ಟತ್ತು ಅಲೆಟರ್ ನೀರು ಭರಿಸುವುದಕ್ಕೆ ಅವರಿಗೆ ಐದು ನೂರು ರೂಪಾಯಿಗಳನ್ನು ನೀಡುವ ಅವಕಾಶ ಕೂಡ ಮಾಡುತ್ತಿದ್ದೇವೆ. ಮಾನ್ಯ ಸದಸ್ಯರು, ಎಲ್ಲರೂ ಇಂತಹ ಸಮಸ್ಯೆಗಳಿವೆ ಎಂಬ ಬಗ್ಗೆ ತಿಳಿಸಿದರೆ, ಅದರ ಬಗ್ಗೆಯೂ ಕೂಡ ಗಮನಹರಿಸುತ್ತೇವೆ.

ಡಾ. ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಪಂಚಾಯತಿಯವರು ತೆಗೆದುಕೊಳ್ಳುವುದಕ್ಕೆ ಮಾನ್ಯ ಸಚಿವರು ಹೇಳಿದ್ದಾರೆ. ಆ ಪಂಚಾಯತಿಯವರು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ವಿದ್ಯುತ್ ಬಿಲ್ ಪೆಂಡಿಂಗ್ ಇದೆ. ವಿದ್ಯುತ್ ಬಿಲ್ ಸುಮಾರು ಒಂದೂವರೆ ಲಕ್ಷ ರೂಪಾಯಿಗಳನ್ನು ಕಟ್ಟಬೇಕೆಂದು ಹೇಳಿ ನೋಟಿಸ್ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳುವ ಬಗ್ಗೆ ಮಾನ್ಯ ಸಚಿವರು ಇತ್ಯರ್ಥ ಮಾಡಬೇಕು.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(274) 11-03-2022 11.40 ಟಿಸಿಹೆಚ್-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಡಾ|| ವೈ.ಎ.ನಾರಾಯಣಸ್ವಾಮಿ (ಮುಂದು):-

ಆ electricity charge ಶುಧ್ಧಕುಡಿಯುವ ನೀರಿನ ಘಟಗಳನ್ನು ಸ್ಥಾಪನೆ ಮಾಡಿದವರು ಕಟ್ಟಬೇಕೆ ಅಥವಾ ಸಂಬಂಧಪಟ್ಟ ಗ್ರಾಮ ಪಂಚಾಯತಿಯವರು ಕಟ್ಟಬೇಕೆ. ಇದನ್ನು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ತಮ್ಮ ಮೂಲಕ ಕೇಳಬಯಸುತ್ತಿದ್ದೇನೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಪಂಚಾಯತಿಯವರೇ ಕರೆಂಟ್ ಬಲ್ ಕಟ್ಟಬೇಕು. ಬೇರೆ ಯಾರೂ ಕಟ್ಟುವಂತಿಲ್ಲ.

ಶ್ರೀ ಸಿ.ಎನ್.ಮಂಜೇಗೌಡ (ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಒಂದು ಶುಧ್ಧ ಕುಡಿಯುವ ನೀರಿನ ಘಟಕದಲ್ಲಿ 20 ಅೀಟರ್ ನೀರಿಗೆ ರೂ.5 ಗಳು ಚಾರ್ಜ್ ಮಾಡುತ್ತಿದ್ದಾರೆ. ಸರ್ಕಾರ . . .

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ. 1640

(ಉತ್ತರ ಲಗತ್ತಿಸಿದೆ)

ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ):- ಮಾನ್ಯ ಸಭಾಪತಿಯವರೇ, ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಕೊಡಗು ಜಿಲ್ಲೆಯ ಐದು ತಾಲ್ಲೂಕುಗಳಿಗೆ ತಾಲ್ಲೂಕು ಪಂಚಾಯತಿ ಕಚೇರಿ ಇವೆಯೇ? ಇಲ್ಲದಿದ್ದಲ್ಲಿ ಹೊಸದಾಗಿ ಪ್ರಾರಂಭಿಸಲು ಸರ್ಕಾರ ಕೈಗೊಂಡ ಕ್ರಮಗಳೇನು? ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳಲ್ಲಿರುವ ಒಟ್ಟು ಗ್ರಾಮ ಪಂಚಾಯತಿ ಸಂಖ್ಯೆ ಎಷ್ಟಿವೆ ಮತ್ತು ಇನ್ನಿತರೆ ಪ್ರಶ್ನೆಗಳನ್ನು ಕೇಳಿದ್ದೇನೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಎಷ್ಟು ಗ್ರಾಮ ಪಂಚಾಯತಿಗಳವೆಯೆಂದು ಸಂಪೂರ್ಣ ವಿವರವನ್ನು ಅವರಿಗೆ ಈಗಾಗಲೇ ಕೊಟ್ಟಿದ್ದೇವೆ. ಇನ್ನೂ ಏನಾದರೂ ಪ್ರಶ್ನೆಗಳಿದ್ದರೆ ಕೇಳಲಿ. ನಾನು ಅದಕ್ಕೂ ಕೂಡ ಉತ್ತರ ಕೊಡುತ್ತೇನೆ.

ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ):- ಮಾನ್ಯ ಸಭಾಪತಿಯವರೇ, ಕೊಡಗು ಜಿಲ್ಲೆಯಲ್ಲಿ 104 ಗ್ರಾಮ ಪಂಚಾಯತಿಗಳಿವೆ. ಆ 104 ಗ್ರಾಮ ಪಂಚಾಯತಿಗಳಲ್ಲಿ ಬರೀ 60 ಪಿ.ಡಿ.ಓ.ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ ಕೆಲಸ-ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಖಾಲಿ ಇರತಕ್ಕಂಥ 104 ಪಿ.ಡಿ.ಓ. ಹುದ್ದೆಗಳನ್ನು ಆದಷ್ಟು ಬೇಗನೆ ಭರ್ತಿ ಮಾಡಬೇಕೆಂದು ತಮ್ಮ ಮುಖಾಂತರ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ.

ಶ್ರೀ ಕೆ.ಎಸ್.ಈಶ್ವರಪ್ಪ:- ಮಾನ್ಯ ಸಭಾಪತಿಯವರೇ, ಕೆಲವು ಪಿಡಿಓ ರವರು ನಿವೃತ್ತಿಯಾಗಿದ್ದಾರೆ, ಇನ್ನೂ ಕೆಲವು ಪಿ.ಡಿ.ಓ.ಗಳಿಗೆ ಪ್ರಮೋಷನ್ ಆಗಿದೆ. ಇಡೀ ರಾಜ್ಯದಲ್ಲಿ ಆ ರೀತಿ ಇದೆ. ಎಲ್ಲೆಲ್ಲ ಈ ರೀತಿ ಸಮಸ್ಯೆಯಾಗಿದೆಯೋ ಅಂತಹ ಕಡೆಗಳಲ್ಲಿ ಆ ಹುದ್ದೆಗೆ ಜಾರ್ಜ್ ಕೊಟ್ಟಿದ್ದೇವೆ. ಪಿ.ಡಿ.ಓ. ಹುದ್ದೆಗಳನ್ನು ಆದಷ್ಟು ಬೇಗನೆ ತುಂಬುವಂಥ ವ್ಯವಸ್ಥೆಗಳನ್ನು ಮಾಡುತ್ತೇವೆ.

ಸಭಾಪತಿಯವರು:- ಮಾನ್ಯ ಗೋವಿಂದರಾಜುರವರೇ, ನೀವು ಮೂರನೆಯ ಬಾರಿ ಪ್ರಶ್ನೋತ್ತರ ಅವಧಿಯಲ್ಲಿ ತಡವಾಗಿ ಬಂದಿದ್ದೀರಿ. ಇನ್ನೊಮ್ಮೆ ಈ ರೀತಿ ಆಗಬಾರದು. ಯಾರ್ಯಾರು

“ ತಿದ್ದುಪಡಿಯಾಗದ ಪ್ರತಿ/**unedited copy**/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಂದಿಲ್ಲವೆಂದು ಮಾರ್ಕ್ ಮಾಡಿಕೊಂಡಿದ್ದೇನೆ. ನೀವು ತಡವಾಗಿ ಏಕೆ ಬರುತ್ತೀರಿ? ಈಗ ತಮ್ಮ ಪ್ರಶ್ನೆ ಕೇಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ. 1630

(ಉತ್ತರ ಲಗತ್ತಿಸಿದೆ)

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಕಿಸಾನ್ ಸಮ್ಯಾನ್ ಯೋಜನೆಯಡಿಯಲ್ಲಿ ಪ್ರತಿ ರೈತರ ಖಾತೆಗೆ ಎಷ್ಟು ರೂಪಾಯಿ ಸಂದಾಯವಾಗುತ್ತದೆಂದು ಪ್ರಶ್ನೆ ಕೇಳಿದ್ದೆನು. ಅದಕ್ಕೆ ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಸುಮಾರು ರೂ.72,000 ಕೋಟಿಗಳನ್ನು ಕೇಂದ್ರ ಸರ್ಕಾರದವರು ಕೊಟ್ಟಿದ್ದಾರೆಂದು ನಿನ್ನೆ ದಿವಸ ಮಾನ್ಯ ಶಾಸಕರಾದ ಶ್ರೀ ಎಂ.ಕೆ.ಪ್ರಾಣೇಶ್‌ವರವರು ಹೇಳಿದರು. ಅದಕ್ಕೆ ತುಂಬಾ ಸಂತೋಷ. ಇದಲ್ಲದೇ ಕರ್ನಾಟಕ ರಾಜ್ಯ ಸರ್ಕಾರದಿಂದ ಕೂಡ ಪ್ರತಿ ರೈತರಿಗೆ ರೂ.4000/- ಗಳನ್ನು ಎರಡು ಕಂತುಗಳಲ್ಲಿ ಸಂದಾಯ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಕೋಲಾರ ಜಿಲ್ಲೆಯಲ್ಲಿ 1,14,626 ಜನಕ್ಕೆ ಆ ದುಡ್ಡು ಸೇರಿದೆ. ನಾನು ಇಲ್ಲವೆಂದು ಹೇಳುತ್ತಿಲ್ಲ. ನಾನು ಕಳೆದ ಬಾರಿ ಕೂಡ ಇದಕ್ಕೆ ಒಂದು ಸಲಹೆಯನ್ನು ಕೊಟ್ಟಿದ್ದೆನು. ನೀವು ಎರಡೆರಡು ಸಾವಿರ ರೂಪಾಯಿಗಳನ್ನು ಒಂದೊಂದು ಬಾರಿ ರೈತರ ಖಾತೆಗೆ ಹಣ ಸಂದಾಯ ಮಾಡಿದರೆ, ಅದನ್ನು ಪಿಂಚಣಿ ರೀತಿ ಆ ರೈತರು ತೆಗೆದುಕೊಳ್ಳುತ್ತಿದ್ದಾರೆಯೇ ಹೊರತು; ಅದು ಅವರು ವ್ಯವಸಾಯಕ್ಕೆ ಬಳಸಿಕೊಳ್ಳುವುದಕ್ಕೆ ಒಂದೇ ಬಾರಿಗೆ ಹಣ ಸಿಗುತ್ತಿಲ್ಲ. ಎಲ್ಲೆಲ್ಲಿ ಆ ರೈತರು ವಾರ್ಷಿಕ ಬೆಳೆಗಳನ್ನು ಬೆಳೆಯುತ್ತಾರೆ, ಆ ವಾರ್ಷಿಕ ಬೆಳೆಯನ್ನು ಬೆಳೆಯತಕ್ಕಂಥ ಸಮಯದಲ್ಲಿ ಒಂದೇ ಬಾರಿಗೆ ಹಣವನ್ನು ಕೊಡಬೇಕು. ಅದನ್ನು ಒಟ್ಟಿಗೆ ಕೊಟ್ಟಾಗ ಬೀಜ ಖರೀದಿಸಲು, ಗೊಬ್ಬರ ಖರೀದಿಸಲು ಮತ್ತು ಉಳುಮೆ ಮಾಡಿಸುವುದಕ್ಕೆ ಉಪಯೋಗವಾಗುತ್ತದೆ. ಆದ್ದರಿಂದ ದಯವಿಟ್ಟು ಸರ್ಕಾರ ಈ ನನ್ನ ಸಲಹೆಯನ್ನು ಪುರಸ್ಕಾರ ಮಾಡಬೇಕು. ಬಹಳ ಮುಖ್ಯವಾಗಿ ನನ್ನ ಪ್ರಶ್ನೆ ಏನೆಂದರೆ, ಇಲ್ಲಿ ಮಾನ್ಯ ಕೃಷಿ ಸಚಿವರೇ ಇದ್ದಿದ್ದರೆ ಚೆನ್ನಾಗಿತ್ತು. ರೈತರಿಗೆ ವಿತರಿಸುವ ಬತ್ತನೆ ಬೀಜದ ಬಗ್ಗೆ ಈಗಾಗಲೇ ಮಾನ್ಯ ಶಾಸಕರಾದ ಮಾನ್ಯ ಎನ್.ರವಿಕುಮಾರ್‌ವರು ಕೇಳಿದ್ದರು. ರೈತರಿಗೆ ವಿತರಿಸುವ ಬತ್ತನೆ ಬೀಜ ಹಾಗೂ ಕೀಟನಾಶಕಗಳ ಗುಣಮಟ್ಟ ಕಾಪಾಡದೆ ರೈತರು ನಷ್ಟ ಹೊಂದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನೆ ಕೇಳಿದ್ದಕ್ಕೆ ರಾಜ್ಯದಲ್ಲಿ ಬತ್ತನೆ ಬೀಜ ಹಾಗೂ ಕೀಟನಾಶಕಗಳ ಗುಣಮಟ್ಟದಲ್ಲಿ ಕಡಿಮೆ ಇರುವುದು ತಪಾಸಣೆಗಳಲ್ಲಿ ಕಂಡುಬಂದಿದ್ದು, ಅವುಗಳ ಪೂರೈಕೆದಾರರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವಿರುದ್ಧ ದಂಡನೀಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಕರ್ನಾಟಕ ಬೀಜ ನಿಗಮ ಎಂಬ ಒಂದು ಬೃಹತ್ ಸಂಸ್ಥೆಯು ಕರ್ನಾಟಕ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿದೆ. ರೈತರ ಕಡೆಯಿಂದ ನಾಲ್ಕು ಜನ ಚುನಾಯಿತ ಪ್ರತಿನಿಧಿಗಳು ಹಾಗೂ 8 ಜನ ಬೇರೆ ಬೇರೆ ಇಲಾಖೆಗಳಿಂದ ಐ.ಎ.ಎಸ್., ಐ.ಎಫ್.ಎಸ್. ಅಧಿಕಾರಿಗಳು ಆಡಳಿತ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶ್ರೀ ಎನ್.ರವಿಕುಮಾರ್ ರವರು ಯಾರು ಬೀಜಗಳನ್ನು ಸಂಪ್ಲೈ ಮಾಡುತ್ತಾರೆಂದು ಕೇಳಿದ್ದ ಪ್ರಶ್ನೆಗೆ 77 ಜನ ನೋಂದಾಯಿಸಿರುವಂಥವರು ಈ ಬೀಜಗಳನ್ನು ಸಂಪ್ಲೈ ಮಾಡುತ್ತಿದ್ದಾರೆ ಎಂಬ ಉತ್ತರವನ್ನು ಸರ್ಕಾರ ಕೊಟ್ಟಿದೆ. ಅದು ಸರಿ ಇರಬಹುದು. ಆದರೆ ಈ 77 ಜನ ಏನು ಇವತ್ತು ಬೀಜ ನಿಗಮದ ಮುಖಾಂತರ ರೈತರಿಗೆ ಬೀಜಗಳನ್ನು ಸರಬರಾಜು ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಅವರನ್ನು ಆಯ್ಕೆ ಮಾಡುವುದಕ್ಕೆ ಯಾವ ಮಾನದಂಡ ಸರ್ಕಾರ ನಿಗದಿ ಮಾಡಿದೆ. ಏಕೆಂದರೆ ಯಾವುದೇ ಪೂರೈಕೆದಾರರು ಬೀಜಗಳನ್ನು ಪೂರೈಕೆ ಮಾಡಬೇಕಾದರೆ, prima facie ಆ ಒಂದು ವೃತ್ತಿಯಲ್ಲಿ ಅವರು ಎಷ್ಟು ದಿವಸ ಕೆಲಸ ಮಾಡಿದ್ದಾರೆ? Foundation seed ಏನು ಸಿಗುತ್ತದೋ ಅದನ್ನು ಅವರು ತಂದು, ಅವರ ಜಮೀನಿನಲ್ಲಿ ಬೆಳೆದು ಸಂಪೂರ್ಣವಾಗಿ ಪರೀಕ್ಷೆ ಮಾಡಿದ ನಂತರ ಅದನ್ನು ಸರ್ಕಾರಕ್ಕೆ ಸರಬರಾಜು ಮಾಡಬೇಕಾಗುತ್ತದೆ. ಅವರು foundation seed ತಂದು ಅವರ ಜಮೀನಿನಲ್ಲಿ ಬೆಳೆದು ಪರೀಕ್ಷಿಸದೇ ಅವರು ಇನ್ಯಾರ ಹತ್ತಿರವೋ ಬೀಜ ತಂದು ಸರ್ಕಾರದ ಮುಖಾಂತರ ರೈತರಿಗೆ ಪೂರೈಕೆ ಮಾಡುತ್ತಿರುವ ಪ್ರಕರಣಗಳು ಬಹಳ ಹೆಚ್ಚಾಗಿ ಆಗುತ್ತಿದೆಯೆಂದು ನಾನು ಸರ್ಕಾರದ ಗಮನಕ್ಕೆ ತರುತ್ತಿದ್ದೇನೆ. ಇನ್ನೊಂದು ವಿಚಾರವನ್ನು ನಾನು ಸರ್ಕಾರಕ್ಕೆ ಒತ್ತಾಯ ಮಾಡುವುದೇನೆಂದರೆ, ಈ ಬಾರಿ ಹಾಸನ ಮತ್ತು ಕೋಲಾರ ಭಾಗದಲ್ಲಿ ಈ ಸಮಯದಲ್ಲಿ ಆಲೂಗಡ್ಡೆ ಬೆಳೆಯನ್ನು ಜಾಸ್ತಿ ಬೆಳೆಯುತ್ತಾರೆ. ಈ ಸಮಯದ ನಂತರವೂ ಕೂಡ ಹಾಸನದಲ್ಲಿ ಆಲೂಗಡ್ಡೆ ಬೆಳೆಯನ್ನು ಬೆಳೆಯುತ್ತಾರೆ. ಕಳೆದ ಮೂರು ವರ್ಷಗಳಿಂದ ಬತ್ತನೆ ಬೀಜಗಳನ್ನು ಸರ್ಕಾರ ಸರಬರಾಜು ಮಾಡುತ್ತಿಲ್ಲ. ನಾವು ಡಿ.ಸಿ.,ಯವರಿಗೂ ಕೂಡ ಮನವಿಯನ್ನು ಕೊಟ್ಟಿದ್ದೆವು. ಮಾನ್ಯ ಸಭಾಪತಿಯವರೇ, ಇದು ಬಹಳ ಮುಖ್ಯವಾದ ವಿಚಾರ.

ಸಭಾಪತಿಯವರು:- ಪ್ರಶೋತ್ತರ ವೇಳೆಯಲ್ಲಿ ಎಲ್ಲಾ ಮುಖ್ಯವಾದ ವಿಚಾರವೇ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಇದು ರೈತರ ಸಮಸ್ಯೆ.

ಸಭಾಪತಿಯವರು:- ನೀವು ಭಾಷಣ ಮಾಡಿದರೆ ಹೇಗೆ. ಬೇಗ ಪ್ರಶ್ನೆ ಕೇಳಿ?

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಈಗ ಮಧ್ಯವರ್ತಿಗಳು ಏನು ಆಲೂಗಡ್ಡೆ ಬೀಜವನ್ನು ಸರಬರಾಜು ಮಾಡಿದ್ದಾರೆ, ಅದರಲ್ಲಿ ಸಾಕಷ್ಟು fail ಆಗಿದ್ದು, ಬರೀ ಬಳ್ಳಿ ಮಾತ್ರ ಬಿಟ್ಟದೆಯೇ ಹೊರತು ಆಲೂಗಡ್ಡೆ ಬೆಳೆದಿಲ್ಲ. ಅದಕ್ಕಾಗಿ ನಾವು ಡಿ.ಸಿ.ಯವರಿಗೆ ಕಳೆದ ಮೂರು ವರ್ಷಗಳಿಂದ ಮನವಿಯನ್ನು ಕೊಡುತ್ತಲೇ ಇದ್ದೇವೆ. ಪಂಜಾಬ್‌ನಿಂದ ನಮ್ಮ ಕರ್ನಾಟಕಕ್ಕೆ ಬತ್ತನೆ ಬೀಜ ಏನು ಬರುತ್ತದೋ ಅದನ್ನು ನೀವೇ ಪೂರ್ಣವಾಗಿ ಪರೀಕ್ಷೆ ಮಾಡಿ, ರೈತರಿಗೆ ಕೊಟ್ಟರೆ ರೈತರು ಉಳಿಯುತ್ತಾರೆ ಎನ್ನತಕ್ಕಂಥ ಮಾತನ್ನು ಮಾನ್ಯ ಸಚಿವರಿಗೆ ಹೇಳುವುದಕ್ಕೆ ಇಷ್ಟಪಡುತ್ತೇನೆ. ಬಹಳ ಮುಖ್ಯವಾಗಿ ಇವತ್ತಿನದ ದಿವಸ ಆ ಬೀಜ ನಿಗಮಕ್ಕೆ 77 ಜನರು ಸರಬರಾಜು ಮಾಡುತ್ತಿದ್ದಾರೆ. ಅವರ ಬಗ್ಗೆ ಪರಿಪೂರ್ಣವಾದ ಮಾಹಿತಿಯನ್ನು ಕೊಡಬೇಕೆಂದು ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇನೆ.

ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು) (ಕೃಷಿ ಸಚಿವರ ಪರವಾಗಿ) :- ಮಾನ್ಯ ಸಭಾಪತಿಯವರೇ, ಮಾನ್ಯ ಗೋವಿಂದರಾಜುವರು ತಮ್ಮ ವೈಯಕ್ತಿಕ ಅನುಭವದಿಂದ ಒಳ್ಳೆಯ ಅಂಶಗಳನ್ನು ಪ್ರಸ್ತಾಪ ಮಾಡಿದ್ದಾರೆ. ನಾನು ಈಗಾಗಲೇ ಹೇಳಿದ್ದೇನೆ. ಮಾನ್ಯ ಎನ್.ರವಿಕುಮಾರ್‌ರವರು ಕೂಡ ಇದರ ಬಗ್ಗೆಯೇ ತಿಳಿಸಿದರು. ಅದೇ ಅಂಶವನ್ನು ಮಾನ್ಯ ಗೋವಿಂದರಾಜುವರು ಕೂಡ ಹೇಳಿದ್ದಾರೆ. ಮಾನ್ಯ ಕೃಷಿ ಸಚಿವರು ಬರುತ್ತಿದ್ದಂತೆ ಸೋಮವಾರ ಅಥವಾ ಮಂಗಳವಾರದೊಳಗೆ ಒಂದು ವಿಶೇಷ ಸಭೆ ಕರೆಯುತ್ತೇವೆ. ಅದರಲ್ಲಿ ನಿಮ್ಮನ್ನೂ ಮತ್ತು ಅವರನ್ನೂ ಕೂಡ ಕರೆಯುತ್ತೇವೆ. ಈಗಾಗಲೇ ಅನೇಕ ಪ್ರಮುಖರು ಕೂಡ ಅದರ ಬಗ್ಗೆ ಹೇಳಿದ್ದಾರೆ. ಒಂದು ಕಡೆ ಕುಳಿತುಕೊಂಡು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಏನೇನು ನಿಮ್ಮ ಭಾವನೆಗಳವೆಯೋ ಅದನ್ನು ರಾಜ್ಯ ಸರ್ಕಾರ ಖಂಡಿತವಾಗಿಯೂ ಮಾಡುವ ದಿಕ್ಕಿನಲ್ಲಿ ವಿಶೇಷ ಸಭೆಯನ್ನು ಕರೆಯುತ್ತದೆ. ಅಲ್ಲ ಬಂದು ತಾವು ತಮ್ಮ ಸಲಹೆ ಕೊಡಿ. ಅದನ್ನು ನಾವು implement ಮಾಡುತ್ತೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎನ್.ರವಿಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ತಾವು ಒಪ್ಪಿಗೆ ಕೊಟ್ಟರೆ ನನ್ನದೊಂದು ಸಲಹೆ ಇದೆ. ಮಾನ್ಯ ಶಾಸಕರಾದ ಶ್ರೀ ಗೋವಿಂದರಾಜು ಮತ್ತು ನಾನು ಕೇಳಿದಂಥ ಪ್ರಶ್ನೆ ಹೆಚ್ಚು-ಕಡಿಮೆ ಒಂದೇ ರೀತಿಯ ಪ್ರಶ್ನೆ ಇದೆ. ಇದರ ಬಗ್ಗೆ ಅರ್ಧಗಂಟೆ ಕಾಲ ಚರ್ಚೆಗೆ ತೆಗೆದುಕೊಂಡರೆ ಸಾಕಷ್ಟು ವಿಷಯಗಳು ದೊರೆಯುತ್ತವೆ.

ಸಭಾಪತಿಯವರು:- ಶ್ರೀ ಎನ್.ರವಿಕುಮಾರ್ ರವರೇ, ತಾವು ಬರೆದು ಕಳುಹಿಸಿ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಆಯಿತು.

ಶ್ರೀ ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ನನ್ನದೊಂದು ಸಲಹೆ ಏನೆಂದರೆ, ಮಹಾರಾಷ್ಟ್ರ ರಾಜ್ಯದಲ್ಲಿ, ಮಹಾರಾಷ್ಟ್ರ ಸೀಡ್ಸ್ ಕಾರ್ಪೊರೇಷನ್ ಇದೆ. ಅವರು ರೈತರಿಗೆ ಎಲ್ಲಾ ಬೀಜಗಳನ್ನು ಸರಬರಾಜು ಮಾಡುತ್ತಿದ್ದಾರೆ. ಅತಿ ಹೆಚ್ಚಾಗಿ ಸರ್ಕಾರದಿಂದಲೇ ಆ ಬೀಜಗಳನ್ನು ಬೆಳೆಸುತ್ತಿದ್ದಾರೆ. ಅದಲ್ಲದೇ ಯಾರು ಆ ಒಂದು ಪೂರ್ಣ ಪ್ರಮಾಣದ ಪರೀಕ್ಷೆಯಲ್ಲಿ ಪಾಸ್ ಆಗಿರುತ್ತಾರೋ, ಅವರಿಂದಲೇ ಸರ್ಕಾರವೇ ಪೂರ್ಣ ಪ್ರಮಾಣದ ಬೀಜಗಳನ್ನು ಖರೀದಿ ಮಾಡಿ ಸಜ್ಜಿ ದರದಲ್ಲಿ ಅಲ್ಲನ ರೈತರಿಗೆ ಸರಬರಾಜು ಮಾಡುತ್ತಿರುವುದು ತಮಗೂ ಕೂಡ ಮಾಹಿತಿ ಇದೆಯೆಂದು ಭಾವಿಸುತ್ತೇನೆ. ಆ ಮಾಹಿತಿಯನ್ನು ಪಡೆದುಕೊಂಡು ಕರ್ನಾಟಕ ಸರ್ಕಾರದಿಂದಲೇ ನೇರವಾಗಿ ಬೀಜಗಳನ್ನು ಕೊಡುವಂಥ ವ್ಯವಸ್ಥೆ ಆಗಬೇಕು. ಏಕೆಂದರೆ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳು ಬಹಳ ಪ್ರಬಲವಾಗಿ ಕೆಲಸ ಮಾಡುತ್ತಿರುವುದರಿಂದ ಆ ಕೆಲಸವನ್ನು ನೀವು ಮಾಡಬೇಕು. ಮಹಾರಾಷ್ಟ್ರ ಸರ್ಕಾರದಿಂದಲೇ ಬೀಜಗಳನ್ನು ಸರಬರಾಜು ಮಾಡುತ್ತಿದ್ದಾರೆ, ಆ ಮಾಹಿತಿಯನ್ನು ತರಿಸಿಕೊಂಡು ಅದೇ ರೀತಿ ಇಲ್ಲೂ ಮಾಡಬೇಕೆಂದು ನಾನು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದೇನೆ.

ಶ್ರೀ ಕೆ.ಎಸ್.ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರು): ಮಾನ್ಯ ಸಭಾಪತಿಯವರೇ, ನಾನು ಪರಿಶೀಲನೆ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಶ್ರೀ ಆರ್.ಬಿ.ತಿಮ್ಮಾಪೂರ್‌ವರೇ ತಾವು ಕೂಡ ತಡವಾಗಿ ಬರಬೇಡಿ.
ಇನ್ನು ಮುಂದೆ ಯಾರಾದರೂ ತಡವಾಗಿ ಬಂದರೆ ಪ್ರಶೋತ್ತರ ವೇಳೆಯಲ್ಲಿ ನಾನು ಪ್ರಶ್ನೆ ಕೇಳುವುದಕ್ಕೆ
ಅವಕಾಶಕೊಡುವುದಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಶ್ನೆ ಸಂಖ್ಯೆ. 1607

(ಉತ್ತರ ಲಗತ್ತಿಸಿದೆ)

ಶ್ರೀ ಆರ್.ಬಿ.ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, 2020-21ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ ಶಾಲೆಗಳಲ್ಲಿ ಕಲಿಯತಕ್ಕಂಥ 48,676 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಕ್ಕಿಲ್ಲ. 2021-22ನೇ ಸಾಲಿನಲ್ಲಿ 2,62,630 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಕ್ಕಿಲ್ಲ. ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ 2020-21ನೇ ಸಾಲಿನಲ್ಲಿ 18,041 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಕ್ಕಿಲ್ಲ ಹಾಗೂ 2021-22ನೇ ಸಾಲಿನಲ್ಲಿ 2,05433 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಕ್ಕಿಲ್ಲ. ಯಾವುದೇ ವಿದ್ಯಾರ್ಥಿಗಳು ಶಾಲೆಯಲ್ಲಿ ಓದುವಾಗ ನಮಗೆ ವಿದ್ಯಾರ್ಥಿ ವೇತನ ಈ ವರ್ಷದಲ್ಲೇ ಬರುತ್ತದೆ. ಅದರಿಂದ ಓದುವುದಕ್ಕೆ ಅನುಕೂಲವಾಗುತ್ತದೆ ಎಂಬುದು ವಿದ್ಯಾರ್ಥಿಗಳು ಹಾಗೂ ಪೋಷಕರ ಭಾವನೆ. ಸರ್ಕಾರದವರು ತಂತ್ರಾಂಶದ ನೆಪ ಹೇಳಿಕೊಂಡು ಎಷ್ಟು ದಿವಸಗಳ ಕಾಲ ಮುಂದಕ್ಕೆ ಹಾಕುತ್ತಾರೆ. ಅದರ ಜೊತೆಗೆ ಏಕೆ ಇದು ಆಗುತ್ತಿಲ್ಲವೆಂದು ಕೇಳಿದರೆ ಕಾರ್ಯದರ್ಶಿಗಳ ನೇತೃತ್ವದಲ್ಲಿ ಮೀಟಿಂಗ್ ಆಗುತ್ತಿವೆ. ಇ-ಆಡಳಿತವು ಶಾಲೆ ಶುಲ್ಕಗಳನ್ನು ಪಡೆಯಲು ತಂತ್ರಾಂಶವನ್ನು ಅಳವಡಿಸಲಾಗುತ್ತಿದೆ. ಅದಕ್ಕೆ ಉನ್ನತ ಶಿಕ್ಷಣ ಇಲಾಖೆಯ ಸಮನ್ವಯ ಸಾಧಿಸಲಾಗುತ್ತಿದೆ.

(ಮುಂದು...)

(275)11.3.2022/11.50/ಎಂ.ಎಂ-ಬಿ.ಎನ್.ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಆರ್.ಬಿ. ತಿಮ್ಮಾಪೂರ (ಮುಂದು):-

ಸಮಾಜಕಲ್ಯಾಣ ಇಲಾಖೆಯಲ್ಲಿರುವ ತಾಲ್ಲೂಕು ಅಧಿಕಾರಿಗಳು, ಜಿಲ್ಲಾ ಅಧಿಕಾರಿಗಳು ಕಾಲೇಜುಗಳಿಗೆ ಹೋಗಿ ಏನು ತೊಂದರೆಯಾಗಿದೆ ಎಂದು ಕೇಳಲಿ. ವಿಧಾನಸೌಧದಲ್ಲಿ ಕುಳಿತುಕೊಂಡು ಮೀಟಿಂಗ್ ಮಾಡಿದರೆ ವಿದ್ಯಾರ್ಥಿಗಳ ಸಮಸ್ಯೆ ಪರಿಹಾರವಾಗುತ್ತದೆಯೇ? ವಿದ್ಯಾರ್ಥಿಗಳು ತೊಂದರೆಯಲ್ಲಿದ್ದಾರೆ ಆದರೂ ಸರ್ಕಾರ ಇದನ್ನು ಬಗೆಹರಿಸುವ ಕೆಲಸ ಮಾಡಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಹಿರಿಯ ಸದಸ್ಯರಾದ ತಿಮ್ಮಾಪೂರವರು ಕೇಳಿದ ಪ್ರಶ್ನೆಗೆ ವಿವರವಾದ ಉತ್ತರವನ್ನು ಕೊಡಲಾಗಿದೆ. ಉಪ ಪ್ರಶ್ನೆಗಳಿರುವುದಕ್ಕೆ ಒಟ್ಟಾರೆ ಮಾಹಿತಿ ಒದಗಿಸುತ್ತೇನೆ. ನಮ್ಮಲ್ಲಿ ಒಟ್ಟು 1 ರಿಂದ 5ನೇ ತರಗತಿಯ 68 ವಸತಿ ಶಾಲೆಗಳಿವೆ. ಅವು ವಸತಿ ಶಾಲೆಯಾದ್ದರಿಂದ ವಿದ್ಯಾರ್ಥಿ ವೇತನ ಅನ್ವಯಿಸುವುದಿಲ್ಲ. 6 ರಿಂದ ಪಿ.ಯು., ವರೆಗೆ 534 KREIS ಶಾಲೆಗಳಿವೆ. ಇದರಲ್ಲಿ 01 ಲಕ್ಷದ 32 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇತರ ಅನುದಾನ ರಹಿತ ಹಾಗೂ ಸರ್ಕಾರಿ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಶಾಲೆಗಳಲ್ಲಿ 9 1/2 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಮೆಟ್ರಿಕ್ ಪೂರ್ವದಲ್ಲಿ. ಮೆಟ್ರಿಕ್ ನಂತರದಲ್ಲಿ ಸುಮಾರು 3 1/2 ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರಿಗೆ ವಿದ್ಯಾರ್ಥಿ ವೇತನಕ್ಕೆ ಇರುವ ಅಂಶಗಳು. ಈಗಾಗಲೇ ನಾನು ಅಖತವಾಗಿ ಇವರ ಗಮನಕ್ಕೆ ತಂದಿರುವಂತೆ 9,35,000 ವಿದ್ಯಾರ್ಥಿಗಳ ಪೈಕಿ 48,000 ವಿದ್ಯಾರ್ಥಿಗಳಿಗೆ ಬಾಕಿ ಇದೆಯೆಂದು ಮಾಹಿತಿ ಕೊಟ್ಟಿದ್ದೇವೆ. ಅಂದರೆ ಶೇ.94.5 ರಷ್ಟು. ಇಲ್ಲಿಯವರೆಗೆ ಶೇ.75 - 76ರಷ್ಟು ಆಗಿರಲಿಲ್ಲ. ತಂತ್ರಾಂಶ ಗೊಂದಲದ ನಡುವೆಯೂ ಕೂಡ ಶೇ.94.5 ರಿಂದ ಶೇ.95 ವಿದ್ಯಾರ್ಥಿಗಳಿಗೆ ಅವರ ನೇರ ಖಾತೆಗೆ ಹಣ ಹೋಗುವಂತಹ ಕೆಲಸಗಳಾಗಿದೆ. ಇನ್ನುಳಿದಂತೆ ಪ್ರತಿ ತಾಲ್ಲೂಕು ಮಟ್ಟದಲ್ಲಿ ಕೆಲವರಿಗೆ ಆಧಾರ್ ಕಾರ್ಡ್ ಸರಿ ಇರಲಿಲ್ಲ. ಕೆಲವರಿಗೆ ಬ್ಯಾಂಕ್ ಅಕೌಂಟ್ ಸರಿ ಇರಲಿಲ್ಲ. ತಂತ್ರಾಂಶದಲ್ಲಿ ಯಾವುದು ಬಂದಿಲ್ಲವೋ ಅದನ್ನು ತಾಲ್ಲೂಕು ಮಟ್ಟದಲ್ಲಿ ಪರಿಶೀಲನೆ ಮಾಡಿ ವರದಿ ತೆಗೆದುಕೊಂಡು ಮತ್ತೆ ಹಾಕಬೇಕೆಂದು ಹೇಳಿದ್ದೇವೆ. ಅಧಿಕಾರಿಗಳ ಮಟ್ಟದಲ್ಲಿ ಮಾತ್ರ ಮೀಟಿಂಗ್ ನಡೆದಿದ್ದಲ್ಲ. ನಾನು ಸ್ವತಃ ಎಲ್ಲಾ ಮೀಟಿಂಗ್‌ಗಳಲ್ಲೂ ಭಾಗವಹಿಸಿದ್ದೇನೆ. ವಿ.ಸಿ., ಯಲ್ಲಯೂ ನಾನು ಭಾಗವಹಿಸಿದ್ದೇನೆ. ಇಲ್ಲಿಯವರೆಗೆ ಶೇ.95ರಷ್ಟು ತಲುಪಿರಲಿಲ್ಲ, ಶೇ.94.5ರಷ್ಟು ಆಗಿದೆ. ಇನ್ನೂ 5.5% ಅಷ್ಟು ಪೂರ್ಣ ಮಾಡಲು ಋದ್ಧ ವಿದ್ಯಾರ್ಥಿಗಳನ್ನು ಪರಿಶೀಲನೆ ಮಾಡಿ ಅವರ ಆಧಾರ್ ಕಾರ್ಡ್ ಸರಿ ಇರಲಿ, ಇಲ್ಲದಿರಲಿ ಅವರ ಬ್ಯಾಂಕ್ ಖಾತೆಯನ್ನು ಮಹಜರು ಮಾಡಿ ಅವರ ಖಾತೆಗೆ ನೇರವಾಗಿ ಹಣವನ್ನು ಹಾಕುವ ಕೆಲಸ ಮಾಡಿದ್ದೇವೆ. ಮೆಟ್ರಿಕ್ ನಂತರದ 03 ಲಕ್ಷದ 22 ಸಾವಿರದ ಪೈಕಿ 18,000 ಬಾಕಿ ಇದೆ. ಇದೆ ಮಾನದಂಡ ಅದಕ್ಕೂ ಅನ್ವಯಿಸುತ್ತದೆ. ನಮ್ಮ ಇಲಾಖೆಯಲ್ಲಿ 15 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು 600 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದೇವೆ. ಇದರಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಾವ ಗೊಂದಲವೂ ಇಲ್ಲ. ಶೇ.5 ರಷ್ಟು ಹಣವನ್ನು ಮಾತ್ರ ಬಿಡುಗಡೆ ಮಾಡುವ ಅವಶ್ಯಕತೆ ಇದೆ. ನಾಲ್ಕು ಬಾರಿ ನಾನೇ ಮೀಟಿಂಗ್ ಮಾಡಿದ್ದೇನೆ. e-Governance ಗೆ ಸಂಬಂಧಿಸಿದ ಅಧಿಕಾರಿಯಾದ ಮಾನ್ಯ ರಾಜೀವ್ ಚಾವ್ಲಾ ಸಹಿತ ಎಲ್ಲಾ ಅಧಿಕಾರಿಗಳು ಕೂಡ ಇದರಲ್ಲಿ ಹಾಜರಿದ್ದರು. ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೂ ಕರೆದಿದ್ದೆವು. ಐ.ಎ.ಎಸ್., ಅಧಿಕಾರಿಯಾದ ಶ್ರೀಮತಿ ವಂದಿತಾ ಶರ್ಮವರು ಕೂಡ ಪ್ರತಿ 15 ದಿವಸಕ್ಕೊಮ್ಮೆ ಸಭೆಯನ್ನು ನಡೆಸುತ್ತಿದ್ದಾರೆ. ಅನೇಕ ಕಡೆಗಳಲ್ಲಿ ನಮಗೆ ಕೆಲವು ಸಮಸ್ಯೆಗಳು, ಸ್ವಲ್ಪ ಪ್ರತಿರೋಧ ಬಂತು, ವಾದವಾಯಿತು, ಚರ್ಚೆಯಾಯಿತು. ಇಲ್ಲವವರೆಗೆ ಮಕ್ಕಳ ವಿದ್ಯಾರ್ಥಿ ವೇತನವನ್ನು ನೇರವಾಗಿ ಶಾಲೆಯ ಆಡಳಿತ ಮಂಡಳಿಗೆ ಕಳುಹಿಸಿಕೊಡುವ ಸಂಪ್ರದಾಯವಿತ್ತು. ನಾವು ಬಂದ ನಂತರ ಸ್ವಲ್ಪ ಬದಲಾವಣೆ ಮಾಡಿ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ವರ್ಗಾವಣೆಯಾಗುವ ಹಾಗೆ ಮಾಡಿದೆವು. ಕೆಲವು ಕಡೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗೆ ಅವರು ಶಾಲೆಗೆ ಸೇರ್ಪಡೆಯಾಗಬೇಕಾದರೆ, ಹಣ ಕಟ್ಟಬೇಕು, ವಿದ್ಯಾರ್ಥಿ ವೇತನ ಬಂದ ನಂತರ ವಾಪಸ್ ಮಾಡುತ್ತೇವೆ ಎಂದು ಹೇಳುತ್ತಿದ್ದರು. ಸೇರ್ಪಡೆಯಾಗುವಾಗ ಮಕ್ಕಳು ಹಣವನ್ನು ಕಟ್ಟಿದ್ದಾರೆ. ಆದರೆ ವಿದ್ಯಾರ್ಥಿ ವೇತನ ಬಂದ ನಂತರ ಅವರಿಗೆ ವಾಪಸ್ ಕೊಟ್ಟಲ್ಲ. ಹಾಗಾಗಿ ನಾವು ಎಲ್ಲಾ ಶಾಲೆಗಳಿಗೂ ಸುತ್ತೋಲೆ ಕಳುಹಿಸಿ ಮಕ್ಕಳಿಂದ ವಿದ್ಯಾರ್ಥಿ ವೇತನವನ್ನು ಪಡೆಯತಕ್ಕದ್ದಲ್ಲ, ಈ ಆದೇಶದ ಪ್ರಕಾರ ಮಕ್ಕಳನ್ನು ಸೇರಿಸಿಕೊಳ್ಳಬೇಕು, ಆಗ ನಿಮ್ಮ ಖಾತೆಗೆ ಹಣವನ್ನು ಕೊಡುತ್ತೇವೆ ಎಂದು ಹೇಳಿದ್ದೇವೆ. ಇದರಿಂದಾಗಿ ತುಂಬಾ ಶಿಕ್ಷಣ ಸಂಸ್ಥೆಗಳಿಗೆ ನಮ್ಮ ಮೇಲೆ ಸಹಜವಾದ ಕೋಪ ಬಂದಿದೆ. ಅದು ಸರಿ ಇರಬಹುದು, ತಪ್ಪಿರಬಹುದು ಅದು ಚರ್ಚೆಯಲ್ಲ. ಆದ್ದರಿಂದ ನಾವು ನೇರವಾಗಿ ಖಾತೆಗೆ ಹಣ ಕೊಡುವ ಕೆಲಸವನ್ನು ಮಾಡಿದ್ದೇವೆ. ಯಾವುದೇ ಗೊಂದಲವಿಲ್ಲದಂತೆ ಪೂರ್ಣ ಪ್ರಮಾಣದಲ್ಲಿ ಸರಿಪಡಿಸುತ್ತೇವೆ. ಪ್ರಪಂಚದಲ್ಲರುವಂತಹ 200 ಅತ್ಯಂತ ಶ್ರೇಷ್ಠ ಮೆರಿಟ್ ಇರುವಂತಹ ವಿಶ್ವವಿದ್ಯಾನಿಲಯದಲ್ಲಿ ನಮ್ಮ ಮಕ್ಕಳು ವಿದೇಶಿ ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ 50 ಮಕ್ಕಳು ಆಯ್ಕೆಯಾಗಿದ್ದಾರೆ. ಅವರಿಗೆ ವಿದ್ಯಾರ್ಥಿ ವೇತನವನ್ನು ಕೊಡುತ್ತೇವೆ. ಕೆಲವು ಕಡೆಗಳಲ್ಲಿ ನಾವು ಆಯ್ಕೆ ಮಾಡಿದ್ದಲ್ಲದೇ ಅವರೇ ಹೋಗಿ ಯಾವುದೋ ಒಂದು ಶಾಲೆಯಲ್ಲಿ ಸೇರಿಕೊಂಡಿದ್ದಾರೆ. ಅಲ್ಲಿ ರೂ. 50 ಲಕ್ಷದವರೆಗೂ ಶುಲ್ಕ ಕೇಳುವ ಸ್ಥಿತಿ ಇದೆ. 60 ಲಕ್ಷದಿಂದ 01 ಕೋಟಿ ರೂಪಾಯಿಗಳನ್ನು ಕೇಳುತ್ತಿದ್ದಾರೆ. ಆದರೂ ಕೂಡ ಕೆಲವು ಕಡೆಗಳಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗರಿಷ್ಠ 50 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನವನ್ನು ವಿದೇಶಿ ವ್ಯಾಸಂಗಕ್ಕೆ ಕೊಟ್ಟಿರುವ ಉದಾಹರಣೆಗಳು ಸಾಕಷ್ಟಿವೆ ಎಂಬುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ. ಎಂ.ಡಿ., ಪಿಹೆಚ್.ಡಿ., ಎಂ.ಎಸ್ಸಿ., ಸೇರಿದಂತೆ ಬೇರೆ ಬೇರೆ ವಿದೇಶಿ ವ್ಯಾಸಂಗವನ್ನು ಮಾಡುವಂತಹ ವ್ಯವಸ್ಥೆಗಳಿವೆ. ಈ ಸಲ ನಮ್ಮಲ್ಲಿ KREIS ಶಾಲೆಯಿಂದ 14 ಜನ ಐ.ಐ.ಟಿ., ಮತ್ತು ಎನ್.ಐ.ಟಿ.ಗೆ ದಾಖಲಾಗಿದ್ದಾರೆ. ಅದಕ್ಕೆ ಬೇಕಾದ ಮೊತ್ತವನ್ನು ನಾವು ಬೇಷರತ್ತಾಗಿ ಯಾವುದೇ ಷರತ್ತುಗಳಲ್ಲದೇ ಹಣವನ್ನು ಬಿಡುಗಡೆ ಮಾಡಿದ್ದೇವೆ. ಒಟ್ಟಾರೆ ನಾನು ತಮ್ಮ ಮೂಲಕ ಮಾನ್ಯ ಸದಸ್ಯರಾದ ತಿಮ್ಮಾಪೂರವರಿಗೆ ಮತ್ತು ಸದನಕ್ಕೆ ವಿನಂತಿ ಮಾಡುವುದೇನೆಂದರೆ, ಈಗಾಗಲೇ ಪ್ರಥಮಬಾರಿಗೆ ಶೇ.95 ರಿಂದ 95.5 ರಷ್ಟಾಗಿದೆ. ಕೆಲವು ಕಡೆ ಶೇ.94.5 ರಷ್ಟಾಗಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಕೊನೆಗೆ ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳನ್ನು ಗುರುತಿಸಿ ಪೂರ್ಣ ಪ್ರಮಾಣದ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡುತ್ತೇವೆ ಎನ್ನವ ಮಾತನ್ನು ಹೇಳುತ್ತೇನೆ. ಕೊನೆಯದಾಗಿ ನಾನು ವಿನಂತಿ ಮಾಡುವುದೇನೆಂದರೆ, KREIS ಶಾಲೆಗಳಲ್ಲಿ ನಾನು ಎಲ್ಲರಿಗೂ ಪತ್ರ ಬರೆದಿದ್ದೆ, ಬಂದಿರಬಹುದೆಂದು ತಿಳಿದುಕೊಂಡಿದ್ದೇನೆ. ನಿಮ್ಮ ನಿಮ್ಮ ಪ್ರದೇಶಗಳಲ್ಲಿರುವ KREIS ಶಾಲೆ ಮತ್ತು ಸಮಾಜಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಭೇಟಿ ಕೊಡಬೇಕೆಂದು ನಮ್ಮ ವಿನಂತಿ ಇದೆ. ತುಂಬಾ ಕಡೆಗಳಲ್ಲಿ ಮಕ್ಕಳಿಗೆ ಕರಾಟೆ ಕಲಿಸುತ್ತಿದ್ದೇವೆ. ಶಾಸಕರುಗಳು ಆ ಶಾಲೆಗಳಿಗೆ ಒಂದು ಸಲ ಭೇಟಿ ಕೊಟ್ಟರೆ ಆ ಶಾಲೆಯಲ್ಲಿರುವ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಹೆಚ್ಚು ಖುಷಿಯಾಗುವುದನ್ನು ನಾನು ಕಂಡಿದ್ದೇನೆ. ನಾನು ತಮ್ಮ ಮೂಲಕ ವಿನಂತಿ ಮಾಡುವುದೇನೆಂದರೆ, ಮಾನ್ಯ ಸಭಾಪತಿಯವರು ಸಹಿತ ಎಲ್ಲರೂ ಆ ಶಾಲೆಗಳಿಗೆ ಭೇಟಿ ಕೊಡಬೇಕು.

ಶ್ರೀ ಆರ್. ಬಿ. ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಶಾಸಕರು ನಾವೆಲ್ಲಾ ಶಾಲೆಗಳಿಗೆ ವಿಸಿಟ್ ಮಾಡುತ್ತೇವೆ. ತಾಲ್ಲೂಕು ಹಂತದ ಅಧಿಕಾರಿಗಳು ಯಾರು ಎಷ್ಟು ಜನರು ಶಾಲೆಗಳಿಗೆ ವಿಸಿಟ್ ಮಾಡಿದ್ದಾರೆ? ಇದು ಮೊದಲನೆಯದು. ಎರಡನೆಯದಾಗಿ ಇಂತಹ ಸಮಸ್ಯೆಗಳು ತಾಲ್ಲೂಕುಗಳಲ್ಲಿದ್ದರೆ ತಹಶೀಲ್ದಾರರ ನೇತೃತ್ವದಲ್ಲಿ ಒಂದು ಕಮಿಟಿ ಮಾಡಿ. ಜಿಲ್ಲಾ ಹಂತಗಳಲ್ಲೂ ಒಂದು ಕಮಿಟಿ ಮಾಡಿ. 3-6 ತಿಂಗಳಿಗೊಂದು ಸಭೆ ನಡೆಸಿ ಏನಾಗಿದೆ ಎಂಬ ಬಗ್ಗೆ ಸರ್ಕಾರಕ್ಕೆ ಒಂದು ವರದಿಯನ್ನು ಕೊಡಲಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಾವು ಮೀಟಿಂಗ್ ಮಾಡುವ ದೊಡ್ಡ ಪ್ರಮೇಯ ಇಲ್ಲಲ್ಲ. ತಾವು ಕೆಳಹಂತದಿಂದ ವರದಿಯನ್ನು ತರಿಸುವಂತಹ ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ತಿಮ್ಮಾಪೂರವರು ಸಲಹೆ ಕೊಟ್ಟಂತೆ ಹಾಗೂ ಅನೇಕ ಹಿರಿಯರು ಕೊಟ್ಟ ಸಲಹೆಗಳ ಆಧಾರದಲ್ಲ ಜಿಲ್ಲಾ ಮಟ್ಟದಲ್ಲ ಜಿಲ್ಲಾಧಿಕಾರಿಯವರ ಮತ್ತು ಸಿ.ಎಸ್., ರವರ ನೇತೃತ್ವದಲ್ಲ ಒಂದು ಕಮಿಷಿಯನ್ನು ಮಾಡಿದ್ದೇವೆ. ಆ ಕಮಿಷಿಗೆ ನಮ್ಮ ತಾಲ್ಲೂಕು ಮಟ್ಟದ ಅಧಿಕಾರಿಗಳು ವರದಿಯನ್ನು ಕೊಡುತ್ತಿರುತ್ತಾರೆ ಮತ್ತು ತಮಗೆ ಗೊತ್ತಿರಬಹುದು, ನಮ್ಮ ಇಲಾಖೆಯ ಮೂಲಕ ಪ್ರತಿ ಜಿಲ್ಲೆಯಲ್ಲ ಅಂತೋದೆಯ ಎಂಬ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ.

ಶ್ರೀ ಆರ್.ಬಿ. ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, . . .

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ತಿಮ್ಮಾಪೂರವರೇ, ಸ್ವಲ್ಪ ನಾನು ಹೇಳುವುದನ್ನೂ ಕೇಳಿ. ಪ್ರತಿ ಗ್ರಾಮ ಪಂಚಾಯತ್ ಸದಸ್ಯರನ್ನು; ಒಂದೊಂದು ಜಿಲ್ಲೆಯಲ್ಲ ಶೇ.98 - 99% ಜನಪ್ರತಿನಿಧಿಗಳು ಬಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲ ಮಾಡಿದಾಗ ಸುಮಾರು 2800 ಜನ ಸದಸ್ಯರು ನಮ್ಮ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಇಡೀ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲರುವಂತಹ ಎಲ್ಲಾ ಸವಲತ್ತುಗಳ ಬಗ್ಗೆ ತಿಳಿಸಲು ಒಂದು ಮಾಹಿತಿ ಶಿಬಿರವನ್ನು ಏರ್ಪಡಿಸುತ್ತೇವೆ. ಆ ಎಲ್ಲಾ ಕಾರ್ಯಕ್ರಮಗಳ ಜೊತೆ ಎಲ್ಲಾ ಅಧಿಕಾರಿಗಳ ಜೊತೆಯಲ್ಲ ಮುಕ್ತವಾದ ಚರ್ಚೆಯನ್ನು ಸಾರ್ವಜನಿಕರೇದುರು ಮಾಡುತ್ತೇವೆ. ಅಲ್ಲ ಎಲ್ಲರೂ ಉತ್ತರಗಳನ್ನು ಕೊಡುತ್ತಿರುತ್ತಾರೆ. ಕೆಲವು ಕಡೆಗಳಲ್ಲ ಏನಾಗಿದೆಯೆಂದರೆ, ನಮ್ಮ ಆಹಾರದ ಟೆಂಡರ್‌ನಲ್ಲ ತುಂಬಾ ಗೊಂದಲಗಳಾಗಿವೆ. ಅದೆಲ್ಲವನ್ನೂ ನಿವಾರಣೆ ಮಾಡಿ ಕೆಲವು ಕಂಡೀಷನ್‌ಗಳನ್ನು ಹಾಕಿ ಅದನ್ನು ಸರಿಪಡಿಸುವ ಕೆಲಸಗಳನ್ನು ಕೂಡ ಮಾಡಿದ್ದೇವೆ. ತಾವು ಏನು ಹೇಳುತ್ತೀರಿ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಅಂತೋದೆಯ ಕಾರ್ಯಕ್ರಮ ಮಾಡುವಾಗ ನಮ್ಮ ಇಲಾಖೆಯಲ್ಲರುವ ಎಲ್ಲಾ ಅಧಿಕಾರಿಗಳು ನನ್ನನ್ನೂ ಸೇರಿ ಒಂದು ದಿವಸ ಮುಂಚೆ ಹೋಗಿ ಆ ಜಿಲ್ಲೆಯಲ್ಲರುವಂತಹ ಅನೇಕ ಶಾಲೆಗಳಿಗೆ ಭೇಟಿ ಕೊಡುತ್ತಿದ್ದೇವೆ. ಕೆಲವು ಶಾಲೆಗಳಲ್ಲ ವಾಸ್ತವ್ಯ ಹೂಡಬೇಕೆಂದು ನಮ್ಮ ಅಧಿಕಾರಿಗಳಿಗೆ ಸುತ್ತೋಲೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಟ್ಟಿದ್ದೇವೆ. ಒಟ್ಟಾರೆ ಪಾರದರ್ಶಕವಾಗಿ ಕೆಲಸ ಮಾಡುವುದಕ್ಕೆ ನಿಮ್ಮೆಲ್ಲಾ ಸಲಹೆಗಳನ್ನು ತೆಗೆದುಕೊಳ್ಳುತ್ತೇವೆ.

ಶ್ರೀ ಆರ್.ಬಿ. ತಿಮ್ಮಾಪೂರ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಎಷ್ಟು ಜನ ಅಧಿಕಾರಿಗಳು ಹೋಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ನಿಖರವಾದ ಮಾಹಿತಿಯನ್ನು ಒದಗಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಡೆಹಿಡಿಯಲಾದ ಪ್ರಶ್ನೆ ಸಂಖ್ಯೆ: 1413

(ಉತ್ತರವನ್ನು ಲಗತ್ತಿಸಿದೆ)

ಶ್ರೀ ರಘುನಾಥ್ ರಾವ್ ಮಲ್ಟಾಪೂರೆ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನನ್ನ ಪ್ರಶ್ನೆಗೆ ಉತ್ತರವನ್ನು ಕೊಟ್ಟಿದ್ದಾರೆ. ನನ್ನ ಪ್ರಶ್ನೆ ಏನೆಂದರೆ, ಪರಿಶಿಷ್ಟ ಪಂಗಡದಲ್ಲ ಬರುವಂತಹ ಕೆಲವು ಜಾತಿಗಳು ಗೊಂಡ, ರಾಜ್‌ಗೊಂಡ, ಕೋಳ, ಟೋಕ್ರೆ ಕೋಳ ಈ ರೀತಿ ಪರಿಶಿಷ್ಟ ಪಂಗಡದಲ್ಲ ಸುಮಾರು 101 ಜಾತಿಗಳು ಬರುತ್ತವೆ. ಅದೇ ರೀತಿ ಪರಿಶಿಷ್ಟ ಜಾತಿಯಲ್ಲ 101 ಜಾತಿಗಳು ಬರುತ್ತವೆ. ಪರಿಶಿಷ್ಟ ಪಂಗಡದಲ್ಲ 50, ಪರಿಶಿಷ್ಟ ಜಾತಿಯಲ್ಲ 101 ಜಾತಿಗಳು ಬರುತ್ತವೆ. ಆದರೆ ಸಮಾಜ ಕಲ್ಯಾಣ ಇಲಾಖೆಯಿಂದ ಒಂದು ಸುತ್ತೋಲೆಯನ್ನು ದಿನಾಂಕ 16.1.2021ರಲ್ಲ ಹೊರಡಿಸಿದ್ದಾರೆ. 101 ಪರಿಶಿಷ್ಟ ಜಾತಿಯಲ್ಲ ಆರು ಜಾತಿಗಳಿಗೆ ಸೀಮಿತವಾಗಿ ಮತ್ತು ಪರಿಶಿಷ್ಟ ಪಂಗಡದ 50 ಜಾತಿಗಳಲ್ಲ 12 ಜಾತಿಗಳನ್ನು ಸೀಮಿತವಾಗಿಟ್ಟುಕೊಂಡು ಜಾತಿ ಪ್ರಮಾಣ ಪತ್ರದ ಸಿಂಧುತ್ವ ಪ್ರಮಾಣ ಪತ್ರ ಕೊಡುವುದಕ್ಕಿಂತ ಮೊದಲು ಇದು ಕಡ್ಡಾಯವಾಗಿ ಸಿ.ಆರ್.ಇ., ಸೆಲ್‌ನಿಂದ ಅಭಿಪ್ರಾಯ ಪಡೆದುಕೊಳ್ಳಬೇಕೆಂದು ಆ ಸುತ್ತೋಲೆಯಲ್ಲ ಹೇಳಿದೆ. ಇದರ ಬಗ್ಗೆ ನಮ್ಮ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ಮತ್ತು ಸಚಿವರು ಸೇರಿ ಪಕ್ಷಾತೀತವಾಗಿ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಹಿಂದಿನ ಸಮಾಜ ಕಲ್ಯಾಣ ಸಚಿವರಾದ ಮಾನ್ಯ ಶ್ರೀರಾಮುಲರವರಿಗೆ ನಾವು ಒಂದು ನಿಯೋಗ ಹೋಗಿದ್ದೆವು. ಇದು ಸಂವಿಧಾನಬಾಹಿರವಾಗಿರುತ್ತದೆ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುತ್ತದೆ. ಯಾವುದೇ ಒಂದು ಸುತ್ತೋಲೆಯನ್ನು ಕಾಯಿದೆ ಮಾಡಬೇಕಾದರೆ ಎಲ್ಲಾ ಜಾತಿ ಸಮುದಾಯಗಳಿಗೂ ಮಾಡಬೇಕಾಗುತ್ತದೆ. ಕೆಲವನ್ನು ಸೀಮಿತವಾಗಿ ಮಾಡಿದರೆ ತಪ್ಪಾಗುತ್ತದೆ ಅದನ್ನು ಸರಿಪಡಿಸುತ್ತೇವೆ ಎನ್ನುವ ಮಾತನ್ನು ಹೇಳಿದರು. ಆದರೆ ಅದನ್ನು ಇಲ್ಲಯವರೆಗೆ ಸರಿಪಡಿಸಿಲ್ಲ. ಈಗ ಬೇದರ್ ಜಿಲ್ಲೆಯಲ್ಲ ನಿರಂತರವಾಗಿ ಸತ್ಯಾಗ್ರಹ ನಡೆಯುತ್ತಿದೆ. ಕಲಬುರಗಿಯಲ್ಲ, ಚಿಂಚೋಳಿಯಲ್ಲ ನಿರಂತರವಾಗಿ ಸತ್ಯಾಗ್ರಹ ನಡೆಯುತ್ತಿದೆ. ಸರ್ಕಾರದ ಮೇಲೆ ಕೆಟ್ಟ ಹೆಸರು ತರುವಂತಹ ಪ್ರಯತ್ನ ನಡೆಯುತ್ತಿದೆ. ನಾನು ಮಾನ್ಯ ಸಚಿವರಲ್ಲ ವಿನಂತಿ ಮಾಡುವುದೇನೆಂದರೆ, ಈ ಸುತ್ತೋಲೆಯನ್ನು ಹಿಂಪಡೆಯಬೇಕು. ಉದಾಹರಣೆಗೆ ಹೇಳುವುದೇನೆಂದರೆ, ಹೈದರಾಬಾದ್ ಕರ್ನಾಟಕ ಭಾಗದ ಹಿಂದಿನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಂದರೆ ಇವತ್ತಿನ ಬೀದರ್, ಗುಲ್ಬರ್ಗಾ ಮತ್ತು ಯಾದಗಿರಿ ಅಂದರೆ ಬೀದರ್ ಮತ್ತು ಹಿಂದಿನ ಅಖಂಡ ಕಲಬುರ್ಗಿ ಜಿಲ್ಲೆಯ ಕುರುಬರೇ ಗೊಂಡರು, ಗೊಂಡರೇ ಕುರುಬರು ಎಂದು, ಟೊಕ್ರೆ ಕೋಳಿ, ಕೋಳಿ ಟೊಕ್ರೆ ಇಬ್ಬರೂ ಒಂದೇ ಬೇರೆ ಯಾರು ಇಲ್ಲವೆಂದು ಹೇಳಿ ಈಗಾಗಲೇ ರಾಜ್ಯಸರ್ಕಾರ ಶಿಫಾರಸ್ಸು ಮಾಡಿ ಕೇಂದ್ರ ಸರ್ಕಾರವು ಇದು ಒಂದೇ ಪದ ಅಂದರೆ ಸಮನಾರ್ಥಕ ಪದ, ಪರ್ಯಾಯ ಪದವೆಂದು ಇದನ್ನು ಪರಿಗಣಿಸಬೇಕೆಂದು ರಾಜ್ಯ ಸರ್ಕಾರಕ್ಕೆ recommend ಮಾಡಿದೆ. ಇಂತಹ ಸಂದರ್ಭದಲ್ಲಿ ಒಂದು ಕಡೆ ಕೇಂದ್ರ ಸರ್ಕಾರವು recommend ಮಾಡುವುದು, ಇನ್ನೊಂದು ಕಡೆ ಸುತ್ತೋಲೆಯನ್ನು ಹೊರಡಿಸಿ ಇವರಿಗೆ ಸಿಂಧುತ್ವ ಪ್ರಮಾಣ ಪತ್ರ ಕೊಡಬೇಕಾದರೆ ಕಡ್ಡಾಯವಾಗಿ ಸಿ.ಆರ್.ಇ., ಸೆಲ್‌ಗೆ ಕೊಡಬೇಕೆನ್ನುವುದು ಸರಿಯಾದ ನಿರ್ಣಯವಲ್ಲ. ಇದು ದ್ವಂದ್ವ ನೀತಿ, ಇದನ್ನು ಸರಿಪಡಿಸಬೇಕು ಈ ಸುತ್ತೋಲೆಯನ್ನು ವಾಪಸ್ ಪಡೆಯಬೇಕು ಎಂದು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ವಿನಂತಿ ಮಾಡುತ್ತೇನೆ.

(ಮುಂದು)

(276) 11-03-2022 KH/KS 12-00

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಿ.ಶ್ರೀರಾಮುಲು:- ಮಾನ್ಯ ಸಭಾಪತಿಯವರೇ, ಎಸ್.ಟಿ., ಜನಾಂಗದಲ್ಲಿ ಸುಮಾರು 51 ಜಾತಿಗಳು ಬರುತ್ತವೆ. ಕೇಂದ್ರ ಸರ್ಕಾರದಿಂದ 2020ನೇ ಸಾಲಿನಲ್ಲಿ ಒಂದು ಅಧಿಸೂಚನೆಯಾಗಿತ್ತು. ಅದರ ಪ್ರಕಾರ ನಾಯ್ಕವಾಡಿ, ನಾಯಕ ಜಾತಿಗಳಿಗೆ ಪರ್ಯಾಯ ಮಾರ್ಗ ಏನು? ಪರಿವಾರ ಮತ್ತು ತಳವಾರ ಸೇರಿಕೊಂಡು ರಾಜ್ಯದಲ್ಲಿ ಯಾವುದೇ ರೀತಿ ತೊಂದರೆಯಾಗದಂತೆ ಜಾತಿ ಪ್ರಮಾಣ ಪತ್ರ ಕೊಡಬೇಕೆಂದು ಈಗಾಗಲೇ ಕೇಂದ್ರ ಸರ್ಕಾರ ಆದೇಶ ಮಾಡಿತ್ತು. ರಾಜ್ಯ ಸರ್ಕಾರದಿಂದ 2020 ರಲ್ಲಿ ಸುತ್ತೋಲೆಯನ್ನು ನೈಜ ಪರಿಶಿಷ್ಟ ಪಂಗಡ ಜಾತಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಹೊರಡಿಸಲಾಗಿದೆ. ಇದರ ಜೊತೆಗೆ ತಳವಾರ ಹಾಗೂ ಪರಿವಾರ ಸಮುದಾಯದವರು ಸೇರಿಕೊಂಡು ಯಾರ್ಯಾರು ಶಾಲಾ ಮಕ್ಕಳು ಓದುತ್ತಿದ್ದಾರೋ, ಶಾಲೆಯಲ್ಲಿ ಯಾರ್ಯಾರ ಮಕ್ಕಳು ದಾಖಲಾತಿಯಾಗಬೇಕೋ, ಅವರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುತ್ತಿಲ್ಲ. ಅಲ್ಲಿ ಉದ್ಯೋಗದ ಸಲುವಾಗಿ ತೊಂದರೆಯಾಗುತ್ತಿದೆ. ಮಹಾರಾಷ್ಟ್ರದಿಂದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಂದವರು ನಕಲ ಜಾತಿ ಪ್ರಮಾಣಪತ್ರವನ್ನು ತೆಗೆದುಕೊಂಡು ಬಂದಿರುವುದರಿಂದ ತೊಂದರೆಯಾಗುತ್ತಿದೆ. ಬಹಳಷ್ಟು ಮಂದಿ ಎಸ್.ಓ., ಜಾತಿ ಪ್ರಮಾಣ ಪತ್ರಗಳನ್ನು ತೆಗೆದುಕೊಂಡಂತಹ ವಿಚಾರದಲ್ಲಿ ತೊಂದರೆಯಾಗುತ್ತಿದೆ. ಉದಾಹರಣೆಗೆ ಮಹಾರಾಷ್ಟ್ರದಲ್ಲಿ ನಕಲ ಜಾತಿ ಪ್ರಮಾಣ ಪತ್ರ ಸಿಕ್ಕಿಲ್ಲ ಎಂದು ಇಲ್ಲಿಗೆ ಬಂದು ನಕಲ ಜಾತಿ ಪ್ರಮಾಣ ಪತ್ರವನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿದು ಬಂದಿದೆ. ಈ ರೀತಿ ನಕಲ ಜಾತಿ ಪ್ರಮಾಣ ಪತ್ರವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಅದರ ಪ್ರಕಾರ ಏನಾಗಿದೆ ಎಂದರೆ, ನಕಲ ಜಾತಿ ಪ್ರಮಾಣ ಪತ್ರವನ್ನು ತೆಗೆದುಕೊಂಡು ಉದ್ಯೋಗ ಸೇರಿಕೊಂಡಂತಹ ವಿಚಾರ ಬೆಳಕಿಗೆ ಬಂದಂತಹ ಸಮಯದಲ್ಲಿ ನಾವು ಸ್ಪಷ್ಟವಾಗಿ ಅಲ್ಲ ಏನೆಂದು ಹೇಳಿದ್ದೇವೆ. ಎಂತಹ ಪರಿಸ್ಥಿತಿಯಲ್ಲಿಯೂ ಕೂಡ ನಕಲ ಜಾತಿ ಪ್ರಮಾಣ ಪತ್ರವನ್ನು ತೆಗೆದುಕೊಂಡು ಉದ್ಯೋಗಕ್ಕೆ ಸೇರಿಕೊಳ್ಳಬಾರದು ಎನ್ನುವ ಕಾರಣದಿಂದ, ಅಲ್ಲ CRE (Civil Rights Enforcement) cell ಗೆ ಕಳುಹಿಸಬೇಕೆಂದು ಆವತ್ತಿನ ದಿವಸ ತೀರ್ಮಾನ ತೆಗೆದುಕೊಳ್ಳಲಾಯಿತು. ಹಾಗಾಗಿ, ಆ ತೀರ್ಮಾನದ ಪ್ರಕಾರ ನಕಲ ಜಾತಿ ಪ್ರಮಾಣ ಪತ್ರವನ್ನು ತೆಗೆದುಕೊಂಡಂತಹ ಸಮಯದಲ್ಲಿ ಅದರ ಬಗ್ಗೆ ಮುಂದಿನ ಕ್ರಮಕ್ಕಾಗಿ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣವಾದ ಅಧಿಕಾರವನ್ನು ಕೊಟ್ಟಿರುತ್ತಾರೆ. ಅವರು ಯಾವುದೇ ರೀತಿಯಲ್ಲಿ ಕಾನೂನಾತ್ಮಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ, ಒಂದು ಕಮಿಟಿ ಮಾಡಿ ಆದೇಶವನ್ನು ಮಾಡಬೇಕಾಗುತ್ತದೆ. ಅಲ್ಲ ಏನಾಗುತ್ತದೆ ಎಂದರೆ, CRE cell ಗೆ ಕಳುಹಿಸುವಂತಹ ಸಮಯದಲ್ಲಿ ಕೆಲವೊಂದು ಪೆಂಡಿಂಗ್ ಇವೆ. ಈ ಜಾತಿವಾರು ಪ್ರಮಾಣಪತ್ರವನ್ನು ಕೊಡುವಂತಹ ಸಮಯದಲ್ಲಿ CRE cell ಗೆ ಏನು ಪೆಂಡಿಂಗ್ ಇವೆಯೋ, ಅದರ ಬಗ್ಗೆ ನಾನು ನೆನ್ನೆ ಕೂಡ ಮಾತನಾಡಿದ್ದೇನೆ. 75 ಪ್ರಕರಣಗಳಲ್ಲಿ ವರದಿ ಕಳುಹಿಸಿಕೊಟ್ಟಿದ್ದಾರೆ. ಇನ್ನು 61 ಪ್ರಕರಣಗಳು ಪೆಂಡಿಂಗ್ ಇವೆ. ಅದನ್ನು ಒಂದು ತಿಂಗಳೊಳಗೆ ಇತ್ಯರ್ಥ ಮಾಡಬೇಕೆಂದು ನಾನು ಈಗಾಗಲೇ ಸೂಚನೆಯನ್ನು ಕೊಟ್ಟಿದ್ದೇನೆ. ಹಾಗಾಗಿ ಮಾನ್ಯ ರಘುನಾಥ್ ರಾವ್ ಮಲ್ಲಾಪೂರೆವರು ಅಲ್ಲದಂತಹ ಪರ್ಯಾಯ ಜಾತಿಗಳಿಗೆ ಜಾತಿ ಪ್ರಮಾಣ ಪತ್ರವನ್ನು ಕೊಡುವಂತಹ ವಿಚಾರದಲ್ಲಿ ತೊಂದರೆಯಾಗುತ್ತಿದೆ ಎಂದು ಏನು ಹೇಳಿದ್ದಾರೋ, ಇದನ್ನು legal experts ರವರ ಹತ್ತಿರ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾತನಾಡಿಕೊಂಡು, ನಾನು ಎಲ್ಲಾ ಶಾಸಕರನ್ನು ಕರೆದು ಇದನ್ನು ಸರಿಪಡಿಸಿಕೊಡುವಂತಹ ಕೆಲಸ ಮಾಡುತ್ತೇನೆ.

ಶ್ರೀ ರಘುನಾಥ ರಾವ್ ಮಲ್ಲಾಪೂರೆ:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಮಂತ್ರಿಯವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. “ಆದಷ್ಟು ಬೇಗ ಎಲ್ಲಾ ಮಾನ್ಯ ಶಾಸಕರನ್ನು ಕರೆದು ಇತ್ಯರ್ಥ ಮಾಡುತ್ತೇನೆ” ಎಂದು ಅವರು ಹೇಳಿದರು, ತುಂಬಾ ಸಂತೋಷ. ಈ ಆದೇಶವನ್ನು ಮಾಡಬೇಕಾದರೆ, ಸುಪ್ರೀಂ ಕೋರ್ಟ್‌ನ ಸುತ್ತೋಲೆಯನ್ನು ಆಧಾರವಾಗಿಟ್ಟುಕೊಂಡು ಹೇಳಿದ್ದಾರೆ. ಇದು ಮಾನ್ಯ ಸಚಿವರು ಮಾಡಿರುವಂತಹ ತಪ್ಪು ಎಂದು ನಾನು ಭಾವಿಸುವುದಿಲ್ಲ. ಯಾವುದೋ ಅಧಿಕಾರಿಗಳು ಸುಪ್ರೀಂ ಕೋರ್ಟ್‌ನ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಅದರ reference ಕೊಟ್ಟಿದ್ದಾರೆ. ಆ ಆದೇಶದಲ್ಲ ಏನು ಹೇಳುತ್ತದೆ ಎಂದರೆ, ಯಾರಾದರೂ ಉದ್ದೇಶಪೂರ್ವಕವಾಗಿ ಅಥವಾ ದುರುದ್ದೇಶಪೂರ್ವಕವಾಗಿ ಈ ರೀತಿ ಸುಳ್ಳು ಪ್ರಮಾಣ ಪತ್ರವನ್ನು ತೆಗೆದುಕೊಳ್ಳುತ್ತಿದ್ದಾರೆ. ಎನ್ನುವಂತಹ ಸಂಶಯ ಬಂದಲ್ಲಿ ಅದನ್ನು CRE cell ಗೆ ರೆಫರ್ ಮಾಡಬೇಕೆಂದು ಇದೆ. ಇದು mandatory ಅಲ್ಲ. ಆದರೆ, ಈ ಸುತ್ತೋಲೆಯಲ್ಲಿ ಏನು ಮಾಡಿದ್ದಾರೆ ಎಂದರೆ, ದಿನಾಂಕ:16-01-2021ರಲ್ಲಿ ಮಾಡಿದಂತಹ ಸುತ್ತೋಲೆಯಲ್ಲಿ ಕಡ್ಡಾಯವಾಗಿ ಸಿಂಧುತ್ವವನ್ನು CRE cell ಗೆ ಕಳುಹಿಸಬೇಕೆಂದು ಮಾಡಿದ್ದಾರೆ. ಇದು ಮಾರಣಹೋಮವಾಗುತ್ತಿದೆ. ಅದನ್ನು ಮಾನ್ಯ ಸಚಿವರ ಮತ್ತು ಅಧಿಕಾರಿಗಳ ಗಮನಕ್ಕೆ ತಂದು 74 ಅರ್ಜಿಗಳನ್ನು CRE cell ಗೆ ಕಳುಹಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಇನ್ನು 65 ಅರ್ಜಿಗಳು ವಿಚಾರಣೆ ಹಂತದಲ್ಲವೆ. ಆದರೆ ಇವರು ಹೇಳುವ ಪ್ರಕಾರ 150 ಅರ್ಜಿಗಳು ಇವೆ. ಯಾರಿಗೆ ಉದ್ಯೋಗವಾಗಿ ಸುಮಾರು 1 ರಿಂದ 2 ವರ್ಷಗಳಾಯಿತು, ಇವರ ಸಿಂಧುತ್ವ ಪ್ರಮಾಣ ಪತ್ರ ಬಂದಿಲ್ಲವೆಂದು ಆ ಯುವಕರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ, ಅವರು ತುಂಬಾ ತೊಂದರೆಯಲ್ಲಿದ್ದಾರೆ. ಮಾನ್ಯ ಸಚಿವರು ಸದನದಲ್ಲಯೇ ಇದ್ದಾರೆ; ಆದಷ್ಟು ಬೇಗ ಮಾನ್ಯ ಸಚಿವರು ಮಾನ್ಯ ಶಾಸಕರನ್ನು ಕರೆಸಿ, ಜನರಿಗೆ ಅನುಕೂಲ ದೃಷ್ಟಿಯಲ್ಲಿ ಕ್ರಮವಹಿಸಬೇಕು. ಇನ್ನೊಂದು ವಿಚಾರವೇನೆಂದರೆ, ಯಾವುದೇ ಒಂದು ಸುತ್ತೋಲೆ/ಆದೇಶ ಮಾಡಬೇಕಾದರೆ, ಎಲ್ಲರಿಗೂ ಒಂದೇ ರೀತಿಯಲ್ಲಿ ಮಾಡಬೇಕು. 101 ಜಾತಿಗಳು ಪರಿಶಿಷ್ಟ ಜಾತಿಯಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬರುತ್ತದೆ. ಅದರಲ್ಲಿ ಕಡ್ಡಾಯವಾಗಿ 6 ಜಾತಿಗಳಿಗೆ ಸೀಮಿತವಾಗಿ ಈ ಸುತ್ತೋಲೆ ಬರುತ್ತದೆ. ಸುಮಾರು 51 ಜಾತಿಗಳಲ್ಲಿ 12 ಜಾತಿಗಳಿಗೆ ಮಾತ್ರ ಈ ಆದೇಶ ಸೀಮಿತ ಇದೆ ಎಂದರೆ, ಇದರಲ್ಲಿ ಕೆಲವು ಜಾತಿಗಳನ್ನು ಗುರಿಯಾಗಿಟ್ಟುಕೊಂಡು ಈಗಿರುವ ಸರ್ಕಾರ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ. ಆದ್ದರಿಂದ, ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಬೇಕು. ಇಲ್ಲದಿದ್ದರೆ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ನಾನು ತಮ್ಮಲ್ಲಿ ಕಳಕಳಿಯಾಗಿ ವಿನಂತಿ ಮಾಡುತ್ತೇನೆ.

ಶ್ರೀ ಬಿ.ಶ್ರೀರಾಮುಲು:- ಮಾನ್ಯ ಸಭಾಪತಿಯವರೇ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ ಏನೇನು ಆಗಬೇಕಾಗಿದೆ, ಅದನ್ನು ಕ್ಲಿಯರ್ ಮಾಡಿ, ಹಿಂದುಳಿದ ವರ್ಗಗಳ ಇಲಾಖೆಗೆ ಕಳುಹಿಸಿಕೊಟ್ಟಿದ್ದೇನೆ. ಏಕೆಂದರೆ, ನಾನು ಸಭೆಯನ್ನು ಮಾಡುವಂತಹ ಸಮಯದಲ್ಲಿ ಮಾನ್ಯ ಸಮಾಜ ಕಲ್ಯಾಣ ಸಚಿವರನ್ನು ಸಹ ಕರೆದು ಮಾತನಾಡುತ್ತೇನೆ. ನನ್ನ ಕಡೆಯಿಂದ ಏನೇನು ಆಗಬೇಕಾಗಿದೆಯೋ, ಅದನ್ನು ಅವರಿಗೆ ತಿಳಿಸುವಂತಹ ಕೆಲಸ ಮಾಡುತ್ತೇನೆ. ಅದರ ಜೊತೆಗೆ ಹಿಂದುಳಿದ ವರ್ಗದಿಂದ ಕೆಲವೊಂದು ಸ್ಪಷ್ಟೀಕರಣಕ್ಕೆ ಬೇರೆ ಕಡೆಯಿಂದ ಕಾನೂನು ಅಭಿಪ್ರಾಯವನ್ನು ತೆಗೆದುಕೊಂಡು ಸರಿಪಡಿಸುವಂತಹ ಕೆಲಸ ಮಾಡುತ್ತೇವೆ. ಹಾಗೆಯೇ, ಇದರ ಬಗ್ಗೆ ಮಾನ್ಯ ಶಾಸಕರನ್ನು ಕರೆದು ಒಂದು ಅಂತಿಮವಾದ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, . . .

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ,
ದಿನಾಂಕ: 11ನೇ ಮಾರ್ಚ್ 2022ರ ಸಮೂಹ-5ರ ಅಖತ ಮೂಲಕ ಉತ್ತರಿಸುವ ಒಟ್ಟು 93
ಪ್ರಶ್ನೆಗಳ ಪೈಕಿ 34 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲ ಮಂಡಿಸುತ್ತಿದ್ದೇನೆ.

(ಅಖತ ಮೂಲಕ ನೀಡಲಾದ ಉತ್ತರಗಳನ್ನು ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೨. ಸಂಖ್ಯಾ ಬಲವಿದ್ದರೂ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಯಾವುದೇ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ನೀಡದಿರುವ ಬಗ್ಗೆ

ಹಾಗೂ

ಸದನದ ಉಪವೇಶನಗಳನ್ನು ಬೆಳಗ್ಗೆ 10.30 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ನಡೆಸಬೇಕೆನ್ನುವ ಬಗ್ಗೆ.

* * *

ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಸದನಕ್ಕೆ ಒಂದು ಸಂಪ್ರದಾಯ ಇದೆ. ಆಳುವ ಪಕ್ಷದ ನಂತರ ವಿರೋಧ ಪಕ್ಷದಲ್ಲರುವಂತಹ ಸಂಖ್ಯಾ ಬಲದ ಮೇಲೆ ಒಂದು ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಕೊಡುವಂತಹದ್ದು. ನಾವು 27 ಜನ ಇದ್ದೇವೆ. ನಮ್ಮ ಪಕ್ಷದಲ್ಲರುವವರಿಗೆ ಒಂದೇ ಒಂದು ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಕೊಟ್ಟಿಲ್ಲ. ದಯವಿಟ್ಟು, ಈ ವಿಚಾರವನ್ನು ತಾವು ಗಂಭೀರವಾಗಿ ಪರಿಗಣಿಸಬೇಕು.

ಇನ್ನೊಂದು ವಿಚಾರವೇನೆಂದರೆ, **ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆ ನಿಯಮಗಳು**, ನಿಯಮ 12 ರಲ್ಲಿ ಸದನದ ಉಪವೇಶನಗಳು: ಪರಿಷತ್ತಿನ ಉಪವೇಶನಗಳು “ಸಭಾಪತಿಯವರು ಅನ್ಯಥಾ ನಿರ್ದೇಶಿಸಿದ ಹೊರತು ಸದನದ ಉಪವೇಶನಗಳು ಸಾಮಾನ್ಯವಾಗಿ ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 14.00 ಗಂಟೆಯವರೆಗೆ (ಬೆಳಗಿನ ಉಪವೇಶನ) ಮತ್ತು ಮಧ್ಯಾಹ್ನ 15.00 ಗಂಟೆಯಿಂದ ಸಂಜೆ 18.00 ಗಂಟೆಯವರೆಗೆ (ಮಧ್ಯಾಹ್ನ ಉಪವೇಶನ) ನಡೆಯತಕ್ಕದ್ದು” ಎಂದು ಇದೆ.

ದಯವಿಟ್ಟು, ಇಷ್ಟು ಹೊತ್ತೆ ಮಾಡಿದರೆ ತುಂಬಾ ಒಳ್ಳೆಯದು. ಸಂಜೆ 6 ಗಂಟೆಯ ಮೇಲೆ ಸದನ ನಡೆದರೆ ನಮಗೆ ಬಹಳ ಹಿಂಸೆಯಾಗುತ್ತದೆ. ಈ 2 ವಿಚಾರಗಳೆಲ್ಲ ತಮ್ಮ ಗಮನವನ್ನು ಸೆಳೆಯುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಮಾನ್ಯ ಬಿ.ಕೆ.ಹರಿಪ್ರಸಾದ್‌ವರೇ, ತಮ್ಮ ಮೊದಲನೇ ಪ್ರಶ್ನೆಗೆ ಸ್ವಲ್ಪ ಮಾಹಿತಿ ಸರಿಯಾಗಿ ಇಲ್ಲದೇ ಇರುವುದಕ್ಕೆ ತಪ್ಪಾಗಿದೆ. It will be rectified in future. ಎರಡನೆಯದು, ನಾನು ಬೆಳಗ್ಗೆ 10.30 ಗಂಟೆಗೆ ಸದನ ಪ್ರಾರಂಭ ಮಾಡುತ್ತೇನೆ ಎಂದರೆ, 11 ಗಂಟೆಗೆ ಪ್ರಾರಂಭ ಮಾಡಿ ಎಂದು ತಾವೇ ಹೇಳುತ್ತೀರಿ. 6 ಗಂಟೆಯ ಮೇಲೆ ಮಾತನಾಡುವವರು 7 ಗಂಟೆಯವರೆಗೂ ಕೂಡ ಮಾತನಾಡುತ್ತಾರೆ. ಆದ್ದರಿಂದ, ತಾವು ಮುಂದಿನ ಸೋಮವಾರದಿಂದ ಬೆಳಗ್ಗೆ 10.30 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸದನ ನಡೆಸುವುದಕ್ಕೆ ಎಲ್ಲರೂ ಸಹಕಾರ ಮಾಡಬೇಕು. ಇವತ್ತು ಪ್ರಶೋತ್ತರ ಅವಧಿ ಮಧ್ಯಾಹ್ನ 1 ಗಂಟೆ 45 ನಿಮಿಷದವರೆಗೂ ನಡೆಯಿತು. ಇದಕ್ಕೆ ನಾನೇನು ಹೇಳಬೇಕು. ನಾನು ಬೆಲ್ ಹೊಡೆದರೂ ಯಾರೂ ಕೇಳುವುದಿಲ್ಲ. ನಾನು ಬೆಲ್ ಹೊಡೆದಾಗ ಮಾನ್ಯ ಸದಸ್ಯರು ಸುಮ್ಮನೆ ಕುಳಿತುಕೊಳ್ಳಬೇಕು. ಆಗ ಸರಿಯಾಗಿ ಸದನ ನಡೆಯುತ್ತದೆ. ತಾವು ಹೇಳುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇದನ್ನು ನಾನು ಸರಿಪಡಿಸುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಧನ್ಯವಾದಗಳು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೩.ಪ್ರಕಟಣೆ

ವಿಷಯ:- ಸದನದಲ್ಲ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರು ಹಾಗೂ ಅಧಿಕಾರಿಗಳ ಬಗ್ಗೆ.

* * *

ಸಭಾಪತಿಯವರು:- ಸದನದಲ್ಲ ಕಡ್ಡಾಯವಾಗಿ ಉಪಸ್ಥಿತರಿರಬೇಕಾದ ಮಾನ್ಯ ಸಚಿವರುಗಳೆಂದರೆ:

1. ಶ್ರೀ ವಿ.ಸೋಮಣ್ಣ (ವಸತಿ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು),
2. ಶ್ರೀ ಎಸ್.ಅಂಗಾರ (ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು),
3. ಶ್ರೀ ಸಿ.ಸಿ.ಪಾಟೀಲ್ (ಲೋಕೋಪಯೋಗಿ ಸಚಿವರು),
4. ಶ್ರೀ ಪ್ರಭು ಬಿ.ಚವ್ವಾಣ್ (ಪಶುಸಂಗೋಪನೆ ಸಚಿವರು)
5. ಶ್ರೀಮತಿ ಜೊಲ್ಲಿ ಶಶಿಕಲಾ ಅಣ್ಣಾಸಾಹೇಬ್ (ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರು)

ಇವರು ಗೈರು ಹಾಜರಿಗೆ ನನ್ನ ಅನುಮತಿ ಪಡೆದಿದ್ದಾರೆ.

ಸದನದಲ್ಲ ಕಡ್ಡಾಯವಾಗಿ ಉಪಸ್ಥಿತರಿರಬೇಕಾದ ಇಲಾಖಾಧಿಕಾರಿಗಳೆಂದರೆ:

1. ಡಾ|| ರಶ್ಮಿ ವಿ. ಮಹೇಶ್, ಭಾ.ಆ.ಸೇ., ಸರ್ಕಾರದ ಪ್ರಧಾನ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,
2. ಶ್ರೀ ಚಂದ್ರಶೇಖರ್ ನಾಯಕ್, ಭಾ.ಆ.ಸೇ., ನಿರ್ದೇಶಕರು, ಕೆ.ಎಸ್.ಐ.ಸಿ., ಎಂ.ಜಿ.ರೋಡ್, ಬೆಂಗಳೂರು,
3. ಸರ್ಕಾರದ ಉಪ ಕಾರ್ಯದರ್ಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,
4. ಸರ್ಕಾರದ ಉಪ ಕಾರ್ಯದರ್ಶಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ

ಮಧ್ಯಾಹ್ನದಿಂದ ಸಂಜೆ 6.00 ಗಂಟೆಯವರೆಗೆ:

1. ಶ್ರೀ ಎಂ.ಆರ್.ರವಿಕುಮಾರ, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್, ಮೈಶುಗರ್ ಬಜ್ಜಿಂಗ್, ಜೆ.ಸಿ.ರೋಡ್, ಬೆಂಗಳೂರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

2. ಶ್ರೀಮತಿ ವಾಸಿರೆಡ್ಡಿ ವಿಜಯ ಜ್ಯೋತ್ಸನಾ, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು,
ಕರ್ನಾಟಕ ಸಿಲ್ಕ್, ಇಂಡಸ್ಟ್ರೀಸ್ ಕಾರ್ಪೊರೇಷನ್ ಆಮಿಟೆಡ್, ಎಂ.ಜಿ.ರೋಡ್,
ಬೆಂಗಳೂರು

3. ಸರ್ಕಾರದ ಉಪ ಕಾರ್ಯದರ್ಶಿ, ಕಾರ್ಮಿಕ ಇಲಾಖೆ

4. ಸರ್ಕಾರದ ಉಪ ಕಾರ್ಯದರ್ಶಿ, (ಅಭಿಪ್ರಾಯ-1), ಕಾನೂನು ಇಲಾಖೆ,

ಸಾಯಂಕಾಲ 6.00 ಗಂಟೆಯ ನಂತರ ಮುಂದುವರೆದಲ್ಲ ಉಪಸ್ಥಿತರಿರಬೇಕಾದ ಅಧಿಕಾರಿಗಳೆಂದರೆ:

1. ಶ್ರೀಮತಿ ಸಿಂಧೂ ಬಿ. ರೂಪೇಶ್, ಭಾ.ಆ.ಸೇ., ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ,
ಖನಿಜ ಭವನ, ಬೆಂಗಳೂರು ಇವರುಗಳು ಸದನದಲ್ಲ ಹಾಜರಿರಬೇಕು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೪. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳು

ಅ) ಇ-ಸ್ವತ್ತು ಖಾತಾ, ವಾಟಣಿ ಸರ್ಕಾರಿ ಸಾಫ್ಟ್‌ವೇರ್‌ಗಳಿಗೆ ಕನ್ನ ಹಾಕಿ

ಇ-ಖಾತೆಗಳಲ್ಲಿ ಅಕ್ರಮಗಳಾಗಿರುವ ಬಗ್ಗೆ.

ಶ್ರೀ ಶಶೀಲ್ ಜಿ.ನಮೋಶಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಇತ್ತೀಚೆಗೆ ರಾಜ್ಯಾದ್ಯಂತ ಸಾರ್ವಜನಿಕರಿಗೆ ಸುಲಭವಾಗಿ ಸರ್ಕಾರಿ ಸೇವೆಗಳು ದೊರಕಲಿ ಎಂಬ ಉದ್ದೇಶದಿಂದ ಗ್ರಾಮ ಪಂಚಾಯತಿಗಳಿಗೆ ನೀಡಿದ್ದ ಅಧಿಕಾರಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ದಿನೇ ದಿನೇ ಕೇಳಬರುತ್ತಿವೆ. ಇ-ಸ್ವತ್ತು, ಖಾತಾ, ವಾಟಣಿ ಹಾಗೂ ಇತರೆ ಸೌಲಭ್ಯಗಳನ್ನು ಮಾಡಿಕೊಡುವಲ್ಲಿ ಲಂಚ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಕೃತ್ಯಗಳಲ್ಲಿ ಸ್ವತಃ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸದಸ್ಯರೇ ನೇರವಾಗಿ ಶಾಮೀಲಾಗಿರುತ್ತಾರೆ. ಇದು ಸರ್ಕಾರವು ಜನಸಾಮಾನ್ಯರಿಗೆ ಸುಲಭವಾಗಿ ಸೌಲಭ್ಯಗಳನ್ನು ನೀಡಬೇಕೆಂಬ ಆಶೋತ್ತರ ಮತ್ತು ಗುರಿಯನ್ನು ತಲುಪುವಲ್ಲಿ ವಿಫಲವಾಗುತ್ತಿರುವುದು ಹಾಗೂ ಸಾರ್ವಜನಿಕರು ಇಲಾಖೆ ಮೇಲಿನ ಭರವಸೆಯನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಇಲಾಖೆಯು ಗಂಭೀರವಾಗಿ ಗಮನಹರಿಸಬೇಕಾದ ಸಂಗತಿಯಾಗಿದೆ.

ಇನ್ನೊಂದೆಡೆ, ರಾಜ್ಯದಲ್ಲ ಪಿ.ಡಿ.ಓ.,ಗಳು ಮತ್ತು ಇ.ಓ.,ಗಳ ಲಾಗಿನ್‌ಗಳನ್ನು ಸೈಬರ್ ದಾಳಿಯಿಂದ ಹ್ಯಾಕ್ ಮಾಡಿ ದುರುಪಯೋಗ ಮಾಡಿಕೊಂಡು ಅಕ್ರಮವಾಗಿ ಇ-ಸ್ವತ್ತು, ಖಾತಾ, ವಾಟಣಿ ಹಾಗೂ ಇತರೆ ಸೌಲಭ್ಯಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇಂತಹ ಸರ್ಕಾರಿ ಸಾಫ್ಟ್‌ವೇರ್‌ಗಳಿಗೆ ಕನ್ನ ಹಾಕುತ್ತಿರುವುದನ್ನು ಗಮನಿಸಿದರೆ ಅವುಗಳ ಮೇಲಿನ ಸೈಬರ್ ಭದ್ರತಾ ವೈಫಲ್ಯಗಳು ಮೇಲ್ನೋಟಕ್ಕೆ ಕಂಡುಬರುತ್ತಿವೆ. ಆದ್ದರಿಂದ ಇದೊಂದು ಸಾರ್ವಜನಿಕ ಮಹತ್ವದ ವಿಷಯವಾಗಿದ್ದು, ಇದರಿಂದ ಮುಂದೆ ಆಗಬಹುದಾದ ಕೆಟ್ಟ ಪರಿಣಾಮವನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಈ ಕೂಡಲೇ ಎಚ್ಚಿತ್ತುಕೊಂಡು ಇಂತಹ ಸರ್ಕಾರಿ ಸಾಫ್ಟ್‌ವೇರ್‌ಗಳ ಭದ್ರತೆಯ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರೊಂದಿಗೆ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ಕೋರುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕು ಹಾರೋಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಖಾತೆ ದುರ್ಬಳಕೆ ಮಾಡಿ ನೂರಾರು ಖಾತೆಗಳಿಗೆ ಅಕ್ರಮ ಅನುಮೋದನೆ ನೀಡಿದ್ದು, ಸದರಿ ಘಟನೆಯಲ್ಲಿ ಅಧ್ಯಕ್ಷರು ಮತ್ತು ಸಿಬ್ಬಂದಿಗಳು ಶಾಮೀಲಾಗಿರುವುದು ಪತ್ರಿಕೆಗಳಲ್ಲಿ ವರದಿಯಾಗಿರುತ್ತದೆ.

ನೂರಾರು ಅನಧಿಕೃತ ಇ-ಖಾತೆಗಳು ಸೃಷ್ಟಿಯಾಗಿರುವುದರಿಂದ ಕೆಲ ವರ್ಷಗಳಿಂದ ಖಾತೆ ಮಾಡಿಸಿಕೊಂಡಿರುವವರೂ ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. “ಗ್ರಾಮ ಪಂಚಾಯತಿ ಅಧ್ಯಕ್ಷರೇ ಅನಧಿಕೃತ ಖಾತೆ ಸೃಷ್ಟಿಸುವುದು ಹಾಗೂ ಇ-ಸ್ವತ್ತು ಸಾಫ್ಟ್‌ವೇರ್‌ನಲ್ಲಿ ಲಾಗಿನ್ ಮಾಡಿ ಸ್ವತ್ತುಗಳನ್ನು ಇ-ಖಾತೆ ಮಾಡಿರುವುದು ದೃಢಪಟ್ಟಿರುತ್ತದೆ.

ಹಾರೋಹಳ್ಳಿ ಗ್ರಾಮಪಂಚಾಯತಿಯು ಈಗ ಪಟ್ಟಣ ಪಂಚಾಯತಿಯಾಗಿದ್ದು, ಹಿಂದಿನ ಅಧ್ಯಕ್ಷರ ಹೆಸರಿನಲ್ಲಿದ್ದ ಇಂಟರ್‌ನೆಟ್ ಡಾಂಗಲ್ ಕಾರ್ಡ್ ಬಳಸಿ ಲಾಗಿನ್ ಆಗಿ ಈ ಕೃತ್ಯ ಎಸಗಲಾಗಿದ್ದು, ತನಿಖೆಯ ವೇಳೆ ಸ್ಥಳೀಯ ಪೊಲೀಸರಿಗೆ ಅಲ್ಲಿನ ಗ್ರಾಮ ಪಂಚಾಯತಿಯ ಕಂಪ್ಯೂಟರ್ ಆಪರೇಟರ್ ಈ ಅಕ್ರಮದಲ್ಲ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿರುವುದಾಗಿ ತಿಳಿದುಬಂದಿದೆ.

ಇದೇ ರೀತಿ ಬೈರಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲೂ ಸಹ ಇಂತಹದ್ದೇ ಪ್ರಕರಣ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿರುತ್ತಾರೆ. ಇಂತಹ ಘಟನೆಗಳಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದು, ನಮ್ಮ ಸ್ವತ್ತು ನಮ್ಮದಾಗಿ ಉಳಿದಿದೆಯೇ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಗ್ರಾಮ ಪಂಚಾಯತಿಗಳ ಅಧ್ಯಕ್ಷರಿಗೆ ಕಂಪ್ಯೂಟರ್ ಜ್ಞಾನ ಇಲ್ಲದೇ ಇರುವ ದುರ್ಲಭದಿಂದ ಇಂತಹ ಪ್ರಕರಣಗಳು ಘಟಿಸಿವೆ.

ಆದಕಾರಣ, ಈ ವಿಚಾರದಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಂಡು ಮುಂದೆ ಇಂತಹ ಘಟನೆಗಳು ಸಂಭವಿಸದಂತೆ ಸೂಕ್ತ ನಿರ್ದೇಶನವನ್ನು ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರವಾನಿಸಬೇಕೆಂದು ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರನ್ನು ಒತ್ತಾಯಿಸುತ್ತಿದ್ದೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರುಗಳಾದ ಮಾನ್ಯ ಯು.ಬಿ.ವೆಂಕಟೇಶ್‌ವರವರು ಮತ್ತು ಮಾನ್ಯ ಶಶೀಲ್ ಜಿ.ನಮೋಶಿಯವರು ಬೇರೆ ಬೇರೆ ಪ್ರಶ್ನೆಗಳನ್ನು ಶೂನ್ಯವೇಳೆಯಲ್ಲಿ ಕೇಳಿದ್ದು, ಈ ಎರಡು ವಿಚಾರಗಳಾದ ಗ್ರಾಮ ಪಂಚಾಯತಿಯಲ್ಲಿ ನಕಲ ಖಾತೆ ಸೃಷ್ಟಿಯಾಗುವುದು ಮತ್ತು ಗ್ರಾಮ ಪಂಚಾಯತಿಯ ಸಮಸ್ಯೆ ಪರಿಹಾರ ವಿಚಾರವಾಗಿ ಇದ್ದು, ಈ ವಿಚಾರಗಳನ್ನು ಅಧ್ಯಯನ ಮಾಡಿ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಂದ ನಂತರ ಉತ್ತರವನ್ನು ಒದಗಿಸಲಾಗುವುದು.

(ಮುಂದು)

(277) ಎಸ್‌ಪಿಆರ್/ಕೆಎಸ್/12:10/11/03/2022

(ಸಭಾಪತಿಯವರ ಉಪಸ್ಥಿತಿ)

ಅ) ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿ.ಇ.ಒ. 1242 ಸಹಾಯಕ

ಪ್ರಾಧ್ಯಾಪಕರ ನೇರ ನೇಮಕಾತಿ ಸಂಬಂಧ ಪತ್ರಿಕಾಗೋಷ್ಠಿ

ನಡೆಸಿರುವ ಬಗ್ಗೆ

* * *

ಶ್ರೀ ಚಿದಾನಂದ್ ಎಂ.ಗೌಡ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು.

ದಿನಾಂಕ 09/03/2022ರ ಬುಧವಾರದ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಕೆ.ಇ.ಎ. ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ರಮ್ಯರವರ ಪತ್ರಿಕಾ ಹೇಳಿಕೆಯ ಬಗ್ಗೆ ಶೂನ್ಯ ವೇಳೆಯಲ್ಲಿ ಸರ್ಕಾರದ ಗಮನ ಸೆಳೆಯಬಯಸುತ್ತೇನೆ.

ಹಲವಾರು ವರ್ಷಗಳ ನಂತರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿಯಿರುವ 1,242 ಸಹಾಯಕ ಪ್ರಾಧ್ಯಾಪಕರ ನೇರ ನೇಮಕಾತಿಗಾಗಿ ಅರ್ಜಿಗಳನ್ನು ಕರೆದಿದ್ದು, ಈ ಸಂಬಂಧ ಕೆ.ಇ.ಎ. ಕಾರ್ಯನಿರ್ವಾಹಕ ನಿರ್ದೇಶಕರು ಸ್ವಯಂ ಪ್ರೇರಿತರಾಗಿ ವಿಜಯ ಕರ್ನಾಟಕ ಪತ್ರಿಕೆಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೇಳಿಕೆ ನೀಡಿ ನೇಮಕದಲ್ಲ ಅಕ್ರಮವಾಗದಂತೆ ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ, ರಾಜ್ಯದಾದ್ಯಂತ ಅಭ್ಯರ್ಥಿಗಳು ಹಲವಾರು ಊಹಾಪೋಹಗಳನ್ನು ಹಬ್ಬಿಸುತ್ತಿದ್ದು ಮಧ್ಯವರ್ತಿಗಳು ಪರಿಸ್ಥಿತಿಯ ಲಾಭ ಪಡೆದು ಲಕ್ಷಗಟ್ಟಲೆ ಹಣಕ್ಕೆ ಬೇಡಿಕೆ ಇಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಸರ್ಕಾರ ಇದಕ್ಕೆ ಸಂಬಂಧಿಸಿದಂತೆ, ಯಾವುದೇ ಕಾರಣಕ್ಕೂ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಸಿ ಸರ್ಕಾರದ ಮಹತ್ವಾಕಾಂಕ್ಷೆ ಉದ್ದೇಶಕ್ಕೆ ಹಿನ್ನಡೆಯಾಗದಂತೆ ನೋಡಿಕೊಳ್ಳಬೇಕೆಂದು ನಾನು ಸಭಾಪತಿಗಳ ಮೂಲಕ ಶೂನ್ಯ ವೇಳೆಯಲ್ಲಿ ಸರ್ಕಾರದ ಗಮನ ಸೆಳೆಯ ಬಯಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಪ್ರಸ್ತಾಪಿಸಿದ ವಿಷಯಕ್ಕೆ ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇ): ಬೆಂಗಳೂರು ನಗರದಲ್ಲಿ ಸ್ವಚ್ಛತಾ ಕಾರ್ಯ ಮಾಡುವ

ಪೌರ ಕಾರ್ಮಿಕರು ತಮ್ಮ ಬೇಡಿಕೆಗಾಗಿ ಪ್ರತಿಭಟನೆ

ಮಾಡುತ್ತಿರುವ ಬಗ್ಗೆ

* * *

ಶ್ರೀ ಕೆ.ಉ.ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇಂದು ನಾಡಿನ ಎಲ್ಲಾ ಪತ್ರಿಕೆಗಳಲ್ಲಿ ವಿವರವಾಗಿ ವರದಿಯಾಗಿರುವ ಸ್ವಚ್ಛತೆಯನ್ನು ಕಾಪಾಡುವ ಮತ್ತು ಧ್ವನಿಯಿಲ್ಲದ ರಾಜ್ಯದ ಪೌರ ಕಾರ್ಮಿಕರ ವಿಚಾರವನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ಬೆಂಗಳೂರು ನಗರದಲ್ಲಿ ಸ್ವಚ್ಛತಾ ಕಾರ್ಯ ಮಾಡುವ 18,500 ಕ್ಕೂ ಅಧಿಕ ಪೌರ ಕಾರ್ಮಿಕರು ಮತ್ತು ಮೇಲ್ವಿಚಾರಕರು ತಮ್ಮ ಸೇವೆ ಖಾಯಂಯಾತಿ, ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, 8,000 ಕ್ಕೂ ಅಧಿಕ ಪೌರ ಕಾರ್ಮಿಕರು ಗುರುವಾರ ಕೆಲಸ ಸ್ಥಗಿತಗೊಳಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪೌರ ಕಾರ್ಮಿಕರ ವೇತನದಲ್ಲಿ ಇ.ಎಸ್.ಐ. ಮತ್ತು ಪಿ.ಎಫ್. ಹಣ ಕಡಿತ ಮಾಡುತ್ತಿದ್ದರೂ ಯಾರೊಬ್ಬರ ಕೈ ಸೇರುತ್ತಿಲ್ಲ. ಅನಾರೋಗ್ಯ ಉಂಟಾದಲ್ಲಿ ಚಿಕಿತ್ಸೆ ಪಡೆಯಲು ಆರೋಗ್ಯ ಕಾರ್ಡ್‌ಗಳು ಇಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದ್ದರು, ಕೇವಲ 14,000 ರೂಪಾಯಿಗಳ ವೇತನ ನೀಡುತ್ತಿದ್ದು, ಅವರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಈ ಹಿಂದಿನ ಸರ್ಕಾರದ ಸಚಿವ ಸಂಪುಟದಲ್ಲಿ ಎಲ್ಲಾ ಪೌರ ಕಾರ್ಮಿಕರ ಸೇವೆ ಖಾಯಂ ಮಾಡಲು ತೀರ್ಮಾನಿಸಿದ್ದರೂ ಅನುಷ್ಠಾನವಾಗಿಲ್ಲ. ಆದ್ದರಿಂದ ಇವರ ಸಮಂಜಸ ಬೇಡಿಕೆಗಳನ್ನು ಈಡೇರಿಸಿ, ಬಿ.ಬಿ.ಎಂ.ಪಿ. ಸೇರಿ ರಾಜ್ಯದ 30 ಜಿಲ್ಲೆಗಳಲ್ಲಿ ಸ್ವಚ್ಛತಾ ಕಾರ್ಯ ಸಿಬ್ಬಂದಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಪ್ರಸ್ತಾಪಿಸಿದ ವಿಷಯಕ್ಕೆ ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರವನ್ನು ಒದಗಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ): ಖಾಸಗಿ ಅನುದಾನಿತ ಐ.ಐ.ಐ. ಶಿಕ್ಷಣ ಸಂಸ್ಥೆಗಳಲ್ಲಿನ

ಸಿಬ್ಬಂದಿಗಳಿಗೆ ನವೆಂಬರ್ - 2021 ರಂದು ವೇತನ

ಬಡುಗಡೆಯಾಗದಿರುವ ಬಗ್ಗೆ

* * *

ಶ್ರೀ ಅರುಣ ಶಹಾಪುರ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಖಾಸಗಿ ಅನುದಾನಿತ ಐ.ಐ.ಐ. ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಳೆದ ನವೆಂಬರ್ ತಿಂಗಳಿನಿಂದ ವೇತನ ಬಡುಗಡೆಯಾಗಿರುವುದಿಲ್ಲ. ಕಳೆದ 5 ತಿಂಗಳಿನಿಂದ ವೇತನವಿಲ್ಲದೇ ಈ ಸಿಬ್ಬಂದಿಗಳು ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೂಡಲೇ ಈ ಸಿಬ್ಬಂದಿಗಳಿಗೆ ವೇತನ ಬಡುಗಡೆ ಮಾಡಲು ಕ್ರಮ ವಹಿಸಬೇಕೆಂದು ವಿನಂತಿಸುತ್ತೇನೆ ಹಾಗೂ ಈ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡ 50 ಕ್ಕಿಂತ ಕಡಿಮೆ ದಾಖಲಾತಿ ಹೊಂದಿದ ಅನುದಾನಿ ಸಿಬ್ಬಂದಿಗಳಿಗೆ ವೇತನ ತಡೆಹಿಡಿದು ಆದೇಶ ಹೊರಡಿಸಲಾಗಿದೆ. ದೇಶದಾದ್ಯಂತ ಕೋವಿಡ್-19 ಸಮಸ್ಯೆ ಅತೀ ಹೆಚ್ಚಾಗಿ ಕಾಣಿಸಿಕೊಂಡು ಲಾಕ್‌ಡೌನ್‌ನಂತಹ ಕಠಿಣ ನಿಯಮಗಳನ್ನು ಜಾರಿಗೆ ತಂದು ಕೋವಿಡ್-19 ಕಾಯಿಲೆಯನ್ನು ಹಿಮ್ಮೆಟ್ಟಿಸುವ ಕಾರ್ಯ ಮಾಡಿದ್ದು, ನಮ್ಮೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಇಂತಹ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಎಲ್ಲಾ ಶಾಲಾ-ಕಾಲೇಜುಗಳನ್ನು ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಈ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ ಪ್ರಮಾಣವು ಕ್ರಮೇಣವಾಗಿ ಕಡಿಮೆಯಾಗಿದೆ. ಕೂಡಲೇ ಈ ಸಿಬ್ಬಂದಿಗಳಿಗೆ ವೇತನ ಬಡುಗಡೆ ಮಾಡಲು ಆದೇಶಿಸಿ ದಾಖಲಾತಿ ಮಾಡಿಕೊಳ್ಳಲು ಕಾಲಾವಕಾಶವನ್ನು ನೀಡಬೇಕೆಂದು ಒತ್ತಾಯಿಸುತ್ತೇನೆ. ಮುಂದುವರೆದು, ಖಾಸಗಿ ಅನುದಾನರಹಿತ ಐ.ಐ.ಐ. ಸಿಬ್ಬಂದಿಗಳು ಅನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ, ಹುಬ್ಬಳ್ಳಿಯಿಂದ ಬೆಂಗಳೂರು ನಗರದವರೆಗೆ ಪಾದಯಾತ್ರೆಯನ್ನು ಮಾಡುತ್ತಿದ್ದಾರೆ. ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿರುವ ಅನುದಾನ ರಹಿತ ಐ.ಐ.ಐ. ಸಿಬ್ಬಂದಿಗಳನ್ನು ಕೂಡಲೇ ಅನುದಾನಕ್ಕೆ ಒಳಪಡಿಸಲು ಕ್ರಮ ವಹಿಸುವಂತೆ ಮಾನ್ಯ ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಿಗೆ ಒತ್ತಾಯಿಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಪ್ರಸ್ತಾಪಿಸಿದ ವಿಷಯಕ್ಕೆ ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉ): ತುಮಕೂರು ಜಿಲ್ಲೆ ಗುಜ್ಜಿ ತಾಲ್ಲೂಕಿನ ಅಮ್ಮನಘಟ್ಟ

ಅರಣ್ಯ ಪ್ರದೇಶದಲ್ಲ ಜಮೀನು ಒತ್ತುವರಿ ಹೆಸರಿನಲ್ಲಿ ರೈತರು ಬೆಳೆದ

ಬೆಳೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನಾಶಪಡಿಸಿರುವ

ಬಗ್ಗೆ

* * *

ಶ್ರೀ ಆರ್.ರಾಜೇಂದ್ರ ರಾಜಣ್ಣ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ದಿನಾಂಕ 07/03/2022 ರಂದು ತುಮಕೂರು ಜಿಲ್ಲೆ ಗುಜ್ಜಿ ತಾಲ್ಲೂಕಿನ ಅಮ್ಮನಘಟ್ಟ ಅರಣ್ಯ ಪ್ರದೇಶದಲ್ಲ ಜಮೀನು ಒತ್ತುವರಿ ಹೆಸರಿನಲ್ಲಿ ರೈತರು ಬೆಳೆದ ಅಡಿಕೆ, ತೆಂಗಿನ ಬೆಳೆಗಳನ್ನು ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಶ್ರೀ ದುಗ್ಗಪ್ಪರವರು ನಾಶಪಡಿಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿರುತ್ತದೆ. ಗುಜ್ಜಿ ತಾಲ್ಲೂಕಿನ ಕೃಷಿ ಕಸಬಾ ಹೋಬಳಿಯ ಅಮ್ಮನಘಟ್ಟದ ಸರ್ವೆ ನಂಬರ್ 164 ರಲ್ಲಿ ಸುಮಾರು 2 ಎಕರೆ 34 ಗುಂಟೆ ವಿಸ್ತೀರ್ಣದ ಜಮೀನಿಗೆ ಯಾವುದೇ ಮುನ್ಸೂಚನೆ ಇಲ್ಲದೇ ಏಕಾಏಕೀ ಹಿಟಾಚಿ ಯಂತ್ರ ನುಗ್ಗಿಸಿ ಹತ್ತಾರು ವರ್ಷಗಳಿಂದ ಫಲ ನೀಡುತ್ತಿದ್ದ 200ಕ್ಕೂ ಅಧಿಕ ಅಡಿಕೆ ಮತ್ತು ತೆಂಗಿನ ಗಿಡ ಮತ್ತು ಮರಗಳನ್ನು ಕತ್ತರಿಸಿ ಅರಣ್ಯ ಇಲಾಖಾಧಿಕಾರಿಗಳು ಕಟುಕತನವನ್ನು ಪ್ರದರ್ಶಿಸಿರುವುದು ದುರ್ದೈವದ ಸಂಗತಿಯಾಗಿರುತ್ತದೆ. ರೈತರು ತಮ್ಮ ಜಮೀನಿನ ಬೆಳೆ ನಾಶ ಮಾಡದಂತೆ ಅಂಗಲಾಚಿದರೂ ಕಿಂಚಿತ್ತೂ ಕರುಣೆ ತೋರದೇ, ಮುಗ್ಧ ರೈತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ರೈತರು ಮತ್ತು ರೈತ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದ್ದು, ಅವರ ಮನವಿ ಅರಣ್ಯರೋಧನವಾಗಿದೆ. ಇಂತಹ ಅಮಾನುಷ ಕೃತ್ಯ ಎಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಬೆಳೆ ನಾಶಕ್ಕೆ ಸೂಕ್ತ ಪರಿಹಾರವನ್ನು ಘೋಷಿಸಬೇಕೆಂದು ಮಾನ್ಯ ಅರಣ್ಯ ಸಚಿವರನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಪ್ರಸ್ತಾಪಿಸಿದ ವಿಷಯಕ್ಕೆ ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಅರಣ್ಯ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಊ):- ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ

ಕೊಟ್ಟಗಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ

ಸಿಂದ್ಯಾನಗರದಲ್ಲ ಸರ್ವೆ ಕಾರ್ಯದ ಬಗ್ಗೆ

* * *

ಶ್ರೀ ಎಸ್.ರವಿ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಕೊಟ್ಟಗಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಂದ್ಯಾನಗರದಲ್ಲ ಅಂಗನವಾಡಿ ಕಟ್ಟಡದ ಸ್ಥಳ ಸರ್ವೆ ನಡೆಸಲು ಕಂದಾಯ ಇಲಾಖಾಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅನುಮತಿಸಿದ್ದಕ್ಕಾಗಿ ಧನ್ಯವಾದಗಳು.

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಕೊಟ್ಟಗಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಂದ್ಯಾನಗರ ಗ್ರಾಮದಲ್ಲ 100 ಕ್ಕೂ ಹೆಚ್ಚಿನ ಕುಟುಂಬಗಳು ವಾಸವಾಗಿದ್ದು, ಅಂಗನವಾಡಿಗೆ ಹೋಗುವ 25 ಮಕ್ಕಳಿದ್ದಾರೆ; ಆದರೆ ಇಲ್ಲ ಅಂಗನವಾಡಿ ಕೇಂದ್ರವಿಲ್ಲ. ಪಕ್ಕದ ಗ್ರಾಮಕ್ಕೆ ಹೋಗಬೇಕಾದರೆ ಎರಡು ಕಿಲೋಮೀಟರ್ ಸಂಚರಿಸಬೇಕು. ರೈತಾಪಿ ವರ್ಗದ ಜನ ಪ್ರತಿನಿತ್ಯ ತಮ್ಮ ಕೆಲಸಗಳನ್ನು ಬದಿಗೊತ್ತಿ ಮಕ್ಕಳನ್ನು ಕರೆದುಕೊಂಡು ಇಷ್ಟು ದೂರ ಸಾಗುವುದು ಅಸಾಧ್ಯ. ಹಾಗಾಗಿ, ಈ ಗ್ರಾಮದಲ್ಲ ಅಂಗನವಾಡಿ ಕೇಂದ್ರ ತೆರೆಯಲು ಸರ್ಕಾರದಿಂದ ಅನುದಾನ ಲಭಿಸಿದ್ದು, ಕಟ್ಟಡಕ್ಕೆ ಸ್ಥಳ ಗುರುತಿಸಲಾಗಿದೆ. ಈ ಸ್ಥಳದ ಸರ್ವೆ ನಡೆಸಿ ಗಡಿ ಗುರುತಿಸಬೇಕಾದ ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರು ಕೆಲವು ಸ್ಥಳೀಯ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಸ್ಥಳ ಸರ್ವೆ ನಡೆಸಲು ಮೀನಾಮೇಷ ಎಣಿಸುತ್ತಿರುವುದರಿಂದ ಈ ಗ್ರಾಮ ಜನರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿರುವ ವಿಚಾರವು ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಕೊಟ್ಟಗಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿಂದ್ಯಾನಗರ ಗ್ರಾಮದಲ್ಲ ಅಂಗನವಾಡಿ ತೆರೆಯಲು ಸರ್ಕಾರದಿಂದ ಅನುದಾನ ಲಭಿಸಿ, ಕಟ್ಟಡಕ್ಕೆ ಬೇಕಾದ ಸ್ಥಳ ಆಯ್ಕೆ ಕೂಡ ಮಾಡಿರುವುದರಿಂದ ಈ ಸ್ಥಳದ ಸರ್ವೆ ಕಾರ್ಯ ನಡೆಸಲು ಮೀನಾಮೇಷ ಎಣಿಸುತ್ತಿರುವ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ವಹಿಸಿ, ಈ ಗ್ರಾಮದ ಜನರ ಬೇಡಿಕೆಯಂತೆ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕಂದಾಯ ಸಚಿವರ ಬಳಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಬಯಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಪ್ರಸ್ತಾಪಿಸಿದ ವಿಷಯಕ್ಕೆ ಶೂನ್ಯ ವೇಳೆಯಲ್ಲ ಕೇಳಿದ ಕಂದಾಯ ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

೦೮. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳಿಗೆ ಸಂಬಂಧಪಟ್ಟ ಸಚಿವರ ಹೇಳಿಕೆಗಳು

ಅ) ದಿನಾಂಕ ೮-೩-೨೦೨೨ರಂದು ಶ್ರೀ ಕೆ.ಹರೀಶ್‌ಕುಮಾರ್‌ರವರು ಬೆಂಗಳೂರಿನ ನಿಮ್ಮಾನ್ಸ್ ಆಸ್ಪತ್ರೆಗೆ ಹೆಚ್ಚಿನ ಮೂಲ ಸೌಕರ್ಯ ಒದಗಿಸುವ ಬಗ್ಗೆ ಪ್ರಸ್ತಾಪಿಸಿರುವ ವಿಷಯ

* * *

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಸದಸ್ಯರಾದ ಶ್ರೀ ಕೆ.ಹರೀಶ್ ಕುಮಾರ್‌ರವರು ದಿನಾಂಕ ೦೮/೦೩/೨೦೨೨ ರಂದು ಶೂನ್ಯ ವೇಳೆಯಲ್ಲ ಪ್ರಸ್ತಾಪಿಸಿದ ವಿಷಯಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಪರವಾಗಿ ಅಖತ ಉತ್ತರವನ್ನು ಮಂಡಿಸುತ್ತೇನೆ.

(ಉತ್ತರದ ಪ್ರತಿ ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ) ದಿನಾಂಕ 8-3-2022ರಂದು ಶ್ರೀ ಸಅಲಂ ಅಹಮದ್‌ರವರು ಸರ್ಕಾರಿ ವಸತಿ ಶಾಲೆಗಳಿಗೆ ಸರ್ಕಾರದಿಂದ ಅಕ್ಕಿ ಪೂರೈಕೆ ವಿಳಂಬದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವ ಬಗ್ಗೆ ಪ್ರಸ್ತಾಪಿಸಿರುವ ವಿಷಯ

* * *

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಅದೇ ರೀತಿಯಾಗಿ, ಶ್ರೀ ಸಅಲಂ ಅಹಮದ್‌ರವರು ದಿನಾಂಕ 08/03/2022 ರಂದು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದ ವಿಷಯಕ್ಕೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಪರವಾಗಿ ಅಖತ ಉತ್ತರವನ್ನು ಮಂಡಿಸುತ್ತೇನೆ.

(ಉತ್ತರದ ಪ್ರತಿ ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇ) ದಿನಾಂಕ 9-3-2022ರಂದು ಶ್ರೀ ಕೆ.ಟಿ.ಶ್ರೀಕಂಠೇಗೌಡರು ಖಾಸಗಿ ಐ.ಟಿ.ಐ. ಕಾಲೇಜುಗಳ ಸಂಘ ಒಕ್ಕೂಟವು ತಮ್ಮ ಬೇಡಿಕೆಗಾಗಿ ಪಾದಯಾತ್ರೆ ಕೈಗೊಂಡಿರುವ ಬಗ್ಗೆ ಪ್ರಸ್ತಾಪಿಸಿರುವ ವಿಷಯ

* * *

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಸದಸ್ಯರಾದ ಶ್ರೀ ಕೆ.ಟಿ.ಶ್ರೀಕಂಠೇಗೌಡರು ದಿನಾಂಕ 09/03/2022 ರಂದು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಉನ್ನತ ಶಿಕ್ಷಣ ಸಚಿವರ ಪರವಾಗಿ ಅಖತ ಉತ್ತರವನ್ನು ಮಂಡಿಸುತ್ತೇನೆ.

(ಉತ್ತರದ ಪ್ರತಿ ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈ) ದಿನಾಂಕ ೨-೩-೨೦೨೨ರಂದು ಶ್ರೀ ನಿರಾಣಿ ಹಣಮಂತ ರುದ್ರಪ್ಪನವರು ೨೦೦೬ ರ ನಂತರ ಅನುದಾನಕ್ಕೆ ಒಳಪಟ್ಟ ಕಾಲೇಜುಗಳ ಉಪನ್ಯಾಸಕರಿಗೆ ಹಳೆ ಪಿಂಚಣಿ ಯೋಜನೆ ಜಾರಿ ಮಾಡುವ ಬಗ್ಗೆ ಪ್ರಸ್ತಾಪಿಸಿರುವ ವಿಷಯ

* * *

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಅದೇ ರೀತಿಯಾಗಿ, ಶ್ರೀ ನಿರಾಣಿ ಹಣಮಂತ ರುದ್ರಪ್ಪನವರು ದಿನಾಂಕ ೦೨/೦೩/೨೦೨೨ ರಂದು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದ ವಿಷಯಕ್ಕೆ ಉನ್ನತ ಶಿಕ್ಷಣ ಸಚಿವರ ಪರವಾಗಿ ಅಖತ ಉತ್ತರವನ್ನು ಮಂಡಿಸುತ್ತೇನೆ.

(ಉತ್ತರದ ಪ್ರತಿ ಲಗತ್ತಿಸಲಾಗಿದೆ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೬. ವರದಿಯನ್ನೊಪ್ಪಿಸುವುದು

ಶ್ರೀ ಆಯನೂರು ಮಂಜುನಾಥ್(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾನು 2022 ನೇ ಸಾಲಿನ ಸದಸ್ಯರುಗಳ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ ಅಧ್ಯಕ್ಷನಾಗಿ ಎರಡನೇ ವರದಿಯನ್ನು ಸದನಕ್ಕೆ ಒಪ್ಪಿಸುತ್ತಿದ್ದೇನೆ.

ಸಭಾಪತಿಯವರು:- ವರದಿಯನ್ನೊಪ್ಪಿಸಲಾಯಿತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

೦೭. ವಿತ್ತೀಯ ಕಾರ್ಯಕಲಾಪ

೨೦೨೨-೨೩ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಮುಂದುವರೆದ ಚರ್ಚೆ

ಶ್ರೀ ಕೆ.ಎ.ತಿಪ್ಪೇಸ್ವಾಮಿ(ನಾಮನಿರ್ದೇಶಿತರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ೨೦೨೨-೨೩ನೇ ಸಾಲಿನ ಆಯವ್ಯಯ ಅಂದಾಜುಗಳ ಮೇಲಿನ ಚರ್ಚೆಯನ್ನು ಪ್ರಾರಂಭಿಸುವ ಮುನ್ನ ೨೦೨೧-೨೨ನೇ ಸಾಲಿನ ಆಯವ್ಯಯ ಭಾಷಣದ ಮೇಲೆ ಸರ್ಕಾರದ ವಿವಿಧ ಇಲಾಖೆಗಳು ತೆಗೆದುಕೊಂಡಿರುವ ಕ್ರಮಗಳ ವರದಿಗಳನ್ನು ಸಲ್ಲಿಸಿದ್ದು, ಇದರ ಬಗ್ಗೆ ಸ್ವಲ್ಪ ಬೆಳಕನ್ನು ಚೆಲ್ಲುವುದು ಅವಶ್ಯಕವೆಂದು ನಾನು ಭಾವಿಸುತ್ತೇನೆ. ೨೦೨೧-೨೨ನೇ ಸಾಲಿನ ಆಯವ್ಯಯ ಅಂದಾಜುಗಳ ಭಾಷಣದ ಮೇಲೆ ತೆಗೆದುಕೊಂಡಿರುವ ಕ್ರಮಗಳ ವರದಿಯನ್ನು ಸರ್ಕಾರವು ಸಲ್ಲಿಸಿದ್ದು, ಇದರಲ್ಲಿ ಸುಮಾರು ೩೫೨ ಖಂಡಿಕೆಗಳಿವೆ. ಇಲ್ಲಿ ಕೆಲವೊಂದು ಹೊಸ ಘೋಷಣೆಗಳಿವೆ ಹಾಗೂ ಕೆಲವೊಂದು ಕೇಂದ್ರ ಪುರಸ್ಕೃತ ಯೋಜನೆಗಳಿವೆ. ಇವುಗಳೆಲ್ಲವನ್ನೂ ಅನುಷ್ಠಾನಗೊಳಿಸಬೇಕು. ಮುಂದುವರೆದು, ಕಳೆದ ಸಾಲಿನ ಕೆಲವೊಂದು ಯೋಜನೆಗಳನ್ನೂ ಸಹ ಮುಂದುವರೆಸಿಕೊಂಡು ಹೋಗಬೇಕು. ಇದಕ್ಕೆ ಸಂಬಂಧಪಟ್ಟಂತೆ ಸರ್ಕಾರಿ ಆದೇಶಗಳಾಗಬೇಕು. ಆದರೆ, ಸಂಬಂಧಪಟ್ಟ ಇಲಾಖೆ ಹಾಗೂ ಇಲಾಖೆಯ ಕಾರ್ಯದರ್ಶಿಗಳು ಇಂತಹ ಆದೇಶಗಳನ್ನು ಹೊರಡಿಸಲು ಸುಮಾರು ೬ ರಿಂದ ೧೦ ತಿಂಗಳುಗಳ ಕಾಲಾವಕಾಶವನ್ನು ತೆಗೆದುಕೊಂಡಿದ್ದಾರೆ.

(ಮುಂದು)

(278)/11-3-2022/12-20/ಎಲ್‌ಎಂ/ಜಿಆರ್

ಶ್ರೀ ಕೆ.ಎ.ತಿಪ್ಪೇಸ್ವಾಮಿ(ಮುಂದು):-

ಉದಾಹರಣೆಗೆ ನಗರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯುವ ಯೋಜನೆಗೆ ಒಂದು ತಿಂಗಳ ಹಿಂದೆ ಅಂದರೆ 11-2-2022ರಂದು ಆದೇಶ ಹೊರಡಿಸಿದ್ದಾರೆ. 500 ಕೋಟಿ ರೂಪಾಯಿಗಳ ಸಾವಯವ ಕೃಷಿ ಯೋಜನೆ ಇದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದಕ್ಕೆ ದಿನಾಂಕ: 8-2-2022ಕ್ಕೆ ಅಂದರೆ ಒಂದು ತಿಂಗಳ ಹಿಂದೆ ಆದೇಶವನ್ನು ಹೊರಡಿಸಿದ್ದಾರೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಾಗಾದರೆ ಈ ಯೋಜನೆಗೆ ಇಟ್ಟಿರುವ 500 ಕೋಟಿ ರೂಪಾಯಿಗಳ ಹಣ ಏನಾಯಿತು? ಬರಿ ನಾಮಕಾವಸ್ತೆ ಹಣವನ್ನು ಇಡಲಾಗಿತ್ತೇ? ಇದನ್ನು ಏಕೆ ಸದುಪಯೋಗ ಮಾಡಿಕೊಳ್ಳುತ್ತಿಲ್ಲ.

ಮಾನ್ಯ ಸಭಾಪತಿಗಳೆ, ನಾನು ಮಾತನಾಡುತ್ತಿರುವುದನ್ನು ಯಾವ ಮಂತ್ರಿಗಳು ನೋಟ್ ಮಾಡಿಕೊಳ್ಳುತ್ತಿಲ್ಲ. ಸಭಾನಾಯಕರು ಇಲ್ಲ.

ಸಭಾಪತಿಯವರು:- ಇನ್ನು ಐದು ನಿಮಿಷದಲ್ಲ ಸಭಾನಾಯಕರು ಬರುತ್ತಾರೆ. ಮಾನ್ಯ ಸಚಿವರಾದ ಅಂಗಾರವರೆ ಮಾನ್ಯ ಸದಸ್ಯರು ಮಾತನಾಡುತ್ತಿರುವ ವಿಷಯಗಳನ್ನು ನೋಟ್ ಮಾಡಿಕೊಳ್ಳಿ.

ಶ್ರೀ ಕೆ.ಎ.ತಿಪ್ಪೇಸ್ವಾಮಿ(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಗಳೆ, ಇನ್ನು 50-60 ಕಾರ್ಯಗಳ ಬಗ್ಗೆ ಆಡಳಿತ ಇಲಾಖೆ ಮತ್ತು ಆರ್ಥಿಕ ಇಲಾಖೆಯಲ್ಲಿ ಪರಿಶೀಲನೆಯಲ್ಲಿ ಇದೆ ಎಂದು ಹೇಳಿದ್ದಾರೆ. ನಾನು ಹೇಳುತ್ತಿರುವುದು ಹೋದ ವರ್ಷದ ಬಜೆಟ್ ಬಗ್ಗೆ. ಆದರೂ ಕೂಡಾ ಇದುವರೆಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ. ಸರ್ಕಾರ, ಮುಖ್ಯ ಕಾರ್ಯದರ್ಶಿಯವರು, ಪ್ರಧಾನ ಕಾರ್ಯದರ್ಶಿಗಳು ಏತಕ್ಕೆ ಇವುಗಳ ಬಗ್ಗೆ ಮಹತ್ವವನ್ನು ಕೊಟ್ಟಿರುವುದಿಲ್ಲ ಎನ್ನುವುದು ತಿಳಿಯುತ್ತಿಲ್ಲ.

ಮಾನ್ಯ ಸಭಾಪತಿಗಳೆ, ಉಭಯ ಸದನಗಳನ್ನು ಉದ್ದೇಶಿಸಿ ಮಾನ್ಯ ರಾಜ್ಯಪಾಲರು ಮಾಡಿರುವ ಭಾಷಣ ಮತ್ತು ವಿಧಾನ ಮಂಡಲಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿರುವಂತಹ ಬಜೆಟ್‌ಗಳಲ್ಲಿನ ಘೋಷಣೆಗಳನ್ನು ಕಾರ್ಯರೂಪಕ್ಕೆ ತರಲು ಒಬ್ಬರು ಕ್ಯಾಬಿನೆಟ್ ದರ್ಜೆಯ ಹಿರಿಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಅಥವಾ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ಮಾಡಬೇಕು. ಸಮಿತಿಯನ್ನು ಮಾಡಿದರೆ ಮಾತ್ರ ಆಯವ್ಯಯದಲ್ಲರುವ ಘೋಷಣೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅವು ಕೇವಲ ಪೇಪರ್‌ನಲ್ಲಿ ಹಾಗೆ ಉಳಿದುಕೊಳ್ಳುತ್ತದೆ.

(ಈ ಹಂತದಲ್ಲಿ ವೈಸ್ ಛೀಮನ್ ಡಾ:ತೇಜಸ್ವಿನಿ ಗೌಡರವರು ಸಭಾಪತಿಗಳ ವಿಲವನ್ನು ಅಲಂಕರಿಸಿದರು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

2022-23ನೇ ಬಜೆಟ್ ಬಗ್ಗೆ ಮಾತನಾಡುವುದಕ್ಕಿಂತ ಮುಂಚೆ ಒಂದು ಮಹತ್ವದಾದ ವಿಷಯವನ್ನು ಸರ್ಕಾರದ ಗಮನಕ್ಕೆ ತರಲು ಇಷ್ಟಪಡುತ್ತೇನೆ. Action Taken Report for Budget 2021-22 ಗೆ ಸಂಬಂಧಪಟ್ಟ ಹಾಗೆ ತಾಯಿ ಹಾಲು ಕೊರತೆ ಇರುವ ನವಜಾತು ಶಿಶುಗಳಿಗೆ ಸಕಾಲದಲ್ಲಿ ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಎದೆ ಹಾಲನ್ನು ನೀಡಿ ಅಪೌಷ್ಟಿಕತೆಯನ್ನು ತಡೆಗಟ್ಟಲು ರಾಜ್ಯದ ನಾಲ್ಕು ವಿಭಾಗಗಳಲ್ಲಿ “ತಾಯಂದಿರ ಎದೆಹಾಲಿನ ಬ್ಯಾಂಕ್”ಗಳನ್ನು ಒಟ್ಟು 2.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎನ್ನುವ ಕಾರ್ಯಕ್ರಮವನ್ನು ದಿನಾಂಕ: 10-1-2022 ಅಂದರೆ ಈ ವರ್ಷ ಜಾರಿಗೊಳಿಸಿದ್ದಾರೆ.

ರಾಜ್ಯದಲ್ಲಿ ಉತ್ಪಾದನಾ ವಲಯವನ್ನು ಆಕರ್ಷಿಸಲು ಪೀಣ್ಯದಲ್ಲಿ ಕೈಗಾರಿಕಾ ಟೌನ್‌ಶಿಪ್ ಅನ್ನು ಸ್ಥಾಪಿಸಲಾಗುವುದು, ಇದಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು 100 ಕೋಟಿ ರೂಪಾಯಿಗಳ ಅನುದಾನವನ್ನು ನೀಡಲಾಗುವುದು ಎಂದು 2021-22ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಆದರೆ ಈ ಯೋಜನೆ ಇನ್ನು ಪರಿಶೀಲನೆಯ ಹಂತದಲ್ಲೆಯೇ ಇದೆ. ಇದು ಕೂಡಾ ಜಾರಿಗೆ ಬರಲೇ ಇಲ್ಲ.

ಕಿತ್ತೂರಿನ ರಾಣಿ ಚೆನ್ನಮ್ಮನವರು ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿರುವ ದೀರ ಮಹಿಳೆ, ಕಿತ್ತೂರು ರಾಜವಂಶಸ್ಥರ ವಿವಿಧ ಸ್ಥಳಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವನ್ನು ಈಗಾಗಲೇ ರಚಿಸಿದೆ. ಕಿತ್ತೂರಿನ ಕೋಟೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಒಟ್ಟಾರೆ 50 ಕೋಟಿ ರೂ.ಗಳ ಅನುದಾನವನ್ನು ಕೊಡುತ್ತೇವೆ ಎಂದು 2021-22ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದಕ್ಕೆ ದಿನಾಂಕ: 5-2-2023ರಂದು ಆದೇಶವನ್ನು ಮಾಡಿದ್ದಾರೆ. ಕೊಟ್ಟಿರುವ ಅನುದಾನವನ್ನು ಒಂದು ವರ್ಷವಾದರೂ ಉಪೋಗಿಸಿಕೊಳ್ಳದಿದ್ದರೆ ಇದರಿಂದ ಯಾರಿಗೆ ಅನುಕೂಲವಾಗುತ್ತದೆ.

2021-22ನೇ ಸಾಲಿನ ಬಜೆಟ್‌ನಲ್ಲಿ ಬಸವಕಲ್ಯಾಣದಲ್ಲಿ ಹೊಸ ಅನುಭವ ಮಂಟಪ ನಿರ್ಮಿಸಲು ಹಿಂದಿನ ವರ್ಷದ ಆಯವ್ಯಯದಲ್ಲಿ ನಿರ್ಧರಿಸಲಾಗಿತ್ತು. 500 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಿರುವ ಈ ಯೋಜನೆಗೆ ಈಗಾಗಲೇ 200 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ. ಆದರೆ ಇದುವರೆಗೆ ವಿಸ್ತೃತವಾದ ವರದಿ ತಯಾರಾಗದೆ ಹಣ ಹಾಗೆ ಉಳಿದಿದೆ. ಇದರಿಂದ ಯಾವ ಪ್ರಯೋಜನವು ಆಗಿರುವುದಿಲ್ಲ. ಇನ್ನು ಮುಂದೆ ಈ ರೀತಿಯ lapses ಆಗದಂತೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಪ್ರಯತ್ನ ಮಾಡಬೇಕೆಂದು ತಮ್ಮ ಮುಖಾಂತರ ಹೇಳಬಯಸುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯ ಸಭಾಪತಿಗಳೇ ತಾವು ಲೋಕಸಭೆಯಲ್ಲಿ ಕೆಲಸವನ್ನು ಮಾಡಿದ್ದೀರಿ, ತಮಗೂ ಗೊತ್ತಿದೆ. ಕೇಂದ್ರದ ವಲಯದಲ್ಲಿ, ಕೇಂದ್ರ ವಲಯ ಮತ್ತು ಕೇಂದ್ರ ಪರಿಸ್ಥಿತ ವಲಯದಲ್ಲಿ ರಾಜ್ಯಕ್ಕೆ 24 ರಿಂದ 25% ಸಹಾಯಧನವನ್ನು ನೀಡುತ್ತಾರೆ. ಈ ರೀತಿ ಕೇಂದ್ರದಿಂದ ಬಂದಿರುವ ಹಣ ಕಳೆದ ಮೂರು ವರ್ಷಗಳಲ್ಲಿ, ಅಂದರೆ 2018-19ನೇ ಸಾಲಿನಲ್ಲಿ 14,727 ಕೋಟಿ ರೂಪಾಯಿಗಳು, 2019-20ನೇ ಸಾಲಿನಲ್ಲಿ 19,983 ಕೋಟಿ ರೂಪಾಯಿಗಳು, 2020-21ನೇ ಸಾಲಿನಲ್ಲಿ 16,285 ಕೋಟಿ ರೂಪಾಯಿಗಳು. ಈ ಹಣವನ್ನು ಬಳಕೆ ಮಾಡಿಕೊಂಡು ಅದಕ್ಕೆ Utilisation Certificate ಕೊಟ್ಟಾಗ ಮಾತ್ರ ಕಾಲಾನುಕಾಲಕ್ಕೆ ಕೇಂದ್ರದಿಂದ reimbursement ಕಾಲಾನುಕಾಲಕ್ಕೆ ಬರುತ್ತದೆ. ಈ ಸಹಾಯಧನವನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಪೂರ್ಣವಾಗಿ ವಿಫಲವಾಗಿದೆ. ಇದರ ಬಗ್ಗೆ ಯಾರು ಕಾಳಜಿವಹಿಸುತ್ತಿಲ್ಲ.

ಕೋವಿಡ್-19ರ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡು ರಾಜ್ಯ ಸರ್ಕಾರ ಸಾಕಷ್ಟು ಸಾಲವನ್ನು ಮಾಡಿದೆ. 50 ಕೋಟಿ ರೂಪಾಯಿಗಳಷ್ಟು, 100 ಕೋಟಿ ರೂಪಾಯಿಗಳಷ್ಟು ಬರುವ ಸಾಲವನ್ನು ಕಾಲಕ್ಕೆ ತಕ್ಕಂತೆ ಆ ಹಣವನ್ನು ವಾಪಸ್ ಮಾಡಬೇಕು. ಅದಕ್ಕೆ ಏನಾದರೂ ಒಂದು ವ್ಯವಸ್ಥೆ ಮಾಡಬೇಕು. ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರ ಮಟ್ಟದಲ್ಲಿ ಒಂದು review ಮಾಡಬೇಕು. Quarterly, ಮೂರು ತಿಂಗಳಿಗೊಮ್ಮೆ ಹೋದ ವರ್ಷದ ಯಾವ ರೀತಿ expenditure ಆಗಿದೆ, ಯಾವ ರೀತಿ ನಾವು expenditure ಮಾಡಿದ್ದೇವೆ, ಅದಕ್ಕೆ ಸಂಬಂಧಪಟ್ಟ Utilisation Certificate ವಾಪಸ್ ಕಳುಹಿಸಿದ್ದೇವೆಯೇ ಎಂಬುದನ್ನು ಪರಿಶೀಲಿಸಬೇಕು. Utilisation Certificate ಕಳುಹಿಸಿದ ಮೇಲೆ ನಮಗೆ reimbursement ಬರುವಂತಹ ವ್ಯವಸ್ಥೆ ಇದೆ. ದಯಮಾಡಿ ಇದರ ಬಗ್ಗೆ ಸರ್ಕಾರ ಗಮನಹರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಕೆಲವೊಂದು ವಲಯದಲ್ಲಿ ಕೇಂದ್ರದಿಂದ 100ಕ್ಕೆ 100 ಪಾಲು ಸಹಾಯಧನ ಬರುತ್ತದೆ. ಇನ್ನು ಕೆಲವು ವಲಯಗಳಿಗೆ 80:20% ಅನುಪಾತದಲ್ಲಿ ಬರುತ್ತದೆ. ಅಂದರೆ ರಾಜ್ಯ ಸರ್ಕಾರ 20% ಕೊಟ್ಟರೆ ಕೇಂದ್ರ ಸರ್ಕಾರ 80% ಸಹಾಯಧನವನ್ನು ಕೊಡುತ್ತದೆ. ಕೆಲವು 60:40%, ಇನ್ನು ಕೆಲವು ವಲಯಗಳಿಗೆ 50:50% ಬರುತ್ತದೆ. ಅದರಲ್ಲಿಯೂ ಮುಖ್ಯವಾಗಿ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ಗ್ರಾಮಾಂತರ ಕುಡಿಯುವ ನೀರಿನ ಅಭಿಯಾನ, ಪೊಲೀಸ್ ಇಲಾಖೆಯ ಆಧುನೀಕರಣ ಮುಂದಾದ ಕೆಲಸಗಳಿಗೆ ಕೇಂದ್ರದಿಂದ ಸಾಕಷ್ಟು ಹಣ ಬರುತ್ತದೆ. ಬರುವಂತಹ ಹಣವನ್ನು ವಾಪಸ್ ಕಳುಹಿಸದೆ ಮೂರು-ಮೂರು ತಿಂಗಳ ಅವಧಿಯಲ್ಲಿ ಬರುವಂತಹ ಹಣವನ್ನು ಉಪಯೋಗಿಸಿಕೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ನಾನು ಮನವಿ ಮಾಡಿಕೊಳ್ಳುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿದೆ. ನಮ್ಮ ಸರ್ಕಾರವು ಶಿಕ್ಷಣ ಇಲಾಖೆಯಲ್ಲಿ ಅದನ್ನು ಜಾರಿಗೆ ತಂದಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣಕ್ಕೆ ಸಂಬಂಧಪಟ್ಟ ಹಾಗೆ ಸಮಗ್ರ ಶಿಕ್ಷಣ ಯೋಜನೆಯನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಇಲಾಖೆ ಜಾರಿಗೆ ತಂದಿದೆ. ಉನ್ನತ ಶಿಕ್ಷಣ ಪರಿಷತ್ತಿನ ಮೂಲಕ ಉನ್ನತ ಶಿಕ್ಷಣ ಇಲಾಖೆ ಅನುಷ್ಠಾನಗೊಳಿಸಿದೆ. ಆದರೆ ಈ ವರ್ಷದ ರಾಜ್ಯ ಮತ್ತು ಕೇಂದ್ರದ ಬಜೆಟ್‌ನಲ್ಲಿ ಅಗತ್ಯ ಇರತಕ್ಕಂತೆ ಅನುದಾನವನ್ನು ಶಿಕ್ಷಣ ಇಲಾಖೆಗೆ ನೀಡಿರುವುದಿಲ್ಲ ಎನ್ನುವುದು ನನ್ನ ಭಾವನೆ. ಕೇಂದ್ರ ಸರ್ಕಾರ ತನ್ನ 2021-22ನೇ ಬಜೆಟ್‌ನಲ್ಲಿ 1,4,277 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಸಮಗ್ರ ಶಿಕ್ಷಣ ವಿಶ್ವವಿದ್ಯಾನಿಲಯ ಧನವಿನಿಯೋಗ, ಅಖಿಲ ಭಾರತ ತಾಂತ್ರಿಕ ಪರಿಷತ್‌ಗಳಿಗೆ ಅನುದಾನವನ್ನು ನೀಡುತ್ತದೆ. ರಾಜ್ಯ ಸರ್ಕಾರ ತನ್ನ ಈ ವರ್ಷದ ಬಜೆಟ್‌ನಲ್ಲಿ ಶಿಕ್ಷಣಕ್ಕೆ ವಲಯಕ್ಕೆ ಅನುದಾನ 31,980 ಕೋಟಿ ರೂಪಾಯಿಗಳಷ್ಟು ಮಾತ್ರ. ಕಳೆದ ವರ್ಷಕ್ಕಿಂತ 2,798 ಕೋಟಿ ರೂಪಾಯಿಗಳಷ್ಟು ಹೆಚ್ಚು ಆಗಿದೆ. ಅಂದರೆ 12% ಹೆಚ್ಚಿಗೆ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಶಿಕ್ಷಣ ಇಲಾಖೆಯಲ್ಲಿ ಮತ್ತು ಆರೋಗ್ಯ ಇಲಾಖೆಯಲ್ಲಿ ಸಾಕಷ್ಟು ನೌಕರರು ಇದ್ದಾರೆ. ಅವರು ಶಿಕ್ಷಕರು ಇರಬಹುದು, ಬೇರೆ-ಬೇರೆ ಕೆಲಸ ಮಾಡುವ ನೌಕರರು ಇರಬಹುದು.

(ಮುಂದು)

(279)11-03-2022(12-30)bsd-gr

ಶ್ರೀ ಕೆ.ಎಸ್. ತಿಪ್ಪೇಸ್ವಾಮಿ (ಮುಂದು):

ಇಲ್ಲಿ ಸಂಬಳ ಜಾಸ್ತಿಯಾಗಿದ್ದು, ತಮಗೆ ತಿಳಿದಿರುವಂತೆ ಪ್ರಸ್ತುತ ವರ್ಷದಲ್ಲಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸುಮಾರು 1,200 ಸಹಾಯಕ ಪ್ರಾಧ್ಯಾಪಕರ ನೇಮಕ ಮಾಡಲಾಗುತ್ತಿದೆ. ಅದೇರೀತಿ 15,000 ಶಾಲಾ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಲಾಗಿದೆ. ಮುಂದುವರೆದು, ಅತಿಥಿ ಉಪನ್ಯಾಸಕರಿಗೆ ನೀಡುವ ಹೆಚ್ಚುವರಿ ಸಂಬಳವನ್ನು ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಹೆಚ್ಚು ಮಾಡಲಾಗಿದೆಯಾದರೂ, ಇದಕ್ಕೆ ಕೊಟ್ಟಿರುವ ರೂ.7,798 ಕೋಟಿ ರೂಪಾಯಿಗಳು ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಸಾಕಾಗುತ್ತದೆಯೇ? ಮೂಲಭೂತ ಸೌಕರ್ಯ ಕೊಡಲು ಸಾಕಾಗುತ್ತದೆಯೇ ಎಂದು ಸರ್ಕಾರವು ಯೋಚನೆ ಮಾಡಬೇಕಾಗುತ್ತದೆ. ಆದರೆ ಸರ್ಕಾರ ಮಾಡಿರುವ ಇನ್ನೊಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಒಳ್ಳೆಯ ಕೆಲಸವನ್ನು ನಾವು appreciate ಮಾಡಬೇಕಾಗುತ್ತದೆ. 93 ತಾಲ್ಲೂಕುಗಳಲ್ಲಿ ಶಿಕ್ಷಣ ಗುಣಮಟ್ಟ ಸುಧಾರಣೆ ಮತ್ತು ಫಲಿತಾಂಶ ಆಧಾರವಾಗಿರುವ ಶಿಕ್ಷಣ ಕೊಡುವಲ್ಲಿ ರೂ.3 ಸಾವಿರ ಕೋಟಿಗಳನ್ನು ಕೊಟ್ಟಿದ್ದು, ಇದನ್ನು ಸದ್ಭಳಕೆ ಮಾಡಬೇಕು ಹಾಗೂ ಈ ವರ್ಷದಲ್ಲಿ ಬಳಕೆ ಮಾಡುವ ಬಗ್ಗೆ ಕ್ರಿಯಾ ಯೋಜನೆಯನ್ನು ತಯಾರು ಮಾಡಬೇಕಾಗಿದೆ. ಗ್ರಾಮಾಂತರ ಪ್ರದೇಶದ ಅಂಗನವಾಡಿ, ಬಾಲವಾಡಿ, ಬಾಲ ವಿಕಾಸ ಕೇಂದ್ರಗಳು ಅಂದರೆ Pre-primary School ನಲ್ಲಿ ಓದುವ ಮಕ್ಕಳು ಇದ್ದು, ಇವುಗಳೆಲ್ಲವನ್ನೂ ಆಯಾ ಗ್ರಾಮಗಳ ಆಯಾ ಶಾಲೆಗಳ ವ್ಯಾಪ್ತಿಯಲ್ಲಿಯೇ integrate ಅಂದರೆ ಸಂಯೋಜನೆ ಮಾಡಬೇಕು. ಸಂಯೋಜನೆ ಮಾಡಿ ಮಕ್ಕಳಿಗೆ ಅಗತ್ಯವಿರುವ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, compound ಹೊಂದಿರುವ ಸುರಕ್ಷತೆಗಳೆಲ್ಲವನ್ನೂ ಮಾಡಿದರೆ ಬಹುಶಃ ಆ ಮಕ್ಕಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಲಯುತವಾಗಿ ಬೆಳೆಯುತ್ತಾರೆ ಮತ್ತು ಪೇಟೆ ಮಕ್ಕಳ ರೀತಿ ಸದೃಢವಾಗಿ ಶಿಕ್ಷಣವನ್ನು ಪಡೆಯುತ್ತಾರೆ ಎಂಬುದು ನನ್ನ ಅಭಿಪ್ರಾಯವಾಗಿದೆ.

ಇನ್ನು ಕೃಷಿ ವಲಯದ ಬಗ್ಗೆ ಹೇಳುವುದಾದರೆ ಮಾನ್ಯ ಕೇಂದ್ರ ಸಚಿವರು 2023ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿ ಧಾನ್ಯಗಳ ವರ್ಷ ಎಂದು Budget ನಲ್ಲಿ ಘೋಷಣೆ ಮಾಡಿದ್ದಾರೆ. ಇದರಲ್ಲಿ ಸಿರಿ ಧಾನ್ಯಗಳ ಕೃಷಿಯನ್ನು ಪ್ರೋತ್ಸಾಹಿಸುವುದರ ಜೊತೆಗೆ ಕೊಯ್ಲಿನ ನಂತರ ಅದರ ಮೌಲ್ಯವರ್ಧನೆ ಹಾಗೂ ಸಿರಿಧಾನ್ಯಗಳಿಗೆ ಒಂದು brand ರೂಪವನ್ನು ನೀಡಿ, ಅವುಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲು ಉತ್ತೇಜನ ಕೊಡುವ ದೃಷ್ಟಿಯಲ್ಲಿ ಮಾಡಿದ್ದಾರೆ. ಅದೇರೀತಿ ಎಣ್ಣೆ ಕಾಳು ಉತ್ಪಾದನೆಯನ್ನು ಜಾಸ್ತಿ ಮಾಡಬೇಕು ಎಂದು ಅವರ ಭಾಷಣದಲ್ಲಿ ಹೇಳಿದ್ದಾರೆ. ಆದರೆ ಮೂಲತಃ ರೈತರಿಗೆ ಕೊಡುವ ಕನಿಷ್ಠ ಬೆಂಬಲ ಬೆಲೆ ಅಂದರೆ M.S.P., (Minimum Support Price) ಯಲ್ಲಿ ಏನಾಗಿದೆ ಎಂದರೆ ಈ ವರ್ಷ ಇದಕ್ಕಾಗಿ ರೂ.2.37 ಸಾವಿರ ಕೋಟಿ ರೂಪಾಯಿಗಳನ್ನು ಇಟ್ಟಿದ್ದಾರೆ. ಇದು ಕಳೆದ ವರ್ಷ ನೀಡಿರುವ ರೂ.2.42 ಸಾವಿರ ಕೋಟಿಗಳಿಗೆ ಹೋಲಿಸಿದರೆ ರೂ.5 ಲಕ್ಷ ಕೋಟಿ ಕಡಿಮೆಯಾಗಿದೆ. ಇದು ಸಾಕಾಗುವುದಿಲ್ಲ ಎಂದು ವಿಶ್ಲೇಷಣೆ ಮಾಡಿದ್ದು, ಇದಕ್ಕೆ ಕಾರಣವೇನೆಂದರೆ ರಾಜ್ಯದಲ್ಲಿ ರಾಗಿ ಮತ್ತು ಜೋಳವನ್ನು ಸಾಕಷ್ಟು ಬೆಳೆಯುತ್ತಿದ್ದಾರೆ. ರಾಗಿಯನ್ನು ಈ ಭಾಗದ 8-9 ಜಿಲ್ಲೆಗಳಲ್ಲಿ ಬೆಳೆಯುತ್ತಿದ್ದರೆ ಜೋಳವನ್ನು ಕರಾವಳಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕರ್ನಾಟಕವನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಬೆಳೆಯುತ್ತಿದ್ದಾರೆ. 2020-21ನೇ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ 7.81 ಹೆಕ್ಟೇರ್‌ನಲ್ಲಿ ರಾಗಿ ಬೆಳೆಯಲಾಗಿದ್ದು, ಸುಮಾರು 13.6 ಲಕ್ಷ tonne ಗಳಷ್ಟು ರಾಗಿ ಉತ್ಪಾದನೆಯಾಗಿದೆ. ಇದರಲ್ಲಿ ನನಗೆ ತಿಳಿದಮಟ್ಟಿಗೆ ಸುಮಾರು ಅರ್ಧ ಭಾಗದಷ್ಟು ಜನರು ಅವರ ಊಟಕ್ಕೆ ಇಟ್ಟುಕೊಂಡು ಉಳಿದರ್ಧ ರಾಗಿ ಮಾರುಕಟ್ಟೆಯಲ್ಲಿ ಬಿಡಲು ಬರುತ್ತದೆ. ಅದೇರೀತಿ ಜೋಳವು ಬರುತ್ತದೆ. ಬಹುಶಃ ಗುಜರಾತ್, ಮಹಾರಾಷ್ಟ್ರ ಬಿಟ್ಟರೆ ನಮ್ಮ ರಾಜ್ಯವು ಜೋಳ ಬೆಳೆಯುವುದರಲ್ಲಿ 3ನೇ ಸ್ಥಾನದಲ್ಲಿದೆ. ಇವೆರಡು ಬೆಳೆಗಳಿಗೆ ಬೆಂಬಲ ಬೆಲೆ ಯೋಜನೆಯಡಿ ಕೊಟ್ಟಿರುವ ಬೆಲೆ ಎಂದರೆ ರಾಗಿಗೆ ರೂ.3,372 ಕೊಟ್ಟಿದ್ದು, ಕಳೆದ ವರ್ಷಕ್ಕಿಂತ ರೂ.82 ಜಾಸ್ತಿಯಾಗಿದೆ. ಅದೇರೀತಿ ಜೋಳಕ್ಕೆ ರೂ.1,870 ಕೊಟ್ಟಿದ್ದು, ರೂ.20 ಜಾಸ್ತಿಯಾಗಿದೆ. ಸಾಕಷ್ಟು ರಾಗಿ ಮತ್ತು ಜೋಳದ ಉತ್ಪಾದನೆಯಾಗಿದ್ದು, ಕನಿಷ್ಠ ಬೆಲೆ ನೀಡುವ ಖರೀದಿ ಕೇಂದ್ರಗಳು ಸಾಕಷ್ಟು ಇಲ್ಲ. ಅಲ್ಲದೇ ಇನ್ನೊಂದು condition ಇದ್ದು, ಒಬ್ಬ ರೈತನಿಂದ 20 quintal ಗಿಂತ ಹೆಚ್ಚು ಖರೀದಿ ಮಾಡಲು ಸಾಧ್ಯವಿಲ್ಲ ಹಾಗೂ ಅವನ ಹಿಡುವಳಿ 4 ಎಕರೆಗಿಂತ ಜಾಸ್ತಿ ಇರಬಾರದು ಎಂಬ ಒತ್ತನ್ನು ಹಾಕಿದ್ದಾರೆ. ಇದರಿಂದ ರಾಗಿ ಮತ್ತು ಜೋಳದ ಬೆಲೆ ಉತ್ಪಾದನೆ ಮಾಡಿದ ರೈತರು ಖರೀದಿ ಕೇಂದ್ರಗಳಲ್ಲಿ ಸಾಲಸಾಲಾಗಿ ನಿಂತುಕೊಂಡಿದ್ದಾರೆ. ಅಲ್ಲದೇ ಜನವರಿ ತಿಂಗಳಲ್ಲಿ Minimum Support Price ನಲ್ಲಿ ಏನು procurement ಆಗಬೇಕೋ, ಅದನ್ನು ನಿಲ್ಲಿಸಿದ್ದಾರೆ. ಇನ್ನೊಂದು ಆತಂಕಕಾರಿ ಬೆಳವಣಿಗೆ ಎಂದರೆ ಹಿಂದೆ ಸಾರ್ವಜನಿಕ ಪಡಿತರ ಚೀಟಿಯಲ್ಲಿ ಒಂದು K.G., ರಾಗಿಯನ್ನು ಕೊಡುತ್ತಿದ್ದು, ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಿಲ್ಲಿಸಿಬಿಟ್ಟಿದ್ದಾರೆ. ಕಾರಣವೆಂದರೆ ಸಾಕಷ್ಟು ರಾಗಿಯನ್ನು procurement ಮಾಡಿದ್ದು, godown ಗಳಲ್ಲಿ ತುಂಬಿದ್ದು, ಅವಶ್ಯಕತೆ ಇಲ್ಲ ಎಂದು ಮಾಡಿದ್ದಾರೆ. ಮಾನ್ಯ ಮುಖ್ಯಮಂತ್ರಿಯವರು ಚಾಲೂ ಮಾಡುವ ಬಗ್ಗೆ ಹೇಳಿದ್ದಾರೆ. ರೈತರಿಗೆ ಒಳ್ಳೆಯದಾಗಬೇಕೆಂದರೆ godown ನಲ್ಲಿರುವುದು ಹೊರಗೆ ಬಂದು ಪಡಿತರ ಚೀಟಿಯಲ್ಲಿ ಹಂಚಿಕೆಯಾಗಬೇಕು ಮತ್ತು ಪುನಃ ರೈತರಿಂದ procurement ಆಗಬೇಕು. ಅದೇರೀತಿ ಜೋಳವು ಆಗಬೇಕು. ಈ ದೃಷ್ಟಿಯಲ್ಲಿ ಸರ್ಕಾರವು ಎಚ್ಚೆತ್ತುಕೊಂಡು ರೈತರಿಗೆ ಬೆಂಬಲ ಬೆಲೆ ಕೊಡಬೇಕು. ರಾಗಿಗೆ ಕೊಡುತ್ತಿರುವ ಬೆಲೆ ಸಾಕಾಗುವುದಿಲ್ಲ. ತಮಗೆ ಗೊತ್ತಿರುವಂತೆ ಇವತ್ತು ಮಾರುಕಟ್ಟೆಯಲ್ಲಿ ರಸಾಯನಿಕ ಗೊಬ್ಬರಗಳಾದ D.A.P., ಸಿಕ್ಕುವುದಿಲ್ಲ, Potash ಸಿಕ್ಕುವುದಿಲ್ಲ, subsidy ಕೊಟ್ಟರೂ rate ಪ್ರತಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದಿವಸ ಜಾಸ್ತಿಯಾಗುತ್ತಿದೆ. ಇದನ್ನು ಯಾರೂ ನೋಡುತ್ತಿಲ್ಲ. ಇದನ್ನು control ಗೆ ತರಬೇಕು. ಆದ್ದರಿಂದ ಕನಿಷ್ಠ ರಾಗಿಗೆ ರೂ.4,500 ಬೆಂಬಲ ಬೆಲೆ ಕೊಡಬೇಕು. ಕೇಂದ್ರ ಅರ್ಥ ಸಚಿವರು 2022-23 ರ ಭಾಷಣದಲ್ಲಿ ದೇಶದ 5 ನದಿಗಳ ಜೋಡಣೆ ಬಗ್ಗೆ ಯೋಜನೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಇದರಲ್ಲಿ ನಮ್ಮ ರಾಜ್ಯಕ್ಕೆ ಸಂಬಂಧಪಟ್ಟಂತೆ ಗೋದಾವರಿ, ಕೃಷ್ಣ, ಪೆನ್ನಾರ್ ನದಿಗಳ ಜೋಡಣೆ ಮತ್ತು ಕಾವೇರಿ ನದಿ ಜೋಡಣೆಯನ್ನು ಮೊದಲ ಹಂತದಲ್ಲಿ ಕೈಗೊಳ್ಳಲು ಹಾಗೂ ಮಹಾನದಿ ಗೋದಾವರಿ, ಹಾಗೂ ಕಾವೇರಿ, ವೈಗೈ, ಗುಂಡಾರ್ ನದಿಗಳ ಜೋಡಣೆಯನ್ನು 2ನೇ ಹಂತದಲ್ಲಿ ಕೊಡುವ ಬಗ್ಗೆ ಹೇಳಿ, ರೂ.1,460 ಕೋಟಿಗಳನ್ನು ಮೀಸಲಾಗಿಟ್ಟಿದ್ದಾರೆ. 2004ರಿಂದ ಮೇಲಿನ ನದಿಗಳ ಜೋಡಣೆಗೆ ಸಂಬಂಧಪಟ್ಟಂತೆ, ಅಂದರೆ ಮಹಾನದಿ, ಗೋದಾವರಿ, ಕೃಷ್ಣ, ಪೆನ್ನಾರ್ ಮತ್ತು ಕಾವೇರಿ ನದಿಗಳಿಗೆ ಸಂಬಂಧಪಟ್ಟಂತೆ National Water Development Agency ಕೂಡ ಒಂದು D.P.R., ತಯಾರು ಮಾಡಿದೆ. ಇದರಲ್ಲಿ ಗೋದಾವರಿಯಿಂದ ಕಾವೇರಿಗೆ ಸುಮಾರು 136 T.M.C., ನೀರು ದೊರೆಯಬಹುದು, ಅಂದರೆ divert ಮಾಡಿದರೆ, ತಿರುಗಿಸಿದರೆ 136 T.M.C., ನೀರು ಬರಬಹುದು ಎಂಬ ಅಂದಾಜನ್ನು D.P.R., ನಲ್ಲಿ ಹೇಳಿದ್ದಾರೆ. ಅದರಲ್ಲಿ ಕರ್ನಾಟಕಕ್ಕೆ ಸುಮಾರು 35 ರಿಂದ 40 T.M.C., ನೀರು ಪಾಲು ಬರಬಹುದು. ಇದು ನಾನು ಲೆಕ್ಕ ಮಾಡಿರುವುದು. ಇದರ ಬಗ್ಗೆ ಸಂಬಂಧಪಟ್ಟಂತಹ ಹಿತಾಸಕ್ತಿ ಹೊಂದಿರುವ ರಾಜ್ಯಗಳು ಯಾವುವು ಇವೆ, ಅಂದರೆ ಆಂಧ್ರ ಪ್ರದೇಶ ಇರಬಹುದು, ತೆಲಂಗಾಣ ಇರಬಹುದು, ತಮಿಳು ನಾಡು ಇರಬಹುದು, ಪುದುಚೇರಿ ಇರಬಹುದು, ಕೇರಳ ಇರಬಹುದು, ಕರ್ನಾಟಕ ಇರಬಹುದು, ಇದಕ್ಕೆ ಸಂಬಂಧಪಟ್ಟಂತೆ ದಿನಾಂಕ 18-02-2022 ರಂದು ಒಂದು ಸಭೆಯನ್ನು ಜಲಶಕ್ತಿ ಮಂತ್ರಾಲಯ ದೆಹಲಿಯಲ್ಲಿ ನಡೆಸಿದೆ.

(280) 11.03.2022 12.40 hv.md(vk)

ಶ್ರೀ ಕೆ.ಎ.ತಿಪ್ಪೇಸ್ವಾಮಿ (ಮುಂದು):-

ಸನ್ಮಾನ್ಯ ಸಭಾಪತಿಯವರೇ, ಅದರಲ್ಲಿ, “ಹೈಯರ್ ಲೆವೆಲ್‌ನಲ್ಲಿ ಮಾಡಿರುವಂತಹ DPR (Detailed Project Report) ಪ್ರಕಾರ ಗೋದಾವರಿ, ಕೃಷ್ಣಾ, ಪೆನ್ನಾರ್ ಮತ್ತು ಕಾವೇರಿ ನದಿಗಳ ಜೋಡಣೆ ಯೋಜನೆಗೆ ಸಂಬಂಧಪಟ್ಟಂತೆ ವಿಸ್ತೃತ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಆ ಪ್ರಕಾರವಾಗಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

“ಗೋದಾವರಿ ನದಿಯಿಂದ ಸುಮಾರು 242 ಟಿ.ಎಂ.ಸಿ. ನೀರನ್ನು ಕೃಷ್ಣಾ, ಕಾವೇರಿ ಮತ್ತು ಪೆನ್ನಾರ್ ನದಿಗಳಿಗೆ ತಿರುಗಿಸಿ, ಅದರಲ್ಲಿ ತೆಲಂಗಾಣ ರಾಜ್ಯಕ್ಕೆ 60 ಟಿ.ಎಂ.ಸಿ., ಆಂಧ್ರಪ್ರದೇಶಕ್ಕೆ 90 ಟಿ.ಎಂ.ಸಿ. ಉಳಿದಿರುವ 94 ಟಿ.ಎಂ.ಸಿ. ನೀರನ್ನು ತಮಿಳುನಾಡಿಗೆ ಹಂಚಲಾಗಿದೆ” ಎಂದು ಹೇಳಿದ್ದಾರೆ. ಅದರ ಪ್ರತಿಯನ್ನು ಯಾರಿಗೂ ಕೊಡಲಿಲ್ಲ. ನದಿಗಳ ಜೋಡಣೆ ಆಗುವುದರಿಂದ ಕನಿಷ್ಠ ಪಕ್ಷ ನಮ್ಮ ರಾಜ್ಯಕ್ಕೆ ಸುಮಾರು 35 ರಿಂದ 40 ಟಿ.ಎಂ.ಸಿ.ಯಷ್ಟು ನೀರು ಬರಲೇಬೇಕಾಗಿದೆ. ಸುಮಾರು 20 ಟಿ.ಎಂ.ಸಿ.ಯಷ್ಟು ನೀರು ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ಹೋದರೆ, ಉಳಿದಂತೆ 20 ರಿಂದ 25 ಟಿ.ಎಂ.ಸಿ.ಯಷ್ಟು ನೀರು ಕಾವೇರಿ ಅಚ್ಚುಕಟ್ಟು ಪ್ರದೇಶಕ್ಕೆ ಬರಲೇಬೇಕಾಗುತ್ತದೆ. ಆದರೆ, ಕರ್ನಾಟಕ ರಾಜ್ಯಕ್ಕೆ ಆ ನೀರು ಸಿಗುತ್ತಿಲ್ಲ. ಇದಕ್ಕೆ ಅವರು ಕೊಡುತ್ತಿರುವ ಕಾರಣವೇನೆಂದರೆ: “ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿ drought prone areas ಹೆಚ್ಚಾಗಿವೆ. ಆದ್ದರಿಂದ ಕರ್ನಾಟಕ ರಾಜ್ಯಕ್ಕೆ ನೀರನ್ನು ಕೊಡುವುದಕ್ಕೆ ಆಗುವುದಿಲ್ಲ” ಎಂದು ಹೇಳುತ್ತಿದ್ದಾರೆ.

ಸನ್ಮಾನ್ಯ ಸಭಾಪತಿಯವರೇ, ನಮ್ಮ ರಾಜ್ಯದಲ್ಲಿ ಕಳೆದ 30-40 ವರ್ಷಗಳಿಂದ Watershed Development Programme ಅಡಿಯಲ್ಲಿ ಎಷ್ಟು ತಾಲ್ಲೂಕುಗಳನ್ನು ತೆಗೆದುಕೊಂಡಿದ್ದೇವೆ ಎನ್ನುವುದು ತಮ್ಮೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಇಲ್ಲದಿದ್ದರೆ, ಇಷ್ಟು ಹೊತ್ತಿಗಾಗಲೇ ವಿಜಯಪುರ ರಾಜಸ್ಥಾನದ ಮರಳುಗಾಡಾಗಿ ಪರಿಣಮಿಸುತ್ತಿತ್ತು. ಈ ವಿಚಾರದಲ್ಲಿ ಈ ರಾಜ್ಯದ ಎಲ್ಲ ಮುಖ್ಯಮಂತ್ರಿಗಳನ್ನು ಹಾಗೂ ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಮತ್ತು ರಾಜ್ಯದ ಪ್ರಧಾನ ಮಂತ್ರಿಗಳಾಗಿ ಕಾರ್ಯನಿರ್ವಹಿಸದಂತಹ ನಮ್ಮ ಪಕ್ಷದ ವರಿಷ್ಠರಾಗಿರುವ ಮಾನ್ಯ ಹೆಚ್.ಡಿ.ದೇವೇಗೌಡರನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆಯ 2ನೇ ಹಂತದಲ್ಲಿ crest gate ಅಳವಡಿಕೆ ಕಾರ್ಯ ಮತ್ತು 3ನೇ ಹಂತದ ಯೋಜನೆಗೆ ಬೇಕಾದಂತಹ Accelerated Irrigation Benefits Programme ನಲ್ಲಿ ಸುಮಾರು 8 ರಿಂದ 10 ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಿಕೊಟ್ಟಿದ್ದರು. ಮಾನ್ಯ ಹೆಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದ ಕಾಲಘಟ್ಟದಲ್ಲಿ ಅಂದರೆ, ಸುಮಾರು 1996ರಲ್ಲಿ Accelerated Irrigation Benefits Programme ಅನ್ನು ಇಡೀ ದೇಶಕ್ಕೆ ಅನ್ವಯಿಸಲಾಯಿತು. ಅದರಲ್ಲೂ ನಮ್ಮ ಕರ್ನಾಟಕ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿದಂತಹ ಅನೇಕ ನೀರಾವರಿ ಯೋಜನೆಗಳಿಗೆ ಸಾಕಷ್ಟು ಆರ್ಥಿಕ ಸಹಾಯವನ್ನು ನೀಡಲಾಯಿತು. ಅದರಲ್ಲಿಯೂ ಸಹ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಾಕಷ್ಟು ಹಣವನ್ನು ನೀಡಲಾಗಿತ್ತು.

ವೈಸ್ ಛೀರ್ಮನ್:- ಮಾನ್ಯ ತಿಪ್ಪೇಸ್ವಾಮಿಯವರೇ, ಒಬ್ಬ ಸದಸ್ಯರಿಗೆ 22 ನಿಮಿಷಗಳ ಕಾಲ ಮಾತನಾಡುವುದಕ್ಕೆ ಅವಕಾಶವಿದೆ. ತಾವು ಒಳ್ಳೆಯ ಮತ್ತು ಗಹನವಾಗಿರುವ ವಿಚಾರಗಳ ಮೇಲೆ ಬಹಳ ಚೆನ್ನಾಗಿ ಮಾತನಾಡುತ್ತಿದ್ದೀರಿ. ಸರ್ಕಾರದ ಗಮನಕ್ಕೂ ಬಹಳಷ್ಟು ಗಹನವಾಗಿರುವ ವಿಚಾರಗಳನ್ನು ತಂದಿದ್ದೀರಿ. ತಮ್ಮ ಮಾತುಗಳನ್ನು ಮುಕ್ತಾಯಗೊಳಿಸುವುದಕ್ಕೆ ತಮಗೆ ಇನ್ನೂ ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದನ್ನು ತಿಳಿಸಿ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ನೀರಾವರಿ ವಿಚಾರ ನನಗೆ ಪ್ರಿಯವಾಗಿರುವ ವಿಚಾರವಾಗಿದೆ. ನಾನು ಹಿರಿಯರ ಅಡಿಯಲ್ಲಿ ಕಲಿತಿರುವ ವಿಚಾರದ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದೇನೆ. ತಾವು 10 ರಿಂದ 15 ನಿಮಿಷಗಳ ಕಾಲಾವಕಾಶವನ್ನು ಕೊಟ್ಟರೆ ನಾನು ಇದನ್ನು skip ಮಾಡಿ, ಬೇರೆ ವಿಚಾರ ಮಾತಾಡಿ ನನ್ನ ಮಾತುಗಳನ್ನು ಮುಗಿಸುತ್ತೇನೆ. ಅದನ್ನು ಬಿಟ್ಟು ಈಗಲೇ ಮುಗಿಸಿ ಎಂದರೆ, ನನ್ನ ಮಾತುಗಳನ್ನು ಮುಗಿಸುತ್ತೇನೆ.

ವೈಸ್ ಛೀರ್ಮನ್:- ಯಾವಾಗ ತಾವು ತಮ್ಮ ಮಾತುಗಳನ್ನು ಮುಗಿಸುತ್ತೀರಿ ಎನ್ನುವುದನ್ನು ತಾವೇ ಹೇಳಬೇಕಾಗಿದೆ. ಇನ್ನೂ ಬಹಳಷ್ಟು ಜನ ಮಾನ್ಯ ಸದಸ್ಯರುಗಳು ಮಾತನಾಡುವವರಿದ್ದಾರೆ. ತಮಗೆ 22 ನಿಮಿಷಗಳ ಕಾಲಾವಕಾಶವನ್ನು ನೀಡಲಾಗಿದೆ.

ಶ್ರೀ ಕೆ.ಐ.ಶ್ರೀಕಂಠೇಗೌಡ:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಎನ್.ತಿಪ್ಪೇಸ್ವಾಮಿಯವರು ನೀರಾವರಿ ವಿಚಾರವನ್ನು ಬಹಳ ಆಳವಾಗಿ ಅಧ್ಯಯನ ಮಾಡಿದ್ದಾರೆ. ಅವರ ಅನುಭವದ ಸಾರವನ್ನು ನಾವು ಪಡೆದುಕೊಳ್ಳಬೇಕಾಗಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್:- ಮಾನ್ಯ ಕೆ.ಉ.ಶ್ರೀಕಂಠೇಗೌಡರೇ, ಅವರು ಮಾತನಾಡುವುದರ ಬಗ್ಗೆ ನನ್ನ ಅಭ್ಯಂತರವೇನೂ ಇಲ್ಲ. ಈ ವಿಚಾರದ ಬಗ್ಗೆ ಬೇರೆ ಸಂದರ್ಭದಲ್ಲ ಸುದೀರ್ಘವಾಗಿ ಚರ್ಚೆ ಮಾಡಬಹುದಾಗಿದೆ. ವಿಚಾರಗಳನ್ನು ಬಹಳ ಚೆನ್ನಾಗಿ ಮಂಡನೆ ಮಾಡುವವರು ಮಾತನಾಡಲೇಬೇಕಾಗಿದೆ. ಈ ಸದನ ಇರುವುದೇ ಇಂತಹ ಉತ್ತಮವಾಗಿರುವ ಮಾತುಗಳನ್ನು ಕೇಳುವುದಕ್ಕೆ, ಮಾನ್ಯ ಸದಸ್ಯರು ವಿಷಯವನ್ನು ಬಹಳ ಚೆನ್ನಾಗಿ ಮಂಡಿಸುತ್ತಿದ್ದಾರೆ. ಇನ್ನೂ ಬಹಳಷ್ಟು ಜನ ಸದಸ್ಯರು ಮಾತನಾಡುವವರಿದ್ದಾರೆ. ಆದ್ದರಿಂದ ತಾವು ತಮ್ಮ ಮಾತುಗಳನ್ನು 5 ನಿಮಿಷಗಳೊಳಗಾಗಿ ಮುಕ್ತಾಯಗೊಳಿಸಿದರೆ ಉತ್ತಮ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, 8 ರಿಂದ 10 ನಿಮಿಷಗಳೊಳಗಾಗಿ ನಾನು ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ. ಮೇಕೆದಾಟು ಯೋಜನೆ ಇರಬಹುದು. ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಯೋಜನೆ ಇರಬಹುದು ಅಥವಾ ಕಾವೇರಿ-ವೈಗೈ-ಗುಂಡಾರ್ ಯೋಜನೆ ಇರಬಹುದು ಇವುಗಳ ಬಗ್ಗೆ ಮಾತನಾಡುವುದಕ್ಕೆ ನನಗೆ 2-3 ನಿಮಿಷಗಳ ಕಾಲಾವಕಾಶವನ್ನು ಹೆಚ್ಚಿಗೆ ಕೊಡಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ಕಾವೇರಿ 2ನೇ ಹಂತದಲ್ಲ ಬರುವಂತಹ ನೀರು divert ಆಗಿ ಬರಬೇಕಾಗಿದೆ. ಆ ನೀರು divert ಆಗಿ ಬರದೇ ಇದ್ದರೂ ಸಹ ತಮಿಳುನಾಡು ವೈಗೈ-ಗುಂಡಾರ್ ಯೋಜನೆಗಳಿಗೆ ನೀರನ್ನು ತಿರುಗಿಸುತ್ತಿದೆ. ನಾವು ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸುವುದಕ್ಕೆ ಹೋದರೆ, ತಮಿಳುನಾಡಿನವರು ಆಕ್ಷೇಪಣೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇವರ ಆಕ್ಷೇಪಣೆ ಎಲ್ಲವರಿಗೆ ಹೋಗಿದೆ ಎಂದರೆ, ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯದವರು ಏತಕ್ಕೋಸ್ಕರ ಮೇಕೆದಾಟು ಯೋಜನೆಗೆ ಅನುಮತಿ ನೀಡಿದೆ ಎಂದು ಕೇಂದ್ರ ಸರ್ಕಾರದ ಮೇಲೆಯೂ ಅವರು contempt case ಹಾಕಿದ್ದಾರೆ. ನಾನು ಇದರ ಮೇಲೆ ಬೇರೆ ಸಂದರ್ಭದಲ್ಲ ಮಾತನಾಡುತ್ತೇನೆ.

ವೈಸ್ ಚೇರ್ಮನ್:- ರಾಜ್ಯಕ್ಕೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಸನ್ಮಾನ್ಯ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ್ದರು. ರಾಜ್ಯದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೇರೆ ರಾಜ್ಯಗಳ ಜೊತೆಗೆ ಸಂಧಾನ ಮತ್ತು ಸಂಘರ್ಷಗಳನ್ನು ಸಹ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರದ ಅಗತ್ಯವಿದೆ. ಮಾನ್ಯ ಮುಖ್ಯಮಂತ್ರಿಗಳು ಈ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ಹಿರಿಯರಾದ ಮಾನ್ಯ ಹೆಚ್.ಡಿ.ದೇವೇಗೌಡರು ಸಹ ಈ ವಿಚಾರದ ಬಗ್ಗೆ ಸಹಕಾರವನ್ನು ನೀಡುತ್ತಾರೆನ್ನುವ ಭರವಸೆ ಇದೆ. ಸರ್ಕಾರಕ್ಕೆ ಬೇರೆ ಏನು ಸಲಹೆಗಳನ್ನು ನೀಡಬಹುದು ಅದನ್ನು ಹೇಳ.

ಶ್ರೀ ಕೆ.ಎ.ತಿಪ್ಪೇಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ಜಲ ವಿವಾದ ವಿಚಾರವನ್ನು ಬದಿಗಿಟ್ಟು ಈಗ ನಾನು ರಾಜ್ಯದ ಆರ್ಥಿಕ ವಿಚಾರದ ಬಗ್ಗೆ ಮಾತನಾಡುವುದಕ್ಕೆ ಬಯಸುತ್ತೇನೆ. 2020-21 ಮತ್ತು 2021-22ನೇ ಸಾಲಿನಲ್ಲಿ ರಾಜ್ಯಕ್ಕೆ ಬರಬೇಕಾಗಿದ್ದ ಜಿ.ಎಸ್.ಟಿ. ಪ್ರಮಾಣದಲ್ಲಿ ಸಾಕಷ್ಟು ಕೊರತೆಯಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಉತ್ತಮ ರೀತಿಯಲ್ಲಿ ನಾವು ತೆರಿಗೆ ಸಂಗ್ರಹಣೆ ಮಾಡಿದ್ದೇವೆ. ಆದರೆ, 15ನೇ ಹಣಕಾಸು ಆಯೋಗದ ಶಿಫಾರಸ್ಸಿನ್ವಯ ನಮಗೆ ಶೇಕಡಾ 41ರಷ್ಟು ಬರುತ್ತದೆ. ಅಂದರೆ, ನಾವು 100 ರೂಪಾಯಿಗಳಷ್ಟು ತೆರಿಗೆ ಸಂಗ್ರಹ ಮಾಡಿದರೆ ಅದರಲ್ಲಿ 41 ರೂಪಾಯಿಗಳು ಮಾತ್ರ ನಮಗೆ ಬರುತ್ತದೆ. ಕಳೆದ ಮೂರು ವರ್ಷಗಳಿಂದೀಚೆಗೆ ನಮ್ಮ ರಾಜ್ಯದಲ್ಲಿ ಆರ್ಥಿಕ ಕೊರತೆಯುಂಟಾಗಿದೆ. ಅದಕ್ಕಿಂತ ಮೊದಲು ಆರ್ಥಿಕ ಕೊರತೆ ಎನ್ನುವುದು ಇರಲಿಲ್ಲ. ಉತ್ತಮ ಕಾರ್ಯಸಾಧನೆ ಆಗಿತ್ತು. ಕಳೆದ ಮೂರು ವರ್ಷಗಳಲ್ಲಿ ಆರ್ಥಿಕ ಸಾಧನೆಯ ಪ್ರಮಾಣ 0.86 ಯಿಂದ 0.85ಗೆ ಇಳಿದಿದೆ. 15ನೇ ಹಣಕಾಸು ಆಯೋಗ 2020-21ನೇ ಸಾಲಿನಲ್ಲಿ ನಮ್ಮ ರಾಜ್ಯದ ಆರ್ಥಿಕ ಕೊರತೆಯನ್ನು ಸರಿದೂಗಿಸುವುದಕ್ಕೆ ಸುಮಾರು 7 ರಿಂದ 8 ಸಾವಿರ ಕೋಟಿ ರೂಪಾಯಿಗಳ ಪರಿಹಾರವನ್ನು ನೀಡಿತ್ತು. ಆದರೆ, 2021-22ನೇ ಸಾಲಿನಲ್ಲಿ ಇದನ್ನು ನಿಲ್ಲಿಸಿದೆ. ಇದೊಂದು ದೊಡ್ಡ ಆರ್ಥಿಕ ಹೊರೆಯಾಗಿದೆ. ಇದರ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ಕರಡು ಶಿಫಾರಸ್ಸು ಬಂದಾಗ ಸರ್ಕಾರ ಮತ್ತು ಆರ್ಥಿಕ ಇಲಾಖೆಯವರು ಎಚ್ಚೆತ್ತುಕೊಳ್ಳಲಿಲ್ಲವೆಂದು ಕಾಣುತ್ತದೆ.

ಸನ್ಮಾನ್ಯ ಸಭಾಪತಿಯವರೇ, ಸರ್ಕಾರ ಕೊಟ್ಟಿರುವಂತಹ Medium Term Fiscal Plan ಪ್ರಕಾರವಾಗಿ ವರ್ಷವಾರು ಸಾಲ ಹೊಣೆ ಎಷ್ಟಿದೆ ಎಂದರೆ, 2021-22ನೇ ಸಾಲಿನಲ್ಲಿ 4.58 ಲಕ್ಷ ಕೋಟಿ ರೂಪಾಯಿಗಳಾಗಿವೆ. 2022-23ನೇ ಸಾಲಿನಲ್ಲಿ 5 ಲಕ್ಷದ 18 ಸಾವಿರ ಕೋಟಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರೂಪಾಯಿಗಳಾಗಬಹುದು, 2023-24ನೇ ಸಾಲಿನಲ್ಲಿ 5 ಲಕ್ಷದ 91 ಸಾವಿರ ಕೋಟಿ ರೂಪಾಯಿಗಳಾಗಬಹುದು, 2024-25ನೇ ಸಾಲಿನಲ್ಲಿ ಅದರ ಗಾತ್ರ 6 ಲಕ್ಷದ 60 ಸಾವಿರ ಕೋಟಿ ರೂಪಾಯಿಗಳಾಗಬಹುದು ಮತ್ತು 2025-26ನೇ ಸಾಲಿನಲ್ಲಿ 7 ಲಕ್ಷದ 38 ಸಾವಿರ ಕೋಟಿ ರೂಪಾಯಿಗಳಾಗಬಹುದು. ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಜಿ.ಎಸ್.ಟಿ. ಪರಿಹಾರ ನಮ್ಮ ರಾಜ್ಯಕ್ಕೆ ಬರುವುದಿಲ್ಲ. ರಾಜ್ಯ ಸರ್ಕಾರ ಜಿ.ಎಸ್.ಟಿ. ಪರಿಹಾರಧನ ಸುಮಾರು 18 ಸಾವಿರ ಕೋಟಿ ರೂಪಾಯಿಗಳು ಕೇಂದ್ರ ಸರ್ಕಾರದಿಂದ ಬರುತ್ತದೆ ಎನ್ನುವ ನಿರೀಕ್ಷೆಯಿಲ್ಲದೆ. ಒಂದು ನಮ್ಮ ಮಾನ್ಯ ಮುಖ್ಯಮಂತ್ರಿಗಳು ಬರೆದಿರುವ ಪತ್ರ ಬೇರೆ ರಾಜ್ಯಗಳು ಸಹ ಅದನ್ನು ಮುಂದುವರೆಸಿದರೆ, ಅವರಿಗೆ ಸೆಸ್ ಮುಖಾಂತರ ಜಿ.ಎಸ್.ಟಿ. ಕೊಟ್ಟರೆ, ನಮ್ಮ ರಾಜ್ಯಕ್ಕೆ ಜಿ.ಎಸ್.ಟಿ. ಬರುವುದಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರ ಸಾಲ ತೆಗೆದುಕೊಂಡಿದೆಯೆಂದು ಹೇಳುತ್ತಿದೆ ಅದಕ್ಕೆ ಈ ಮೊತ್ತ ಜಮಾ ಆಗುತ್ತದೆಯೇ ವಿನಃ ನಮ್ಮ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರುವುದಿಲ್ಲ.

ಸನ್ಮಾನ್ಯ ಸಭಾಪತಿಯವರೇ, ರಾಜ್ಯ ಸರ್ಕಾರ ಮೊದಲು ಮಠ ಮಾನ್ಯಗಳಿಗೆ ಹಣ ಕೊಡುವುದನ್ನು ನಿಲ್ಲಿಸಬೇಕಾಗಿದೆ. ಕಾರ್ಪೊರೇಶನ್ ಮತ್ತು ನಿಗಮ, ಮಂಡಳಿಗಳಿಗೆ ಹಣ ನೀಡುವುದನ್ನು ನಿಲ್ಲಿಸಬೇಕಾಗಿದೆ. ವೆಚ್ಚವನ್ನು ಕಡಿಮೆ ಮಾಡಬೇಕಾಗಿದೆ. ಮುಂದಿನ ದಿನಗಳು ರಾಜ್ಯದ ಪಾಲಿಗೆ ಕರಾಳ ದಿನಗಳಾಗಬಹುದು. ನಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕಾದರೆ, ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಉಸ್ತುವಾರಿ ಸಮಿತಿ ಇದನ್ನು ನೋಡಿಕೊಳ್ಳಬೇಕಾಗಿದೆ. ಸರ್ಕಾರ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಬಂಡವಾಳ ಎಷ್ಟಿದೆ, ಅದನ್ನು ಯಾವ ರೀತಿಯಲ್ಲಿ ವಾಪಸ್ಸು ತೆಗೆದುಕೊಳ್ಳಬೇಕು ಎನ್ನುವುದನ್ನು ನೋಡಬೇಕಾಗಿದೆ. ಯಾವ ಕಂಪನಿಗಳು ನಷ್ಟದಲ್ಲಿವೆ, ಅವುಗಳನ್ನು ಯಾವ ರೀತಿಯಲ್ಲಿ ತೀರುವಳಿ ಮಾಡಬೇಕು ಎನ್ನುವ ಅಂಶಗಳನ್ನು ಕ್ರೋಡೀಕರಿಸಬೇಕಾಗಿದೆ. ಇಡೀ ದೇಶದಲ್ಲಿ ಗುಜರಾತ್, ಮಹಾರಾಷ್ಟ್ರ, ಕೇರಳ ಕರ್ನಾಟಕ ಮತ್ತು ತಮಿಳುನಾಡು ಹೀಗೆ ಸುಮಾರು 5-6 ರಾಜ್ಯಗಳು ಮಾತ್ರ prudent ಆಗಿ ಆರ್ಥಿಕ ನಿರ್ವಹಣೆಯನ್ನು ಸರಿಯಾಗಿ ಮಾಡಿಕೊಂಡು ಬಂದಿದ್ದವು. ಅದರಲ್ಲಿ ಕರ್ನಾಟಕ ರಾಜ್ಯವು ಅಗ್ರ ಸ್ಥಾನದಲ್ಲಿದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(281) 11.3.2022 12.50 ಪಿಕೆ:ವಿಕೆ

ಶ್ರೀ ಕೆ.ಎ.ತಿಪ್ಪೇಸ್ವಾಮಿ(ಮುಂದು)

ಆದರೆ ಮುಂದಿನ ದಿನಗಳಲ್ಲಿ ಆ ಅಗ್ರಸ್ಥಾನ ಉಳಿಯುವುದಿಲ್ಲ. ಯಾವಾಗ ವಿತ್ತೀಯ ಕೊರತೆ ಜಾಸ್ತಿ ಇರುತ್ತದೆಯೋ, ಯಾವಾಗ ಆದಾಯದ ಕೊರತೆ ಹೆಚ್ಚಾಗಿ ಇರುತ್ತದೆಯೋ ಆಗ ಸಾಲದ ಹೊರೆ ಜಾಸ್ತಿ ಆಗುತ್ತದೆ. ಕೇಂದ್ರ ಸರ್ಕಾರದವರು ಶೇಕಡ 4ರಷ್ಟು, ಶೇಕಡ 5 ರಷ್ಟು ಬಡ್ಡಿಗೆ ಸಾಲ ತೆಗೆದುಕೊಳ್ಳ ಎಂದು ಹೇಳುತ್ತಾರೆ. ಆದರೆ ಆ ಸಾಲಗಳನ್ನು ಅವರು ತೀರಿಸುವುದಿಲ್ಲ. ಅದಕ್ಕೆ ನಾವೇ ಹೊಣೆಗಾರರಾಗಬೇಕಾಗುತ್ತೆ. ಈ ದೃಷ್ಟಿಯಿಂದ ಸರ್ಕಾರ ಎಚ್ಚರ ವಹಿಸಬೇಕೆಂದು ಹೇಳ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಶ್ರೀ ಎಸ್.ರುದ್ರೇಗೌಡ (ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದವರು):-ಮಾನ್ಯ ಸಭಾಪತಿಗಳೆ, 2022-23ರ ಆಯವ್ಯಯದ ಮೇಲಿನ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಎಲ್ಲಾ ಅನುಭವಿ, ಹಿರಿಯ ಸದಸ್ಯರು ಬಹಳಷ್ಟು ಬೆಳಕನ್ನು, ವಿಶೇಷವಾಗಿ ಈ ಆರ್ಥಿಕ ಸಂಕಷ್ಟದಲ್ಲ ಚೆಲ್ಲಿದ್ದಾರೆ. ನಮ್ಮ ದೇಶ ಅಭಿವೃದ್ಧಿ ಹೊಂದುತ್ತಿರುವ ದೇಶ. ಆರ್ಥಿಕವಾಗಿ ಅಭಿವೃದ್ಧಿ ಆಗುವ ಸಂದರ್ಭದಲ್ಲಿ, ಸಾಧಾರಣ ಪರಿಸ್ಥಿತಿಯಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಆದರೆ, ಪ್ರವಾಹ ಅಥವಾ ಸಾಂಕ್ರಾಮಿಕ ರೋಗಗಳು ಬಂದ ಸಂದರ್ಭದಲ್ಲಿ ಹಲವಾರು ಕ್ಷೇತ್ರಗಳು ತೊಂದರೆಗಿಡಾಗುತ್ತವೆ. ಆಗ ಆದಾಯ ಕುಂಠಿತವಾಗುತ್ತದೆ. ಆದಾಯ ಕುಂಠಿತವಾದ ಪರಿಸ್ಥಿತಿಯಲ್ಲಿ ಸರ್ಕಾರಗಳನ್ನು ನಡೆಸುವುದು ಬಹಳ ಕಷ್ಟದ ಕೆಲಸ. ಆದರೂ ಕೂಡ, ಭಾರತೀಯ ಜನತಾ ಪಕ್ಷದ ಸರ್ಕಾರ ಸನ್ಮಾನ್ಯ ಯಡಿಯೂರಪ್ಪನವರ ನೇತೃತ್ವದಲ್ಲಿ ಮತ್ತು ನಂತರದಲ್ಲಿ 28.7.2021 ರಿಂದ ಸನ್ಮಾನ್ಯ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಗಳಾದ ನಂತರ ಕೈಗೊಂಡ ಹಲವಾರು ಯೋಜನೆಗಳ ಕಾರಣ ಇವತ್ತು ಇಡೀ ರಾಜ್ಯವನ್ನು ಸುಸ್ಥಿತಿಯಲ್ಲಿಡುವುದಕ್ಕೆ ಕಾರಣವಾಗಿದೆ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಈ ಆಯವ್ಯಯವನ್ನು, ರೈತರು ಎದುರಿಸಿದ ಬರ, ಇನ್ನೊಂದು ಕಡೆ ಪ್ರವಾಹ ಹಾಗೂ ಈಗ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಜೀವನ ನಿರ್ವಹಣೆಯ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿದ್ದಾರೆ ಎಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನನಗನ್ನಿಸುತ್ತದೆ. ಒಟ್ಟಾರೆ ರೈತರ ಸಮಸ್ಯೆಗಳಿಗೆ ಹೆಚ್ಚಿನ ಒತ್ತನ್ನು ಕೊಟ್ಟಿದ್ದಾರೆ ಎಂದು ಹೇಳಬಹುದು. ಇದರ ಬಗ್ಗೆ ಸಾಕಷ್ಟು ಜನ ಸದಸ್ಯರು ಚರ್ಚೆ ಮಾಡಿದ್ದಾರೆ. ಮಾನ್ಯ ಬಸವರಾಜ ಬೊಮ್ಮಾಯಿಯವರು ಪ್ರಮಾಣ ವಚನ ಸ್ವೀಕಾರ ಮಾಡಿ, ಮೊದಲ ಸಭೆಯಲ್ಲಿ “ರೈತ ವಿದ್ಯಾನಿಧಿ” ಮತ್ತು ವಿಶೇಷ ಚೇತನರಿಗೆ ಮಾಸಾಶನವನ್ನು ಹೆಚ್ಚು ಮಾಡುವುದರ ಮೂಲಕ ಅವರ ಸಾಮಾಜಿಕ ಬದ್ಧತೆಯನ್ನು ತೋರಿಸಿದ್ದಾರೆ. ಈ ಆಯವ್ಯದಲ್ಲ ವಿಶೇಷವಾಗಿ ಗಮನಿಸಬೇಕಾಗಿರುವುದು ಎಂದರೆ, ಯಾವುದೇ ರೀತಿಯ ಹೆಚ್ಚಿನ ತೆರಿಗೆಗಳನ್ನು ಹಾಕಿಲ್ಲ. ನಾವು ಯಾವಾಗ ಹೆಚ್ಚಿನ ತೆರಿಗೆಯನ್ನು ಹಾಕುತ್ತೇವೆಯೋ ಆಗ ಇನ್ನೊಂದು ಕಡೆ ವ್ಯಾಪಾರಗಳು ಕಡಿಮೆ ಆಗುತ್ತವೆ ಮತ್ತು ಅದರಿಂದ ಬರುವ ಆದಾಯವೂ ಸಾಕಷ್ಟು ಕಡಿಮೆ ಆಗುತ್ತದೆ. ಇದು ಒಟ್ಟಾರೆಯ ಸ್ಥಿತಿ. ಇಂತಹ ಸ್ಥಿತಿಯಲ್ಲೂ ಕೂಡ ಬಹಳ ಒಳ್ಳೆಯ ಆಯವ್ಯವನ್ನು ಕೊಟ್ಟಿದ್ದಾರೆ. ಬಹುಶಃ ಈ ಆಯವ್ಯಯ ಬರುವ ಪೂರ್ವದಲ್ಲ ಡೀಸೆಲ್ ಮೇಲೆ ಇದ್ದ ಬೆಲೆಯಲ್ಲ ರೂ. 7 ಕಡಿಮೆ ಮಾಡಿದರು. ಈ ರೀತಿ ನಿರಂತರವಾಗಿ ಸಮಾಜದಲ್ಲರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಆಗಾಗ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಏನೋ ಆಗಿಬಿಟ್ಟಿದೆ, ಬೇರೆ ಯಾರೋ ಇದ್ದಿದ್ದರೆ ಏನೋ ಆಗುತ್ತಿತ್ತು ಎಂದು ಹೇಳುವ ಪರಿಸ್ಥಿತಿ ಏನೂ ಇಲ್ಲ. ಪ್ರತಿ ಸಂದರ್ಭದಲ್ಲ ಸಾಕಷ್ಟು ಆಲೋಚನೆ ಮಾಡಿ, ಎಲ್ಲರ ಜೊತೆ ಚರ್ಚೆ ಮಾಡಿ, ಅಂದರೆ ಎಲ್ಲಾ ಪಕ್ಷದ ಸದಸ್ಯರ ಜೊತೆ ಚರ್ಚೆ ಮಾಡಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಿರುವುದನ್ನು ನಾವು ನೋಡಿದ್ದೇವೆ. ಇಂತಹ ಸ್ಥಿತಿಯಲ್ಲೂ ರೂ. 2,65,720 ಕೋಟಿ ಗಾತ್ರದ ಬಜೆಟನ್ನು ನಮಗೆ ಕೊಟ್ಟಿದ್ದಾರೆ. ನಾನು ಆಗಲೇ ಹೇಳಿದ ಹಾಗೆ, 5 ಕ್ಷೇತ್ರಗಳಿಗೆ ಅತಿ ಹೆಚ್ಚು ಒತ್ತನ್ನು ಕೊಟ್ಟಿದ್ದಾರೆ. ಕೃಷಿ ಪೂರಕ ಚಟುವಟಿಕೆಗಳಿಗೆ ಸುಮಾರು ರೂ.33,700 ಕೋಟಿ, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ ಸುಮಾರು ರೂ 68,479 ಕೋಟಿ, ಆರ್ಥಿಕ ಅಭಿವೃದ್ಧಿಗೆ ರೂ.55,657 ಕೋಟಿ, ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವಾ ವಲಯಕ್ಕೆ ಸುಮಾರು ರೂ. 56000 ಕೋಟಿ, ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಸುಮಾರು ರೂ. 8409 ಕೋಟಿ, ಸಾಂಸ್ಕೃತಿಕ ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಕ್ಕೆ ಸುಮಾರು ರೂ. 3012 ಕೋಟಿ. ಈ ರೀತಿ ಎಲ್ಲಾ ಕ್ಷೇತ್ರಗಳಿಗೂ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವರ್ಗಗಳ ಜನರಿಗೆ ವಿಶೇಷ ಸವಲತ್ತುಗಳನ್ನು ಕೊಟ್ಟಿರುವುದನ್ನು ಈ ಆಯವ್ಯಯದಲ್ಲ ನೋಡುತ್ತೇವೆ. ಮಾನ್ಯ ಮುಖ್ಯಮಂತ್ರಿಯವರಿಗೆ ಸುಮಾರು 23 ವರ್ಷಗಳ ರಾಜಕೀಯ ಅನುಭವ ಇದೆ. ಅವರು 2

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಲ ವಿಧಾನ ಪರಿಷತ್ತಿನ ಸದಸ್ಯರಾಗಿ, 3 ಬಾರಿ ವಿಧಾನ ಸಭೆಯ ಸದಸ್ಯರಾಗಿ ಅನುಭವವನ್ನು ಹೊಂದಿದ್ದಾರೆ. ಸಾರ್ವಜನಿಕರ ಮಧ್ಯೆ ಇದ್ದವರು. ಎಲ್ಲದಕ್ಕಿಂತ ಹೆಚ್ಚಾಗಿ ಅವರ ತಂದೆಯವರು ಈ ರಾಜ್ಯದ ಕೈಗಾರಿಕಾ ಮಂತ್ರಿಗಳಾಗಿ, ಮುಖ್ಯ ಮಂತ್ರಿಗಳಾಗಿ ಸೇವೆಯನ್ನು ಸಲ್ಲಿಸಿದ್ದರು. ಈಗಾಗಲೇ ನಮ್ಮ ಸದಸ್ಯರುಗಳು ಬಹಳಷ್ಟು ವಿಷಯಗಳನ್ನು ಚರ್ಚೆ ಮಾಡಿದ್ದಾರೆ. ಆಗಲೇ, ಮೂರಿಗೆ ತುಪ್ಪ ಹಚ್ಚುವ ಕೆಲಸ ಮಾಡಿದ್ದಾರೆ ಎನ್ನುವ ಟೀಕೆಗಳು ನಮ್ಮ ಕಾಂಗ್ರೆಸ್‌ನ ಸದಸ್ಯರಿಂದ ಬಂತು. ಅದನ್ನು ಆ ರೀತಿ ಅರ್ಥೈಸುವುದಕ್ಕಿಂತ, ಸಕಾರಾತ್ಮಕವಾಗಿ ನೋಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ನನಗನಿಸುತ್ತಿದೆ. ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವ ಪ್ರಯತ್ನವನ್ನು ಮಾನ್ಯ ಮುಖ್ಯಮಂತ್ರಿಗಳು ಮಾಡಿದ್ದಾರೆ. ವಿಶೇಷವಾಗಿ ರೈತರಿಗೆ ಬಹಳಷ್ಟು ಸಂತೋಷವಾಗಿರುವ ವಿಷಯ ಎಂದರೆ “ಯಶಸ್ವಿನಿ” ಯೋಜನೆಯನ್ನು ಮರುಜಾರಿಗೆ ತಂದಿರುವಂಥದ್ದು. ನಾನೂ ಕೂಡ ರೈತ ಕುಟುಂಬದಿಂದ ಬಂದಿದ್ದೇನೆ. ಈ ಯೋಜನೆ ಎಷ್ಟು ಚೆನ್ನಾಗಿ ಕೆಲಸ ಮಾಡಿತು, ಎಷ್ಟು ಜನ ಅನುಕೂಲ ಪಡೆದರು ಎನ್ನುವುದನ್ನು ನೋಡಿದ್ದೇನೆ. ಸ್ವತಃ ನಾನೇ ಆ ಅನುಕೂಲ ಪಡೆದುಕೊಂಡಿದ್ದೇನೆ. ಹಾಗಾಗಿ ಈ ಯೋಜನೆ ರೈತರಿಗೆ ವರದಾನವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.

ಮಾನ್ಯ ಸಭಾಪತಿಗಳೆ, ಇನ್ನೂ ಸಾಕಷ್ಟು ವಿಷಯಗಳಿವೆ. ಅದರಲ್ಲಿ ಮೀನುಗಾರಿಕೆಯೂ ಒಂದು. ವಿಶೇಷವಾಗಿ ಹಾಲು ಉತ್ಪಾದನೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನೀರಾವರಿಯ ದೊಡ್ಡ ದೊಡ್ಡ ಯೋಜನೆಗಳ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ. ಆದರೆ ಸುಮಾರು 14 ಚಿಕ್ಕ ಚಿಕ್ಕ ಯೋಜನೆಗಳೇನು ನೆನೆಗುದಿಗೆ ಬಿದ್ದಿತ್ತೋ ಅವುಗಳನ್ನು ಪುನರುಜ್ಜೀವನಗೊಳಿಸಿ, ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡುವ ಬಗ್ಗೆ ಆಯವ್ಯಯದಲ್ಲ ತಿಳಿಸಿದ್ದಾರೆ. ಅಂಗನವಾಡಿಗಳಿಗೆ ಸಂಬಂಧಪಟ್ಟಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಿತಿಗಳಲ್ಲ ಸಾಕಷ್ಟು ಚರ್ಚೆಗಳಾಗಿವೆ. ಎಷ್ಟೋ ಕಡೆ ಕಟ್ಟಡಗಳೇ ಇಲ್ಲ. ಅಂಥದ್ದಕ್ಕೆ ಈ ಸಲ ಒಂದು ಸಾವಿರ ಅಂಗನವಾಡಿಗಳಗೋಸ್ಕರ ಕಟ್ಟಡ ಕಟ್ಟುತ್ತೇವೆ ಎನ್ನುವ ಘೋಷಣೆ ಮಾಡಿದ್ದಾರೆ. 15 ಸಾವಿರ ಶಿಕ್ಷಕರನ್ನು ನೇಮಕ ಮಾಡಿದ್ದಾರೆ. ವಿಶೇಷವಾಗಿ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದಾರೆ. ರಾಷ್ಟ್ರೀಯ ಶಿಕ್ಷಣ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನೀತಿಗೆ ಒತ್ತು ಕೊಡುವುದರ ಜೊತೆಗೆ, ಇಂಜಿನಿಯರ್ ಕಾಲೇಜುಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಬುದನ್ನು ತಂದು, ಐಐಟಿ ಯಲ್ಲಿ ಶಿಕ್ಷಣ ಕೊಡುವ ಮಾದರಿಯಲ್ಲೇ, 7 ಇಂಜಿನಿಯರ್ ಕಾಲೇಜುಗಳನ್ನು ಆಯ್ಕೆ ಮಾಡಿ ಅಲ್ಲೂ ಕೂಡ ಅದೇರೀತಿ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಬೇಕಾದ ವ್ಯವಸ್ಥೆ ಮಾಡುವಂತಹ ಘೋಷಣೆ ಮಾಡಿದ್ದಾರೆ. ಆರೋಗ್ಯದ ವಿಷಯಕ್ಕೆ ಸಂಬಂಧಪಟ್ಟಂತೆ, ಬಹುಶಃ ಕೋವಿಡ್-19ರ ನಂತರದಲ್ಲ ಎಲ್ಲಾ ಪ್ರಾಥಮಿಕ ಆರೋಗ್ಯ ಘಟಕಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಮತ್ತು ಅದರ ಅವಶ್ಯಕತೆ ಕೂಡ ಇತ್ತು. ಶಾಸಕರ ನಿಧಿಯಲ್ಲೂ ಕೂಡ ಪ್ರಾಥಮಿಕ ಆರೋಗ್ಯ ಘಟಕಕ್ಕೆ ಬೇಕಾದ ಸೌಲಭ್ಯಗಳಿಗೋಸ್ಕರ ಕಡ್ಡಾಯವಾಗಿ ಶೇಕಡ 25ರಷ್ಟು ಹಣವನ್ನು ಕೊಡಬೇಕು ಎಂದು ಸರ್ಕಾರದಿಂದ ಸುತ್ತೋಲೆಯನ್ನು ಹೊರಡಿಸಿರುವುದು ನೋಡಿದರೆ, ಅವರು ಆರೋಗ್ಯ ಕ್ಷೇತ್ರಕ್ಕೆ ಎಷ್ಟು ಒತ್ತು ಕೊಟ್ಟಿದ್ದಾರೆ ಎನ್ನುವುದು ಗೊತ್ತಾಗುತ್ತದೆ.

(ಮುಂದು . . .)

(282) 11-3-2022 1.00 ಡಿಎಸ್-ಎಕೆ

ಶ್ರೀ ಎಸ್.ರುದ್ರೇಗೌಡ(ಮುಂದು):-

ಈ ಎಲ್ಲದ್ದರ ಮಧ್ಯದಲ್ಲ ಈಗಾಗಲೇ ಸೋಲಾರ್ ಶಕ್ತಿ, ಗಾಳಿ ಯಂತ್ರಗಳ ಮೂಲಕ ಪಡೆಯುವ ಶಕ್ತಿ, hydel power, ಈ ರೀತಿಯ ಸಾಕಷ್ಟು ವಿದ್ಯುತ್ ಮೂಲಗಳನ್ನು ನಾನು ನೋಡಿದ್ದೇವೆ. ಈಗಾಗಲೇ ವಿದ್ಯುತ್ ಕ್ಷೇತ್ರದಲ್ಲ ಸಾಕಷ್ಟು ಸ್ವಾವಲಂಬನೆಯನ್ನು ನಾವು ಪಡೆದಿದ್ದೇವೆ. ಆದರೆ ವಿದ್ಯುತ್ ಹಂಚಿಕೆಗೆ ಸಾಕಷ್ಟು ಸುಧಾರಣೆಗಳಾಗಬೇಕಾಗಿದೆ. ಉತ್ಪಾದನೆ ಮಾಡಿದಂತಹ ವಿದ್ಯುತ್‌ನ್ನು ಎಲ್ಲಾ ಕಡೆಗೆ ತಲುಪಿಸುವಂತಹ ಕೆಲಸಗಳಾಗಬೇಕು. ಇಂಥನ ಮಂತ್ರಿಗಳು ಯುವಕರಿದ್ದು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಿದ್ದಾರೆ. ರೈತರಿಗೆ ಟ್ರಾನ್ಸ್‌ಫಾರ್ಮರ್‌ಗಳ ತೊಂದರೆಯಾದರೆ ಅದನ್ನು 24 ಗಂಟೆಯೊಳಗೆ ಬದಲಾವಣೆ ಮಾಡುವಂತಹ ಘೋಷಣೆಯನ್ನು

“ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿ ಈಗಾಗಲೇ ಅದಕ್ಕೆ ಚಾಲನೆಯನ್ನು ಕೊಟ್ಟಿದ್ದಾರೆ. ಅದರ ಫಲತಾಂಶವನ್ನು ಕೂಡ ನಾವು ಹಳ್ಳಿಗಳ ಕಡೆಯಲ್ಲಿ ನೋಡುತ್ತಿದ್ದೇವೆ. ಇಷ್ಟೆಲ್ಲಾ ಕೊಟ್ಟಿರುವಂತಹ ಒಳ್ಳೆಯ ಆಯವ್ಯಯದಲ್ಲಿ ನನಗೆ ಕಾಣಿಸಿದಂತಹ ನ್ಯೂನತೆ ಎಂದರೆ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಒತ್ತನ್ನು ಕೊಡದಿರುವಂಥದ್ದು. ಸರ್ಕಾರ ಕೆಲವು ಪ್ರಯತ್ನಗಳನ್ನು ಮಾಡಿದೆ. “ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ” ವನ್ನು ರಚಿಸಿ ನಾವು ಅದರ ಮೂಲಕ ಮಾಡುತ್ತೇವೆ, Foreign Direct Investment ನಲ್ಲಿ ಇಡೀ ರಾಷ್ಟ್ರದಲ್ಲಿ ನಾವು ಮೊದಲನೆಯ ಸ್ಥಾನದಲ್ಲಿದ್ದೇವೆ ಎಂದು ಇವೆಲ್ಲವನ್ನು ಆಯವ್ಯಯ ಭಾಷಣದಲ್ಲಿ ಹೇಳಿದ್ದಾರೆ. ಅದೆಲ್ಲಾ ಸರಿಯಿದೆ. ಇವತ್ತಿನ ಸ್ಥಿತಿಗೆ ಹೋಲಿಸಿದರೆ ಬಹಳ ದೊಡ್ಡ ನಿರೀಕ್ಷೆಯನ್ನು ನಾವು ಕೈಗಾರಿಕಾ ಕ್ಷೇತ್ರದಲ್ಲಿ ಇಟ್ಟುಕೊಂಡಿದ್ದೇವೆ. ಕೈಗಾರಿಕಾ ಕ್ಷೇತ್ರದಲ್ಲಿ ಕಾಸಿಯಾ ಮತ್ತು K.A.S.S.I.A (Karnataka Small Scale Industries Association) and F.K.C.C.I (Federation of Karnataka Chambers of Commerce and Industry) ಎಂದು ಎರಡು ದೊಡ್ಡ ಸಂಸ್ಥೆಗಳಿವೆ. ಈ ಎರಡು ದೊಡ್ಡ ಸಂಸ್ಥೆಗಳ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದೆವು. ಒಟ್ಟಾರೆ ಎಲ್ಲಾ ಕೈಗಾರಿಕೆಗಳಿಗೆ ಹೋಲಿಸಿದರೆ ಶೇಕಡ 65 ರಷ್ಟು small and medium scale industries ಗಳಿದ್ದು ಅವೆಲ್ಲವೂ ಕೂಡ ಇವತ್ತು ತುಂಬಾ ಕಷ್ಟದ ಪರಿಸ್ಥಿತಿಯಲ್ಲಿವೆ. ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕಾರ್ಮಿಕರು ಕೆಲಸ ಬಿಟ್ಟು ಹೋಗಿರುವಂಥದ್ದು; ಎರಡನೆಯದು, ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿರುವಂಥದ್ದು; ಕಚ್ಚಾ ವಸ್ತುಗಳು ಏಕೆ ಆ ರೀತಿ ಆಗಿದೆ, ಅದರ ಬಗ್ಗೆ ಸರ್ಕಾರ ಏನು ನಿಯಂತ್ರಣ ಮಾಡುತ್ತಿದೆ ಎಂಬುದು ಕೇಂದ್ರ ಸರ್ಕಾರದ ಗಮನಕ್ಕೂ ಬಂದಿದೆ. ಮುಖ್ಯವಾಗಿ ಮೂಲಭೂತ ಸೌಕರ್ಯಗಳಲ್ಲಿ ಬಹಳಷ್ಟು ತೊಂದರೆಯಾಗುತ್ತಿದೆ. ತೆಗೆದುಕೊಂಡಿರುವಂತಹ national highway projects, bridges

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

construction ಇರಬಹುದು, ಇವೆಲ್ಲದಕ್ಕೂ ಕೂಡ ಸ್ಟೀಲ್‌ಗೆ ಎಂದು ಸುಮಾರು 50,000 ದಿಂದ 55,000 ರೂಪಾಯಿಗಳೆಂದು ಇಟ್ಟುಕೊಂಡಿದ್ದೇವೆ, ಅದು ಇವತ್ತು 80,000 ರೂಪಾಯಿಗಳಿಗೆ ಹೋಗಿದೆ. ಅದು ಬರೀ civil engineering field. ಕೈಗಾರಿಕೆಗೆ ಬಂದರೆ nickel ಎನ್ನುವ metal ಇದೆ, ಅದು ಕೇವಲ 800 ರೂಪಾಯಿ ಇದ್ದದ್ದು ಇವತ್ತು 4,000 ರೂಪಾಯಿಗಳಾಗಿದೆ. ಅದು copper ಎಂದರೆ, scrap wire ಸುಟ್ಟ ನಂತರ ಬರತಕ್ಕಂಥ copper. ಅದು 400-500 ರೂಪಾಯಿ ಇದ್ದದ್ದು ಇವತ್ತು 1500 ರೂಪಾಯಿಗಳಾಗಿದೆ. ಕಚ್ಚಾ ವಸ್ತುಗಳ ಬೆಲೆ ಬಹಳ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ. ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳಲ್ಲಿ ಬಹಳ ದೊಡ್ಡ ಹಿನ್ನೆಡೆಯನ್ನು ನಾವು ನೋಡುತ್ತಿದ್ದೇವೆ. ನಾನು ಏತಕ್ಕಾಗಿ ಕೈಗಾರಿಕೆಗೆ ಹೆಚ್ಚಿನ ಒತ್ತನ್ನು ಕೊಡಬೇಕೆಂದು ಹೇಳುತ್ತಿದ್ದೇನೆಂದರೆ, ಇಡೀ ರಾಜ್ಯದಲ್ಲಿ ಅಥವಾ ಅಕ್ಕಪಕ್ಕದ ರಾಜ್ಯದಲ್ಲಿ ನೋಡಿದರೆ ಎಲ್ಲೆಲ್ಲ ಕೃಷಿ ಕಾರ್ಮಿಕರು ಇದ್ದಾರೆ ಅವರು ಕಾರ್ಖಾನೆಗಳಲ್ಲೂ ದೊಡ್ಡ ಕಾರ್ಮಿಕರು. ಅವರಿಗೆ ಆದಾಯ ಕೃಷಿಯಿಂದಲೂ ಬರುತ್ತದೆ, ಯುವಕರು ಕಾರ್ಖಾನೆಗಳಲ್ಲೂ ಕೆಲಸ ಮಾಡುತ್ತಾರೆ. ಅಲ್ಲಿ ಅವರ ಒಟ್ಟಾರೆ ಕುಟುಂಬದ ಆದಾಯ ಉತ್ತಮ ಸ್ಥಿತಿಯಲ್ಲಿರುತ್ತದೆ. ಬೆಳಗಾವಿ, ಕೊಲ್ಲಾಪುರ, ಪಂಚಾಬ್ ಈ ರೀತಿ ದೇಶದ ಯಾವುದೇ ಭಾಗಕ್ಕೆ ಹೋದರೂ ಕೂಡ ನಮ್ಮ ದೇಶದಲ್ಲಿ ವಿಶೇಷವೆಂದರೆ ಕೈಗಾರಿಕೆಗಳಲ್ಲಿ ಕೆಲಸ ಮಾಡುವಂತಹ ಯುವಕರು ಕೃಷಿಯಲ್ಲೂ ಕೆಲಸ ಮಾಡುತ್ತಾರೆ, ಕೈಗಾರಿಕೆಗಳಲ್ಲೂ ಕೆಲಸ ಮಾಡುತ್ತಾರೆ. ಹಾಗಾಗಿ ಅವರ ಕುಟುಂಬದ ಒಟ್ಟಾರೆ ಆದಾಯ ಚೆನ್ನಾಗಿರುವುದರಿಂದ ಅವರ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿರುತ್ತದೆ. ಇವೆಲ್ಲವೂ ಕೋವಿಡ್-19 ಬರುವವರೆಗೂ ತುಂಬಾ ಚೆನ್ನಾಗಿ ಇತ್ತು. ಆದರೆ ಇದ್ದಕ್ಕಿದ್ದ ಹಾಗೆ ನಾವು ಅಂತರವನ್ನು ಕಾಣುತ್ತಿದ್ದೇವೆ. ಅದು ಮತ್ತೆ ಪುನರುಜ್ಜೀವನ ಆಗಬೇಕೆಂದರೆ ಸರ್ಕಾರದಿಂದ ವಿಶೇಷ ಯೋಜನೆಗಳನ್ನು ತರಬೇಕಾಗುತ್ತದೆ. ಹಿಂದೆ K.S.S.I.D.C

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(Karnataka State Small Scale Industries Development Corporation Ltd.)

ಸಂಸ್ಥೆಯ ಮೂಲಕ ಎಲ್ಲಾ ಕಚ್ಚಾ ವಸ್ತುಗಳನ್ನು ಸಣ್ಣ ಕೈಗಾರಿಕೆಗಳಿಗೆ ಕೊಡುತ್ತಿದ್ದರು. ನಂತರ ಓಪನ್ ಮಾರ್ಕೆಟ್ ಆಯಿತು, ಎಲ್ಲಾ ಕಡೆ reasonable rate ಗೆ material ಸಿಗುವುದಕ್ಕೆ ಪ್ರಾರಂಭವಾಯಿತು, ಹಾಗಾಗಿ ಮೈಸೂರು ಮಿನರಲ್ಸ್‌ನಲ್ಲೂ ಕೂಡ ಸಾಕಷ್ಟು ಮಿನರಲ್ಸ್‌ನ್ನು ಅದರ ಮೂಲಕವೇ ಕೊಡುತ್ತಿದ್ದರು. ಕೈಗಾರಿಕೆಗಳಿಗೆ ಬಹಳ ಪೈಪೋಟಿಯಲ್ಲ ಕೈಗೆಟುಕುವ ದರದಲ್ಲ ಆ ಮಿನರಲ್ಸ್‌ಗಳನ್ನೆಲ್ಲಾ ಕೊಡುತ್ತಿದ್ದರು. ಈಗ ಅವೆಲ್ಲವೂ ಕೂಡ ಮಾರ್ಕೆಟ್‌ನಲ್ಲ ಏನು function ಮಾಡುತ್ತಿದೆ ಎಂಬುದು ನಮಗೆ ಗೊತ್ತಾಗುತ್ತಿಲ್ಲ. ಆದರೆ ಈ ಕಚ್ಚಾ ವಸ್ತುಗಳ ಬೆಲೆ ಮಾತ್ರ ಗಗನಕ್ಕೇರಿದೆ. ಕಳೆದ 25-30 ವರ್ಷಗಳಲ್ಲ ಕೈಗಾರಿಕೆಗಳು ಬೆಳವಣಿಗೆಯನ್ನು ಆಗುತ್ತಿರುವುದನ್ನು ನೋಡಿದರೆ Karnataka State Financial Corporation(K.S.F.C.) ಬಹಳ ಗಟ್ಟಿಯಾಗಿತ್ತು. 1980ರ ದಶಕದಲ್ಲ ಆ ಸಂಸ್ಥೆಯಿಂದ ಬಹಳ ಒಳ್ಳೆಯ ಕಂಪನಿಗಳು ಹಣವನ್ನು ಸಾಲವಾಗಿ ತೆಗೆದುಕೊಂಡು ಮೇಲೆ ಬಂದಿವೆ. ಉದಾಹರಣೆ ಕೊಡುವುದಾದರೆ, ನಮ್ಮ ಇನ್ಫೋಸಿಸ್ 1984-85 ರಲ್ಲ K.S.F.C. ನಿಂದ 25 ಲಕ್ಷ ರೂಪಾಯಿಗಳ ಸಾಲ ತೆಗೆದುಕೊಂಡಿದೆ. ಇಡೀ ರಾಜ್ಯದಲ್ಲ ತುಂಬಾ ಒಳ್ಳೆಯ ಅರ್ಥಿಕ ಸಹಕಾರವನ್ನು ಅವರು ಕೊಟ್ಟಿದ್ದಾರೆ. ಅವರು ಬರೀ ಹಣ ಮಾತ್ರ ಕೊಡುತ್ತಿರಲಿಲ್ಲ. ಅವರಲ್ಲ Technical Evaluation Cell ಎಂದು ಇತ್ತು. ಆ Technical Evaluation Cell ನಲ್ಲ ಅವರು ಯಾವುದೇ ಪ್ರಾಜೆಕ್ಟ್ viable ಆಗಿದೆಯೋ ಇಲ್ಲವೋ ಎಂದು ತಿಳಿದು ನಂತರ ಫೈನಾನ್ಸ್ ಮಾಡುತ್ತಿದ್ದರು. ಮಾನ್ಯ ಪುಟ್ಟಸ್ವಾಮಿ ಗೌಡರು, ಮಾನ್ಯ ಜಿ.ಎಸ್.ಪಾಟೀಲ್‌ರವರು, ಇಂತಹ ಅನೇಕ ಹಿರಿಯರು ಅದರಲ್ಲ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ವಿಶ್ವ ಬ್ಯಾಂಕ್‌ನಿಂದ ಡಾಲಿವರ್ಸ್ ಎನ್ನುವಂಥವರು ಇದ್ದರು, ಶ್ರೀ ನಂಜರಾಜ್ ಅರಸು ಎನ್ನುವವರು ಇದ್ದರು. ಇವರೆಲ್ಲಾ ಆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂಸ್ಥೆಯನ್ನು ಕಟ್ಟಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಸಿದ್ದರು. ಇದ್ದಕ್ಕಿದ್ದ ಹಾಗೆ ಅದು ಕಾಣದ ಹಾಗೆ ಆಗಿಬಿಟ್ಟಿದೆ.

ವೈಸ್ ಛೀಮನ್:- ಮಾನ್ಯ ರುದ್ರೇಗೌಡರವರೇ, ಬಹಳ ಮುಖ್ಯವಾದ ವಿಚಾರವನ್ನು ಚೆನ್ನಾಗಿ ಮಾತನಾಡುತ್ತಿದ್ದೀರಿ. ಆದರೆ ತಮ್ಮ ಸಮಯ ಇನ್ನು 4 ನಿಮಿಷ ಇದೆ.

ಶ್ರೀ ಎಸ್.ರುದ್ರೇಗೌಡ:- ಮಾನ್ಯ ಸಭಾಪತಿಯವರೇ, ಹಾಗಾಗಿ ಆ ರೀತಿಯ ಸಂಸ್ಥೆಗಳನ್ನು ಸರ್ಕಾರ ಬಲಪಡಿಸಬೇಕು. ಆ ಕಡೆ ಸರ್ಕಾರ ಹೆಚ್ಚಿನ ಗಮನವನ್ನು ಕೊಡಬೇಕು. ಇವತ್ತು K.S.F.C. ನಲ್ಲಿ ಕೇವಲ ನಾಲ್ಕು ವರೆ ಪರ್ಸೆಂಟ್ ಬಡ್ಡಿಯಲ್ಲಿ ಹಣ ಸಿಗುತ್ತಿದೆ. ಆದರೆ ಅದರಲ್ಲಿ ಸಾಕಷ್ಟು ಕಠಿಣವಾದ ನಿಯಮಗಳನ್ನು ಹಾಕಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಕಮರ್ಷಿಯಲ್ ಬ್ಯಾಂಕ್‌ಗಳು ಕೂಡ ಸಾಕಷ್ಟು ಪೈಪೋಟಿಯನ್ನು ಕೊಡುತ್ತಿದೆ. Maximum ಏಳುವರೆ, ಎಂಟು ಪರ್ಸೆಂಟ್ ಬಡ್ಡಿಗೆ ಕಮರ್ಷಿಯಲ್ ಬ್ಯಾಂಕ್ ಸಾಲ ಕೊಡುತ್ತಿದೆ. ಆದರೆ ಆ ಪ್ರಮಾಣದಲ್ಲಿ ಇವತ್ತು K.S.F.C. ಕಾಣಿಸಲಿಲ್ಲ. ಮತ್ತು Technical Evaluation Cell ಕೆಲಸ ಮಾಡುತ್ತಿದೆಯೇ ಇಲ್ಲವೋ ಎಂಬುದು ನಿಜವಾಗಿಯೂ ನನಗೆ ಗೊತ್ತಿಲ್ಲ.

ವೈಸ್ ಛೀಮನ್:- ಮಾನ್ಯ ರುದ್ರೇಗೌಡರವರೇ, ತಮಗೆ ಕೈಗಾರಿಕಾ ಕ್ಷೇತ್ರದಲ್ಲಿ ಅನುಭವ, ಜ್ಞಾನವನ್ನು ಹೊಂದಿದ್ದೀರಿ. ತಾವು ಕಲಾಪಗಳಲ್ಲಿ ಭಾಗವಹಿಸುವಂತಹ ಸಂದರ್ಭದಲ್ಲಿ ನಾವು ನೋಡಿದ್ದೇವೆ. ಉದ್ಯೋಗ ಸೃಷ್ಟಿಯಲ್ಲಿ ಮತ್ತು ಗ್ರಾಮ ಸ್ವರಾಜ್ ಅನುಷ್ಠಾನದಲ್ಲಿ ಬಹಳ ಮುಖ್ಯ ಪಾತ್ರವನ್ನು ವಹಿಸುವಂತಹ ಸಣ್ಣ ಕೈಗಾರಿಕೆ, ಮಧ್ಯಮ ಕೈಗಾರಿಕೆಗಳ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕವಾಗಿ ಏನೇನು ಸರಿಪಡಿಸಿಕೊಳ್ಳಬೇಕೆಂದು ತಾವು ನಿರ್ದಿಷ್ಟವಾಗಿ ಹೇಳಿದರೆ, ಅದನ್ನು ಅನುಷ್ಠಾನ ಮಾಡುವುದಕ್ಕೆ ಅನುಕೂಲವಾಗುತ್ತದೆ. ಅದರ ಬಗ್ಗೆ ತಾವು ಬೆಳಕು ಚೆಲ್ಲಬೇಕು.

ಶ್ರೀ ಎಸ್.ರುದ್ರೇಗೌಡ:- ಮಾನ್ಯ ಸಭಾಪತಿಯವರೇ, ನಿರ್ದಿಷ್ಟವಾಗಿ ಗಮನ ಸೆಳೆಯುವುದು ಎಂದರೆ, ಇರುವ ಬ್ರಾಂಚ್ ಆಫೀಸ್‌ಗಳು, ಈಗ ಉದಾಹರಣೆಗೆ ಶಿವಮೊಗ್ಗವನ್ನು ತೆಗೆದುಕೊಂಡರೆ, ಶಿವಮೊಗ್ಗದಲ್ಲಿ K.S.F.C. ತುಂಬಾ efficient ಆಗಿ ಕೆಲಸ ಮಾಡುತ್ತಿತ್ತು. ಆದರೆ ಈಗ ಅವರಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇರುವುದಕ್ಕೆ ಸರಿಯಾದ ಜಾಗವಿಲ್ಲ. ಮೂರು ವರ್ಷದಲ್ಲ ಎರಡು ಸ್ಥಳಕ್ಕೆ ಬದಲಾವಣೆಯನ್ನು ಮಾಡಿದ್ದಾರೆ. ಮಾರ್ಕೆಟಿಂಗ್ ಮಾಡಿ ನಾವು ಇದ್ದೇವೆ ಎನ್ನುವುದನ್ನು ಬೇರೆಯವರಿಗೆ ತೋರಿಸಿ ಕೊಡಬೇಕಾಗುತ್ತದೆ. ಆದರೆ ಅದು ಆಗುತ್ತಿಲ್ಲ.

ವೈಸ್ ಛೇರ್ಮನ್:- ಸಾಲವನ್ನು ಕಡಿಮೆ ಬಡ್ಡಿ ದರದಲ್ಲ ಕೊಡಲಾಗುತ್ತದೆ. ಆದರೆ ಅದಕ್ಕೆ ತುಂಬಾ ಕಠಿಣವಾದ ಷರತ್ತುಗಳನ್ನು ವಿಧಿಸಿದ್ದಾರೆಂದು ತಾವು ಉಲ್ಲೇಖ ಮಾಡಿದ್ದೀರಿ. ಅದು ಯಾವ ರೀತಿಯ ಷರತ್ತು, ಅದಕ್ಕೆ ಏನು ಮಾಡಬೇಕೆಂದು ಹೇಳದರೆ ಸರ್ಕಾರಕ್ಕೆ ಅನುಕೂಲವಾಗುತ್ತದೆ.

ಶ್ರೀ ಎಸ್.ರುದ್ರೇಗೌಡ:- ಮಾನ್ಯ ಸಭಾಪತಿಯವರೇ, ಇವತ್ತಿನ ಪರಿಸ್ಥಿತಿಯಲ್ಲಿ ಪ್ರತಿಯೊಂದಕ್ಕೂ ಕೂಡ ನಿಮಗೆ ಸ್ವಂತ ಭೂಮಿ ಇದೆಯೇ, ಸ್ವಂತ ಕಟ್ಟಡ ಇದೆಯೇ, ಅದರ ಮೇಲೆ ಬೇರೆ ಏನಾದರೂ liabilities ಇದೆಯೇ ಎಂಬುದನ್ನು ಕೇಳುತ್ತಾರೆ.

(ಮುಂದು)

283/11-3-2022/1-00/bkp-ak

(ವೈಸ್‌ಛೇರ್ಮನ್‌ರವರು ಪೀಠದಲ್ಲಿದ್ದರು)

ಶ್ರೀ ಎಸ್. ರುದ್ರೇಗೌಡ(ಮುಂದು):

ಮಾನ್ಯ ಸಭಾಪತಿಯವರೇ, ಇವತ್ತಿನ ಪರಿಸ್ಥಿತಿಯಲ್ಲಿ ಪ್ರತಿಯೊಂದಕ್ಕೂ ಕೂಡ, ನಿಮ್ಮ ಸ್ವಂತ ಭೂಮಿ ಮತ್ತು ಸ್ವಂತ ಕಟ್ಟಡ ಇದೆಯೇ ಅದರ ಮೇಲೆ ಬೇರೆ ಏನಾದರೂ liabilities ಇದೆಯೇ ಈ ರೀತಿಯದ್ದು ಕೇಳುತ್ತಾರೆ. ಕಮರ್ಷಿಯಲ್ ಬ್ಯಾಂಕ್‌ನಲ್ಲಿ ಸಾಮಾನ್ಯವಾಗಿ ವ್ಯವಹಾರ ಮಾಡುತ್ತಿರುತ್ತಾರೆ. ಸ್ವಭಾವಿಕವಾಗಿ First Charge ಅಲ್ಲ ಕೊಟ್ಟಿರುತ್ತಾರೆ. K.S.F.C. (Karnataka State Financial Corporation) ಕೇಳುವುದೇನೆಂದರೆ, First Charge ನಮಗೆ ಬೇಕೆಂದು ಕೇಳುತ್ತಾರೆ. Primary holding ನಮ್ಮದಾಗಬೇಕೆಂದು ಕೇಳುತ್ತಾರೆ. ಅದು ಕಷ್ಟ. ಇಲ್ಲವೆಂದರೆ total liability ಇವರು ತೆಗೆದುಕೊಳ್ಳಬೇಕಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೀಮನ್:- ಸರ್ಕಾರ ಏನು ಬದಲಾವಣೆಯನ್ನು ತರಬೇಕಾಗುತ್ತದೆ.

ಶ್ರೀ ಎಸ್. ರುದ್ರೇಗೌಡ: ಈ machinery suppliers, ಇಂತಿಂತಹವರಿಂದಲೇ ತೆಗೆದು ಕೊಳ್ಳಬೇಕೆಂದು ಇದೆ ಎಂದು ಹೇಳುತ್ತಾರೆ. ಅದು ತಪ್ಪಾಗುತ್ತದೆ. ಆದರೆ, ಬೇರೆಯವರು ಅದಕ್ಕಿಂತಹ ಒಳ್ಳೆಯ ಕೆಲಸ ಮಾಡುವವರು ಇರಬಹುದು, in terms of performance ಆ ಸಂಸ್ಥೆಗಳ machinery ಗಳು ಚೆನ್ನಾಗಿ ಇರಬಹುದು. ಇದರ ಬಗ್ಗೆ ಕುಳಿತು ಚರ್ಚೆ ಮಾಡಿದರೆ ಏನೇನು ಎಂದು ಹೇಳಬಹುದು. ಅದರೂ ಕೂಡ ಆ ಸಂಸ್ಥೆಯ ಪರವಾಗಿ ನಾನು ಕೂಡ ಒಬ್ಬ beneficiary ಇದ್ದೇನೆ. ಹೀಗಾಗಿ, ನಾವು ಸಹ encourage ಮಾಡುತ್ತೇವೆ. ಬೇರೆ entrepreneurs ಗೆ ಹೇಳುತ್ತೇವೆ. ನೋಡಿ, ಈ ರೀತಿಯಲ್ಲಿ ನೀವು ಅದನ್ನು ಉಪಯೋಗಿಸಬೇಕೆಂದು ಹೇಳುತ್ತೇವೆ. K.I.A.D.B (Karnataka Industrial Area Development Board) ನನ್ನ ದೃಷ್ಟಿಯಲ್ಲಿ ನಮ್ಮ ರಾಜ್ಯದಲ್ಲಿ white elephant. ಏಕೆಂದರೆ, ಬಹಳಷ್ಟು ಸಂದರ್ಭದಲ್ಲಿ K.I.A.D.B ಯಿಂದ ಜಮೀನು ಸಿಗುವುದೇ ಬಹಳ ಕಷ್ಟ. ಸಿಕ್ಕಿದರೂ ಕೂಡ ಕರ್ನಾಟಕದವರಿಗೆ ಸಿಗುವುದಿಲ್ಲ. ಬೇರೆ ಕಡೆಯಿಂದ ಬಂದವರಿಗೆ ಬಹಳ red carpet ಹಾಕಿ ಅದನ್ನು ಕೊಡುತ್ತಾರೆ. ಇಲ್ಲಿ ದುರಂತ ಏನೆಂದರೆ, ರೈತರಿಂದ 15-20 ಲಕ್ಷ ರೂಪಾಯಿಗಳಿಗೆ ತೆಗೆದುಕೊಂಡು ಅದನ್ನು ಕೈಗಾರಿಕೆಗೆ ತಲುಪಿಸುವಷ್ಟರಲ್ಲಿ ಸುಮಾರು ಒಂದರಿಂದ ಒಂದೂವರೆ ಕೋಟಿ ರೂಪಾಯಿಗಳಷ್ಟು ಆಗಿರುತ್ತದೆ. ಏತಕ್ಕೆ ಆಗುತ್ತದೆ? ನೀವು ನೇರವಾಗಿ ಸೈಟ್ ಕೊಡುವವರಿಗೆ ಅಪಾರ್ಟ್‌ಮೆಂಟ್ ಕಟ್ಟುವವರಿಗೆ R.E.R.A (Real Estate Regulatory Authority) ಹಾಕುತ್ತೀರಿ ಎನ್ನುವುದಾದರೆ, industrial area development board ಗೆ ಏತಕ್ಕೆ... ಅದು exclusive board ಇದೆ, ಅವರಿಗೆ ಏತಕ್ಕೆ ಇಂತಹ ಸಮಯದಲ್ಲಿ ನೀವು ಜಮೀನು ಸ್ವಾದೀನಪಡಿಸಿಕೊಂಡರೆ ಇಷ್ಟು ದಿವಸದಲ್ಲಿ ಕೊಡಬೇಕೆಂದು ಇದೆ. ಶಿವಮೊಗ್ಗದಲ್ಲಿ 65 ಎಕರೆ ಜಮೀನನ್ನು 2016 ರಲ್ಲಿ ತೆಗೆದುಕೊಳ್ಳಲಾಗಿದೆ. ಇವತ್ತಿನವರೆಗೂ ಅಲ್ಲಿ power supply ಮತ್ತು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

water supply ಇಲ್ಲ. ತೆಗೆದುಕೊಂಡಿದ್ದು 15 ಲಕ್ಷಕ್ಕೆ, entrepreneur ಗೆ ಕೊಟ್ಟಿದ್ದು 65 ಲಕ್ಷಕ್ಕೆ.

ವೈಸ್ ಛೇರ್ಮನ್:- ಮಾನ್ಯ ಸಚಿವರು ಇದನ್ನು ಸ್ವಲ್ಪ ನೋಟ್ ಮಾಡಿಕೊಳ್ಳಬೇಕು.

ಶ್ರೀ ಎಸ್. ರುದ್ರೇಗೌಡ: ಅದನ್ನು ಅವರು 2018 ರಲ್ಲಿ ತೆಗೆದುಕೊಂಡಿದ್ದು, ಆದರೆ, ಇವತ್ತಿನವರೆಗೂ ಸಹ ಅಲ್ಲಿ ಇಂಡಸ್ಟ್ರಿಯನ್ನು ಪ್ರಾರಂಭ ಮಾಡುವ ರೀತಿಯಲ್ಲಿ ಇಲ್ಲ.

ಶ್ರೀ ಯು.ಜಿ. ವೆಂಕಟೇಶ್: ಮಾನ್ಯ ಸಭಾಪತಿಯವರೆ, ಈ ಲ್ಯಾಂಡ್ ತೆಗೆದುಕೊಳ್ಳುವಾಗ ಆ ರೈತರಿಗೆ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆಂದು ಹೇಳುತ್ತಾರೆ. ಆದರೆ, ಅವರಿಗೆ ಕೆಲಸವೂ ಸಿಗುವುದಿಲ್ಲ. ಜಮೀನನ್ನು ಸಹ ಕಳೆದುಕೊಂಡಿರುತ್ತಾರೆ.

ಶ್ರೀ ಎಸ್. ರುದ್ರೇಗೌಡ:- ಮಾನ್ಯ ಸಭಾಪತಿಯವರೆ, ಇಂಡಸ್ಟ್ರೀಗಳೇ ಪ್ರಾರಂಭವಾಗಿಲ್ಲ. ಇನ್ನು ಕೆಲಸ ಎಲ್ಲಂದ ಕೊಡುವುದು? K.I.A.D.B ಗೆ ಒಂದು ಬಹಳ ದೊಡ್ಡ ಸರ್ಜರಿಯನ್ನು ಸರ್ಕಾರ ಮಾಡಬೇಕಾಗುತ್ತದೆ. ಅದನ್ನು ಮಾಡದೇ ಇದ್ದರೆ ಏನು ನಾವು Land Bank ಬಗ್ಗೆ ಮಾತನಾಡುತ್ತಿದ್ದೇವೆ, Land Bank ಮಾಡುತ್ತೇವೆ, ಅದು ಮಾಡುತ್ತೇವೆ, ಇದು ಮಾಡುತ್ತೇವೆಂದು ಹೇಳುತ್ತೇವೆ. ಈ ರೀತಿಯಲ್ಲಿ ಮಾಡುತ್ತಾ, ಮಾಡುತ್ತಾ ಏನಾಗಿದೆ ಎಂದರೆ ರೈತರು ಸ್ವಭಾವಿಕವಾಗಿ ಅವರ ರೇಟ್‌ಗಳನ್ನು ಜಾಸ್ತಿ ಮಾಡುತ್ತಿದ್ದಾರೆ. ನೀವು ಯಾವುದೇ ಸಣ್ಣ ಸಣ್ಣ ನಗರಕ್ಕೆ ಹೋದರೂ ಕೂಡ ಸುಮಾರು 75-80 ಲಕ್ಷಕ್ಕೂ ಕೂಡ ಕಡಿಮೆ ಯಾವುದೇ ಜಮೀನು ಸಿಕ್ಕುವುದಿಲ್ಲ. ಆ ಸ್ಥಿತಿ ಇದೆ. ಆದರೆ, K.I.A.D.B ಈ ನಿಟ್ಟಿನಲ್ಲಿ ಬಹಳಷ್ಟು ಸುಧಾರಣೆಯನ್ನು ಮಾಡಬೇಕು. ವಿಶೇಷವಾಗಿ ನಾನು ನಮ್ಮ ಜಿಲ್ಲೆಯ ವಿಷಯಕ್ಕೆ ಬರುತ್ತೇನೆ. ಶಿವಮೊಗ್ಗ ಜಿಲ್ಲೆಗೆ ಬಂದರೆ, ಒಳ್ಳೆಯ ಕೊಡುಗೆಯನ್ನು ಈ ಬಜೆಟ್‌ನಲ್ಲಿ ಚರ್ಚೆ ಮಾಡಿದ್ದಾರೆ. ವಿಶೇಷವಾಗಿ ಶ್ರೀಯುತ ವೆಂಕಟೇಶ್ ರವರು ಗಮನಿಸಬೇಕು. ಇದು ಆಯುಷ್ ವಿಶ್ವವಿದ್ಯಾನಿಲಯ. ಇಡೀ ದಕ್ಷಿಣ ಭಾರತದಲ್ಲ ಎಲ್ಲಯೂ ಇಲ್ಲ. ಅಲ್ಲಗೆ ಕಳೆದ ಬಾರಿ ಶ್ರೀಮಾನ್ ಬಿ.ಎಸ್. ಯಡಿಯೂರಪ್ಪನವರು ಮಂಜೂರು ಮಾಡಿದರು. ಇದನ್ನು ಮತ್ತೊಮ್ಮೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಚರ್ಚೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆ ವಿಶೇಷ. ಏಕೆಂದರೆ Sir M. Visvesvaraya ಕಾಲದಲ್ಲೆಯೂ ಕೂಡ ಅತ್ಯಂತ ಹೆಚ್ಚು ಕೈಗಾರಿಕೆಗಳನ್ನು ಮಾಡಿದ್ದು ಶಿವಮೊಗ್ಗ ಜಿಲ್ಲೆಯಲ್ಲ. V.I.S.L. (Visvesvaraya Iron and Steel Limited) ಆಯಿತು. ಆಗ M.I.S.L. (Mysore Iron and Steel Limited) ಆಗಿತ್ತು. ಅದು ಮೈಸೂರಿನಲ್ಲ ಆಯಿತು. Mysore Paper Mills, Sandalwood Oil factory, Matches manufacturing, ಮತ್ತೆ ಎಲ್ಲಾ ಡ್ಯಾಮ್‌ಗಳು, ಭದ್ರಾ, ತುಂಗಾ ಈ ಎಲ್ಲಾ ಡ್ಯಾಮ್‌ಗಳನ್ನು ಮಾಡುವುದರ ಮೂಲಕ ಸಾಕಷ್ಟು ಕೆಲಸ ಮಾಡಿದರು. ಎಲ್ಲಕ್ಕಿಂತ ಮಿಗಿಲಾಗಿ ಜೋನ್ ಜಲಪಾತವನ್ನು ಅವರು power conversion ಗೆ ಮಾಡಿದ್ದು ಬಹಳ ಇತಿಹಾಸ ಮತ್ತು ಈಗಲೂ ಕೂಡ ಅದು ನಿರಂತರವಾಗಿ ವಿದ್ಯುತ್ ಉತ್ಪಾದನೆಯನ್ನು ಮಾಡುತ್ತಿದೆ. ಇದು ವಿಶೇಷ ಬಜೆಟ್ ಎಂದು ಹೇಳುತ್ತಾ, ಸನ್ಮಾನ್ಯ ಮುಖ್ಯಮಂತ್ರಿಗಳು ಸ್ವತಃ ಇಂಜಿನಿಯರ್ ಇದ್ದಾರೆ, ಕೈಗಾರಿಕಾ ಮಂತ್ರಿಗಳು ಕೂಡ ಅವರು ಸಹ industrialist ಇದ್ದಾರೆ. ಈ ಕೈಗಾರಿಕೆಗಳ ಬೆಳವಣಿಗೆ ಮಾಡಿದರೆ ರೈತ ಯುವಕರಿಗೆ ಅವರ ಮನೆಯಲ್ಲರುವವರಿಗೆ ಕೃಷಿ ಜೊತೆ ಜೊತೆಗೆ ಕೈಗಾರಿಕೆಯಲ್ಲೆಯೂ ಕೂಡ ಅವರು ಆದಾಯವನ್ನು ಪಡೆಯಬಹುದು. ಮುಖ್ಯವಾಗಿ ಈಗ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಘೋಷಣೆ ಮಾಡುತ್ತಿದೆ, particularly defense production. Defense production ನಲ್ಲ ಕಳೆದ ಬಾರಿ ಅವರು ಡಿಕ್ಲೇರ್ ಮಾಡಿದ ಹಾಗೆ 433% export ನಲ್ಲ increase ಆಗಿದೆ. Export ಮಾಡುವುದರಿಂದ ನಮಗೆ ಸಾಕಷ್ಟು ಲಾಭ ಇದೆ. ಹಿಂದೆ ಎಲ್ಲಾ ನೋಡಿದ ಹಾಗೆ ಸ್ವಾತಂತ್ರ್ಯ ನಂತರ ಎಲ್ಲಾ defense related industries ಬೆಂಗಳೂರಿಗೆ ಬಂದಿವೆ. H.A.L ಇರಬಹುದು, B.E.L ಇರಬಹುದು, B.E.M.L, ಇರಬಹುದು, H.M.T ಇರಬಹುದು. ಇವೆಲ್ಲವೂ ಕೂಡ ಏಕೆಂದರೆ, ಬಾರ್ಡರ್‌ನಿಂದ ದೂರ, ಇಲ್ಲ ಯಾರು ಸಹ ಇವುಗಳನ್ನು ಅಟ್ಯಾಕ್ ಮಾಡುವುದಕ್ಕಾಗುವುದಿಲ್ಲ. ಈಗ ಬಹಳ ದೊಡ್ಡ ಪ್ರಮಾಣದಲ್ಲ defense production ಬಗ್ಗೆ ಮಾತನಾಡುತ್ತಿದ್ದೇವೆ. ಅದಕ್ಕೆ ಹೆಚ್ಚು ಒತ್ತು ಸರ್ಕಾರ ಕೊಡಬೇಕು. ಸಾಧ್ಯವಾದರೆ, ಇಲ್ಲ defense production unit ಗಳನ್ನು ಇಲ್ಲಗೆ ತರುವಂತಹ ಕೆಲಸ ಮಾಡಬೇಕು. ಮತ್ತು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರೈಲ್ವೇಗೆ ಬೇಕಾದ products manufacture ಮಾಡುವಂತಹ ಇಂಡಸ್ಟ್ರೀಗಳಿಗೆ ಹೆಚ್ಚು ಒತ್ತು ಕೊಡಬೇಕೆಂದು ಹೇಳುತ್ತಾ, ಹೇಳಿ. ಇಂದಿನ ಈ ಕಠಿಣ ಪರಿಸ್ಥಿತಿಯಲ್ಲಿಯೂ ಕೂಡ ಎಲ್ಲಾ ಕ್ಷೇತ್ರಗಳಿಗೆ ಮತ್ತು ಎಲ್ಲಾ ವರ್ಗಗಳಿಗೆ ನ್ಯಾಯ ಒದಗಿಸುವಂತಹ ಕೆಲಸವನ್ನು ಸನ್ಮಾನ್ಯ ಮುಖ್ಯಮಂತ್ರಿಗಳು ಮಾಡಿದ್ದಾರೆ. ಇದನ್ನು ನಾನು ಹತ್ತುವರ್ಷವಾಗಿ ಅವರಿಗೆ ಅಭಿನಂದಿಸುತ್ತಾ, ಇದನ್ನು ಸ್ವಾಗತಿಸುತ್ತೇನೆ. ಧನ್ಯವಾದಗಳು.

ವೈಸ್ ಛೇರ್ಮನ್:- ಈಗ ಡಾ|| ಕೆ. ಗೋವಿಂದರಾಜ್ ರವರು ಮಾತನಾಡುತ್ತಾರೆ. ವಿಶೇಷವಾಗಿ, ಆಯುಷ್ ವಿಶ್ವವಿದ್ಯಾನಿಲಯವನ್ನು ಏನು ಶಿವಮೊಗ್ಗ ಜಿಲ್ಲೆಯಲ್ಲಿ ಮಾಡುತ್ತಿದ್ದಾರೆ. ಅಲ್ಲಿ ತೀರ್ಥಹಳ್ಳಿ, ಸಹ್ಯಾದ್ರಿಯ ಮಲೆನಾಡಿನ ಹೆಬ್ಬಾಗಿಲು ಎಂದು ನಾವು ಕರೆಯಬಹುದು. ತುಂಬಾ potential ಇರುವಂತಹದ್ದು. ಪ್ರವಾಸೋದ್ಯಮ ಆಯುಷ್ ಇರಬಹುದು, ತಾವು ಹೇಳಿದ ಹಾಗೆ ಜೋಗ್ ಜಲಪಾತ ಇರಬಹುದು. ಇನ್ನೂ ಹೆಚ್ಚಿನ ರೀತಿಯಲ್ಲಿ exploit...

ಶ್ರೀ ಎಸ್.ರುದ್ರೇಗೌಡ:- ಮಾನ್ಯ ಸಭಾಪತಿಯವರೆ, ಇನ್ನು ಹಲವಾರು ಇದೆ.

ವೈಸ್ ಛೇರ್ಮನ್ :- ನಾನು ಹೇಳುವುದು ಗ್ರಾಮೀಣ ಭಾಗಗಳಿಗೆ ನಗರ ಕೇಂದ್ರೀಕೃತಗೊಳಿಸದೇ ಇಂತಹ ಎಲ್ಲಾ ಪ್ರಕೃತಿದತ್ತವಾದಂತಹ ಯೋಜನೆಗಳು ವಿಕೇಂದ್ರೀಕರಣವಾಗಬೇಕೆಂದು ಹೇಳುತ್ತೇನೆ . ಆಗ ಚೆನ್ನಾಗಿ ಆಗುತ್ತದೆ.

ಶ್ರೀ ಎಸ್.ರುದ್ರೇಗೌಡ:- ಪಶ್ಚಿಮ ಘಟ್ಟಗಳು ಕೂಡ ಸಂರಕ್ಷಿತ ಕಾಡು. ಅಲ್ಲಿ ಔಷಧಿ ಸಸ್ಯಗಳು ಬಹಳ ಇವೆ.

ವೈಸ್ ಛೇರ್ಮನ್:- ಕವಿಶೈಲಿ, ಕುವಂಪು ಸಾಹಿತ್ಯ, ಪ್ರಕೃತಿ, ನೀರು, ಪ್ರತಿಯೊಂದು ಕೈಗಾರಿಕೆ, ಕೆಳದಿಯ monuments ಅಲ್ಲಿ ಇರುವುದರಿಂದ ಶಿವಮೊಗ್ಗದಿಂದ ಪ್ರವಾಸೋದ್ಯಮವನ್ನು ಚೆನ್ನಾಗಿ ನಿರ್ವಹಣೆ ಮಾಡಿದರೆ ರಾಜ್ಯದ ಬೊಕ್ಕಸಕ್ಕೆ ಹೆಚ್ಚು ಹಣ ಬರುತ್ತದೆ. ಬಹಳ ಚೆನ್ನಾಗಿ ಮಾತನಾಡಿದ್ದೀರಿ, ಧನ್ಯವಾದಗಳು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ. ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೆ, ಇದಕ್ಕೆ ಪೂರಕವಾಗಿ ಅಯುಷ್ ವಿಶ್ವವಿದ್ಯಾಲಯವನ್ನು ತೆಗೆಯುತ್ತಿರುವುದು ಒಳ್ಳೆಯ ಉದ್ದೇಶ ಮತ್ತು ಸಂಕಲ್ಪ. ಇವತ್ತಿನ ಅಜೆಂಡಾದಲ್ಲಿ ಆರ್ಯವೇದದ ಬಗ್ಗೆ ಮನ್ನಣೆ ಕೊಡಬೇಕೆಂದು ಹೇಳಿ ಒಂದು ಅಸ್ಟ್ ಆಗಿದೆ. ತಾವು ಅದನ್ನು ನೋಡಿರಬಹುದು. ಈ ಸರ್ಕಾರ ಅದರ ಬಗ್ಗೆ ಯೋಚನೆಯನ್ನೇ ಮಾಡಿರುವುದಿಲ್ಲ. ಈ ರೀತಿಯಲ್ಲಿ ಮಾಡುತ್ತಾ ಹೋದರೆ ಹೇಗೆ?

ವೈಸ್ ಛೀಮನ್:- ರೂಅಂಗ್ ಪಾರ್ಟ್ ಮೆಂಬರ್ ನಿಮ್ಮನ್ನು ಸ್ಮರಣೆ ಮಾಡಿದರು, ಶ್ರೀಯುತ ವೆಂಕಟೇಶ್ ರವರ ಮಾತಿಗೆ ಸರ್ಕಾರ ಮನ್ನಣೆ ಕೊಟ್ಟಿದೆ.

ಶ್ರೀ. ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೆ ನಮ್ಮ ಆಚಾರ-ವಿಚಾರ ಏನಾದರೂ ಆಚರಣೆಗೆ ಬರಬೇಕಲ್ಲವೇ? ಸರ್ಕಾರ ಈ ವಿಚಾರವಾಗಿ ಹೇಳಲೇ ಇಲ್ಲ.

ಡಾ|| ವೈ.ಎ. ನಾರಾಯಣಸ್ವಾಮಿ:- ಒಂದು ನಿಮಿಷ..

ಶ್ರೀ. ಯು.ಬಿ. ವೆಂಕಟೇಶ್:- ನೀವು ಉತ್ತರ ಕೊಡುತ್ತೀರಾ?

ಡಾ|| ವೈ.ಎ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೆ ಮಾನ್ಯ ಶ್ರೀ ವೆಂಕಟೇಶ್ ರವರು ಮೊನ್ನೆ ಖಾಸಗಿ ನಿರ್ಣಯ ಮಂಡಿಸಿ, ಚರ್ಚೆ ಆಗಿದೆ. ಉತ್ತರ ಕೊಡಬೇಕೆಂದು ಇವತ್ತು ಮಂತ್ರಿಗಳನ್ನು ಕರೆಸಿದ್ದೆವು. ಆ ಮಂತ್ರಿಗಳದ್ದೇ ವಿಷಯ ಆ ಸಭೆಯಲ್ಲಿ ಇರುವುದರಿಂದ ಅವರು ಅಲ್ಲಿ ಇದ್ದಾರೆ. ಸದನ ಮುಗಿಯುವುದರೊಳಗೆ ಅವರು ಬಂದರೆ ಇವತ್ತೇ ಉತ್ತರ ಕೊಡಿಸುತ್ತೇವೆ. ಇಲ್ಲವೆಂದರೆ ಮುಂದಿನ ದಿನ ಖಂಡಿತ ಕೊಡಿಸುತ್ತೇವೆ.

ಶ್ರೀ ಯು.ಬಿ. ವೆಂಕಟೇಶ್:- ನನಗೆ ಉತ್ತರ ಕೊಡದೇ ಹೋದರೂ ಪರವಾಗಿಲ್ಲ. ನೀವು ಯಾರಾದರೂ ಮನ್ನಣೆ ಕೊಟ್ಟಿದ್ದೇವೆಂದರೆ ಸಾಕು, ನನಗೆ ಸಂತೋಷವಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್:- ಎಲ್ಲರಿಗೂ ಕಾಳಜಿ ಇದೆ. ಅದೇ ಒಂದು ಸಕಾರಾತ್ಮಕ ವಿಚಾರ.

ಶ್ರೀ ಎನ್. ರವಿಕುಮಾರ್:- ಶ್ರೀಯುತ ವೆಂಕಟೇಶ್‌ರವರೆ., ನಾವು ನಿಜವಾಗಿಯೂ ನಿಮ್ಮ ಜೊತೆಯಲ್ಲಿದ್ದೇವೆ.

ಶ್ರೀ ಯು.ಜಿ. ವೆಂಕಟೇಶ್:- ಸರಿ, ವಂದನೆಗಳು.

ಡಾ|| ಕೆ. ಗೋವಿಂದರಾಜ್ (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೆ, 2022-23ನೇ ಸಾಲಿನ ಬಜೆಟ್ ಮೇಲೆ ನನಗೆ ಮಾತನಾಡಲಕ್ಕೆ ಅವಕಾಶ ಕೊಟ್ಟಿರುವುದಕ್ಕೆ ತಮಗೆ ವಂದಿಸುತ್ತಾ, ಮೊದಲಿಗೆ ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ನಾನು ಹೇಳಲಕ್ಕೆ ಇಷ್ಟಪಡುತ್ತೇನೆ. ಈ 110 ಗ್ರಾಮಗಳು ಸೇರಿಕೊಂಡು..... ಅದರ ಜೊತೆಗೆ ಮೊದಲಿಗೆ preamble ಹೇಳಬಿಡುತ್ತೇನೆ. ಬಜೆಟ್ ಮಂಡನೆ ಮಾಡುವುದು ಯಾವುದೇ ಸರ್ಕಾರ ಇರಲಿ, ಮುಖ್ಯಮಂತ್ರಿಗಳು ಅಥವಾ ಹಣಕಾಸು ಸಚಿವರು ಈ ಬಜೆಟ್ ಅನ್ನು ಪ್ರತಿ ವರ್ಷ ಮಂಡನೆ ಮಾಡುತ್ತಾರೆ, ಹಣಕಾಸು ಇಲಾಖೆಯವರು ಒಂದು ತಿಂಗಳ ಕಾಲ ಅದರ ಪೂರ್ವಬಾವಿ ಸಭೆಗಳನ್ನು ಮಾಡಿ, ಅದಕ್ಕೆ ಒಂದು ರೂಪು-ರೇಷೆ ತಂದು ಎಲ್ಲಾ ಇಲಾಖೆಯ ಮಂತ್ರಿಗಳು ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಅದನ್ನು ತಯಾರು ಮಾಡಿ, ಮತ್ತೆ ಮುಖ್ಯಮಂತ್ರಿಗಳ ಅನುಮೋದನೆ ಪಡೆದು ಒಂದು booklet ತಯಾರು ಮಾಡುತ್ತಾರೆ. ಇದಕ್ಕೆ ಹಣಕಾಸು ಇಲಾಖೆಯ ಜವಾಬ್ದಾರಿ ಸಹ ಇದೆ. ಹಣಕಾಸು ಒದಗಿಸುವುದೇ ದೊಡ್ಡ ವಿಚಾರ ಅಲ್ಲ. ಹಣಕಾಸು ಕೊಟ್ಟ ಮೇಲೆ ಅದನ್ನು accountability ಗೆ ತರುವುದು ಹಣಕಾಸು ಇಲಾಖೆಯ ಜವಾಬ್ದಾರಿಯಾಗಿದೆ.

ಮುಂದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(284) 11.03.2022 01.20 ಎಸ್‌ಬಿ-ಆರ್‌ಎನ್

(ವೈಸ್ ಛೀಮನ್‌ರವರ ಉಪಸ್ಥಿತಿ)

ಶ್ರೀ ಕೆ.ಗೋವಿಂದರಾಜ್ (ಮುಂದು):-

ಕಾರಣವೇನೆಂದರೆ, ಸಾವಿರಾರು ಕೋಟಿ ಲಕ್ಷಾಂತರ ಕೋಟಿ ಹಣ ವಿವಿಧ ಇಲಾಖೆಗಳಿಗೆ ಹಂಚಿಕೆಯಾಗಿರುತ್ತದೆ. ಎಷ್ಟೋ ಇಲಾಖೆಗಳಲ್ಲಿ ಪದೇ ಪದೇ ಅದೇ ಕಾಮಗಾರಿಗೆ ಹಣ ಹಂಚಿಕೆಯಾಗಿರುತ್ತದೆ. ಅದರ accountability ಯನ್ನು ಹಣಕಾಸು ಇಲಾಖೆ ಎಂದಾದರೂ ಕೇಳಿದೆಯೇ ಎಂದು ನಾನು ಪ್ರಶ್ನೆಯನ್ನು ಮಾಡುತ್ತೇನೆ. ಜೊತೆಗೆ ಅವರ ಕೈಯಲ್ಲಿಯೇ ರಾಜ್ಯ ಲೆಕ್ಕಪತ್ರ ಇಲಾಖೆಯೂ ಇದೆ. ಅದು ಎಲ್ಲಾ ಇಲಾಖೆಗೂ ಇದೆ. ಇದುವರೆವಿಗೂ ಕೊಟ್ಟಿರುವ ಹಣ ಸರಿಯಾಗಿ ವಿನಿಯೋಗವಾಗಿದೆಯೇ ಇಲ್ಲವೇ ಎಂದು ಏಕೆ ಅವರು ಇದುವರೆವಿಗೂ ಕೇಳಿರುವುದಿಲ್ಲ ಎನ್ನುವುದು ನನ್ನ ಪ್ರಶ್ನೆ. ಇದು ಹಣಕಾಸು ಇಲಾಖೆಯ ಮೇಲಿನ ಬಹಳ ದೊಡ್ಡ ಜವಾಬ್ದಾರಿ ಎಂದು ಕೂಡ ನಾನು ಹೇಳುತ್ತೇನೆ. ದುಡ್ಡು ಕೊಡುವ ವಿಚಾರವಲ್ಲ; accountability ವಿಚಾರ. ಪಾಪ, ಯಾರೇ ಮುಖ್ಯಮಂತ್ರಿಗಳಾಗಿರಲಿ, ಅವರು ಅವರ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಬಜೆಟ್ ಅನ್ನು ಓದಲೇ ಬೇಕಾಗುತ್ತದೆ.

ಒಂದು ಸಣ್ಣ ಉದಾಹರಣೆ ಹೇಳುವುದಾದರೆ 2007-08ರಲ್ಲಿ 110 ಹಳ್ಳಿಗಳನ್ನು ಸೇರಿಸಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ಮಾಡಲಾಯಿತು. ಆಗ ಈ 110 ಹಳ್ಳಿಗಳಿಗೆ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ರಸ್ತೆ, ಬೀದಿ ದೀಪ ಇವುಗಳನ್ನು ವ್ಯವಸ್ಥೆ ಮಾಡುವ ಕಾರ್ಯಕ್ರಮ ಎಂದು ಅಂದಿನಿಂದ ಇಂದಿನವರೆವಿಗೂ ನನ್ನ ಅಂದಾಜು 13 ರಿಂದ 14,000 ಕೋಟಿಗಳನ್ನು invest ಮಾಡಲಾಗಿದೆ. ನಿನ್ನೆ ತಾನೇ ನಾನು ಮಾನ್ಯ ಮುಖ್ಯಮಂತ್ರಿಯವರ ಬಳಿ ಪ್ರಶ್ನೆ ಮಾಡಿದ್ದೆನು. 5500 ಕೋಟಿ ರೂಪಾಯಿಗಳು JICA (Japan International Cooperation Agency) Programme ನಿಂದ 110 ಹಳ್ಳಿಗಳಿಗೆ ನೀರು ಕೊಡುವುದು ಎನ್ನುವುದು ವಿಷಯ. ಈ JICA Programme ನಲ್ಲಿ 110 ಹಳ್ಳಿಗಳಿಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರೂ.5500 ಕೋಟಿಗಳನ್ನು ಕೊಡುತ್ತಿರುವುದೇನೋ ಸರಿ. ಹಿಂದೆ 2007ರಿಂದ ಕೊಡುತ್ತಿರುವ ಹಣ ಎಲ್ಲ ಹೋಯಿತು? ಇದರ ವಿವರಗಳೆಲ್ಲವನ್ನೂ ನಾನು ತಮ್ಮ ಗಮನಕ್ಕೆ ಕೊಡುತ್ತೇನೆ. ಸರ್ಕಾರ ಇದನ್ನು ಗಂಭೀರವಾಗಿ ಸಲಹೆ ಮಾಡುತ್ತೇನೆ. ಇದರಲ್ಲಿ ಒಂದು ವರ್ಷಕ್ಕೆ ರೂ.500 ಕೋಟಿ, ಒಂದು ವರ್ಷಕ್ಕೆ ರೂ.1200 ಕೋಟಿ ಈ ರೀತಿಯಾಗಿ ಎಲ್ಲಾ ಸರ್ಕಾರಗಳದ್ದಾಗಲೂ ಕೊಡಲಾಗಿದೆ. ಆದರೆ ಹಣ ಏನಾಯಿತು, ಅದರ accountability ಯನ್ನು ಯಾರೂ ಕೇಳಲಿಲ್ಲ. ಅದರ ಜೊತೆಗೆ 2018ರಲ್ಲಿ ರೂ.5500 ಕೋಟಿ ಇದಕ್ಕೆ ಕೊಟ್ಟಿದ್ದಾರೆ. ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಅದಕ್ಕೆ ರೂ.500 ಕೋಟಿ ಕೊಟ್ಟಿದ್ದಾರೆ. ಇದು ಏನೆಂದು ನನಗೆ ಅರ್ಥವಾಗಿಲ್ಲ. ಇದಕ್ಕೆ ಮಾನ್ಯ ಮುಖ್ಯಮಂತ್ರಿಗಳು ಉತ್ತರ ಕೊಡಬಹುದೆಂದು ನಾನು ಭಾವಿಸಿದ್ದೇನೆ. ಇದು ನಗರ ನೀರು ಸರಬರಾಜಿನ ವಿಷಯವಾಯಿತು. ರಾಜಕಾಲುವೆಗಳಿಗೆ ರೂ.1000 ಕೋಟಿ, ರೂ.500 ಕೋಟಿ ಹಣ ಮೀಸಲಿಡಲಾಗಿದೆ. 2007-08ರಲ್ಲಿಯೇ ಅಥವಾ 2004-05ರಲ್ಲೇ coalition government ಇದ್ದಾಗಲೇ ರೂ.800 ಕೋಟಿಗಳ ಅನ್ವಯವಾಗಿ ಆಯಿತು ಎಂದು ಬಂದಿತು. ರಾಜಕಾಲುವೆಗಾಗಿ ಹಣ ಬಿಡುಗಡೆಯಾಗುತ್ತದೆ. ಎಲ್ಲ ಮಣ್ಣಿತ್ತಿದ್ದಾರೆ, ಯಾರು ಮಣ್ಣು ತೆಗೆದವರು, ಅದರ accountability ಏನು, ಯಾರಾದರೂ ನೋಡಿದ್ದಾರೆಯೇ, ಎಷ್ಟು ಮಣ್ಣು ತೆಗೆದಿದ್ದಾರೆ ಎನ್ನುವುದರ ಬಗ್ಗೆ ಯಾರೂ ಗಮನ ಹರಿಸುವುದಿಲ್ಲ. ಆಗ ಅದರ ಬಗ್ಗೆ enquiry ಅನ್ನು order ಮಾಡಿದರು. ಹಾಗೆಯೇ ಅದು ಅಷ್ಟಕ್ಕೇ ನಿಂತು ಹೋಯಿತು. ಇದೇ ರೀತಿ ಪ್ರತಿ ವರ್ಷವೂ ರಾಜಕಾಲುವೆ ಎಂದು ಹೇಳುತ್ತಾರೆ. ಎಲ್ಲಯ ರಾಜಕಾಲುವೆ? ಮಣ್ಣು ಅಲ್ಲಯೇ ಇರುತ್ತದೆ. ಗಿಡ ಅಲ್ಲಯೇ ಇರುತ್ತದೆ. Show piece ರೀತಿ ನಾಲ್ಕೈದು ಕಡೆಗಳಲ್ಲಿ ಮಣ್ಣು ತೆಗೆಯುತ್ತಾರೆ. ಅದನ್ನು ಅಷ್ಟಕ್ಕೇ ಬಿಡುತ್ತಾರೆ. ಇದರ ಬಗ್ಗೆ ಸರ್ಕಾರ ತೀವ್ರವಾದ ಗಮನ ಹರಿಸಬೇಕು. ಮುಖ್ಯಮಂತ್ರಿಗಳಿಗೆ ಇರುವ ಜವಾಬ್ದಾರಿಯಲ್ಲಿ ಮಣ್ಣು ನೋಡುವುದು ಅವರ ಕೆಲಸವಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇರುತ್ತಾರೆ. ಇಷ್ಟು ದೊಡ್ಡ ಬೆಂಗಳೂರು ಮಹಾನಗರಕ್ಕೆ ಒಬ್ಬ ಆಯುಕ್ತರು ಸಾಕಾಗುತ್ತಾರೆಯೇ? ಅದಕ್ಕೆ Chief Commissioner ಎಂದು ಮಾಡಿದ್ದಾರೆ. ಇದರ ವ್ಯಾಪ್ತಿಯಲ್ಲಿ 1,50,00,000 ಜನಸಂಖ್ಯೆ ಇದೆಯೆನ್ನಿಸುತ್ತದೆ. ಏಳೆಂಟು ವಿಭಾಗಗಳಿವೆ. ನಾಗರಿಕರ ಸಮಸ್ಯೆಗಳನ್ನು ಹೇಳುತ್ತೇನೆ. ಒಂದು Plan sanction ಆಗಬೇಕೆಂದರೆ ಆಯುಕ್ತರ ಬಳಿಗೆ ಹೋಗಬೇಕು. ಅಲ್ಲಿ ಜಂಟಿ ಆಯುಕ್ತರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಮಯದಲ್ಲ ಸಿಗುವುದಿಲ್ಲ. ಈ ಹಿಂದೆ ಸರ್ಕಾರದಲ್ಲ ಸಾರ್ವಜನಿಕರು ಅಧಿಕಾರಿಗಳನ್ನು ಭೇಟಿ ಮಾಡಲು visiting hours ಎಂದು ಇರುತ್ತಿತ್ತು. ಪ್ರತಿದಿನ ಮಧ್ಯಾಹ್ನ ೩ ರಿಂದ ೫ ಗಂಟೆಯ ಅವಧಿ ಸಾರ್ವಜನಿಕರ ಸಂದರ್ಶನಕ್ಕೆ ಅಧಿಕಾರಿಗಳು ಸಿಗುತ್ತಿದ್ದರು.

ಈಗ ಅಧಿಕಾರಿಗಳೂ ಇರುವುದಿಲ್ಲ. ಯಾವಾಗ ಕೇಳಿದರೂ ಮೀಟಿಂಗ್, ಮೀಟಿಂಗ್ ಎಂದು ಹೇಳುತ್ತಾರೆ. ಎಲ್ಲ ಮೀಟಿಂಗ್ ಎಂದರೆ ವಿಧಾನಸೌಧ ಎನ್ನುತ್ತಾರೆ. ವಿಧಾನಸೌಧಕ್ಕೆ ಬಂದರೆ ಅವರು ಇಲ್ಲ ಇರುವುದೇ ಇಲ್ಲ.

ಇದು ಎಲ್ಲಾ ಇಲಾಖೆಗಳಿಗೂ especially service oriented departments: BBMP, BESCOM, Agricultural Department, Water Supply, Police Department ಗಳಿಗಿರಬಹುದು. ಆಯಾ ಅಧಿಕಾರಿಗಳು ಪ್ರತಿದಿನ ಮಧ್ಯಾಹ್ನ ೦೩ ರಿಂದ ೦೫ಗಂಟೆಯವರೆಗೆ ಕಡ್ಡಾಯವಾಗಿ ಜನರನ್ನು ಭೇಟಿ ಮಾಡುವಂತಹ ಕೆಲಸ ಮಾಡಿದರೆ ಜನಕ್ಕೆ ಇದು ಬಹಳ ಅನುಕೂಲವಾಗುತ್ತದೆ ಎಂದು ನಾನು ಹೇಳುತ್ತೇನೆ. ಇದರಿಂದ ಜನ ಪ್ರತಿನಿಧಿಗಳ ಒತ್ತಡವೂ ಕಡಿಮೆಯಾಗುತ್ತದೆ. ಏಕೆಂದರೆ ಅಧಿಕಾರಿಗಳು ಅಲ್ಲಲ್ಲಿ ಸಾರ್ವಜನಿಕರ ಕಷ್ಟಗಳನ್ನು ತೀರ್ಮಾನ ಮಾಡಿದರೆ ಜನಪ್ರತಿನಿಧಿಗಳ ಒತ್ತಡ ಕಡಿಮೆಯಾಗುತ್ತದೆ, ಭ್ರಷ್ಟಾಚಾರವೂ ಕಡಿಮೆಯಾಗುತ್ತದೆ.

ಈಗ ಮೊನ್ನೆ ತಾನೇ ಎ.ಸಿ.ಬಿ.ಯವರು ಬಿಡಿ ಮತ್ತು ಬಿಬಿಎಂಪಿ ಕಛೇರಿಗಳಲ್ಲ raid ಮಾಡಿದ್ದಾರೆಂದು ವರದಿ ಬಂದಿತು. ರೂ.617 ಕೋಟಿ ಅಕ್ರಮವಾಗಿ ಹೂಳಿತ್ತುವ ಕಾಮಗಾರಿಯಲ್ಲ ಕಂಡು ಹಿಡಿದಿದ್ದೇವೆ, ರೂ.1050 ಕೋಟಿಗಳ ಅಕ್ರಮ ಟೆಂಡರ್ ಕಾಮಗಾರಿಯನ್ನು ಪತ್ತೆ ಹಚ್ಚಿದ್ದೇವೆ ಎಂದು ಅವರು ಹೇಳಿರುವುದು ಪತ್ರಿಕೆಗಳಲ್ಲಯೂ ಬಂದಿತು. ನನ್ನ ಒಂದು ಮಾತನ್ನು ಬಹುಶಃ ಎಲ್ಲಾ ಹಿರಿಯರೂ, ಕಿರಿಯರೂ ಒಪ್ಪುತ್ತಿರಬಹುದು ನಾನು ಭಾವಿಸುತ್ತೇನೆ. ಬಿಬಿಎಂಪಿ ವಿಷಯದಲ್ಲ ಏನಾದರೂ ಒಂದು ಮಾನದಂಡ ಮಾಡದಿದ್ದಲ್ಲಿ ಬೆಂಗಳೂರು ನಗರ ಏನೂ ಆಗುವುದಿಲ್ಲ. ಕೊಟ್ಟ ಹಣ ಖರ್ಚಾಗುತ್ತದೆ. ಹೊಸ ಕಲ್ಲು ಹಳೆ ಬಲ್ಲು ಎಂದು ಏನೋ ಗಾಡೆ ಹೇಳುತ್ತಾರಲ್ಲ, ಆ ರೀತಿಯಾಗುತ್ತದೆ.

ವೈಸ್ ಛೇರ್ಮನ್:- ಹಳೆ ಕಲ್ಲು ಹೊಸ ಬಲ್ಲು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೆ.ಗೋವಿಂದರಾಜ್:- ಕ್ಷಮಿಸಿ ಮಾನ್ಯ ಸಭಾಪತಿಯವರೇ, correction; ಹಳೆ ಕಲ್ಲು ಹೊಸ ಬಲ್ಲು. 2012ರಲ್ಲಿ ಬಿಬಿಎಂಪಿಯಲ್ಲಿ ಒಂದು ಆದೇಶವನ್ನು ಹೊರಡಿಸಲಾಗಿದೆ. ಏನೆಂದರೆ ಶಿರಾ ಕಲ್ಲನ್ನು ರಸ್ತೆಗೆ ಹಾಕಬಾರದು. ಇದನ್ನು ಎಲ್ಲಯಾದರೂ ಕೇಳಿದ್ದೀರ? Hollow blocks ಅನ್ನು ಆರು ತಿಂಗಳಗೊಮ್ಮೆ ತೆಗೆಯುತ್ತಿರುತ್ತಾರೆ, ಹಾಕುತ್ತಿರುತ್ತಾರೆ. ಇದರಿಂದ ಗುತ್ತಿಗೆದಾರರಿಗೆ ಲಾಭವಾಗುತ್ತದೆ. ಮೊದಲೆಲ್ಲಾ ಫುಟ್‌ಪಾತ್‌ಗಳು ಕಲ್ಲಿನಿಂದಲೇ ಕೂಡಿರುತ್ತಿದ್ದವು. ಈಗ ಅದೆಲ್ಲಾ ಮಾಯವಾಗಿವೆ. ಇದನ್ನು ಏಕೆ ಹೇಳುತ್ತಿದ್ದೇನೆಂದರೆ 2008ರಲ್ಲಿ ನಾನು ಬೀಜಿಂಗ್ ಒಲಂಪಿಕ್ಸ್ ಕೂಟಕ್ಕೆ ಹೋಗಿದ್ದೆನು. ಅಲ್ಲಿ Bird's Nest Stadium ಎನ್ನುವ ಒಲಂಪಿಕ್ಸ್ ಸ್ಟೇಡಿಯಂ ಮಾಡಿದ್ದಾರೆ. ಅದರ ಜೊತೆಗೆ ಬೀಜಿಂಗ್ ಸಿಟಿಯಲ್ಲಿ ಫುಟ್‌ಪಾತ್‌ಗೂ ಕೂಡ ನಮ್ಮ ಶಿರಾ ಕಲ್ಲನ್ನು ಹಾಕಿದ್ದಾರೆ. ಚಿತ್ರದುರ್ಗದಿಂದ ಆಮದು ಮಾಡಿಕೊಂಡು ಅವರು ಅಲ್ಲಿ ಬಳಸಿದ್ದಾರೆ. ನಮ್ಮ ದೇಶದಲ್ಲಿ, ನಮ್ಮ ರಾಜ್ಯದಲ್ಲಿ, ನಮ್ಮ ಸಿಟಿಯಲ್ಲಿ ಶಿರಾ ಕಲ್ಲನ್ನು ಬಳಸಬಾರದು ಎಂದು ಸರ್ಕಾರಿ ಆದೇಶ ಮಾಡಿದ್ದಾರೆ. ಈ ರೀತಿ ಎಲ್ಲಾದರೂ ನೋಡಿದ್ದೀರ?

ವೈಸ್ ಛೀರ್ಮನ್:- ಫ್ರಾಂಕ್‌ಫರ್ಟ್, ಜರ್ಮನಿ ಮುಂತಾದ ಕಡೆಗಳಲ್ಲಿ ಇದನ್ನು ಬಳಸಿದ್ದಾರೆ.

ಶ್ರೀ ಕೆ.ಗೋವಿಂದರಾಜ್:- ಹೌದು ಮಾನ್ಯ ಸಭಾಪತಿಯವರೇ, ನಾನು ನೋಡಿರುವುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ಬೇರೆ ದೇಶದಲ್ಲಿ ನಮ್ಮ ರಾಜ್ಯದ ಕಲ್ಲನ್ನು ಬಳಸುತ್ತಾರೆ. ಆದರೆ ನಮ್ಮ ನಗರದಲ್ಲಿ ಇದನ್ನು ಬಳಸಬಾರದು ಎಂದು ಆದೇಶ ಮಾಡಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಸರ್ಕಾರ ಇದರ ಬಗ್ಗೆ ಗಂಭೀರವಾಗಿ ಗಮನ ಹರಿಸಬೇಕು. ಮೊದಲನೆಯದಾಗಿ hollow block ಗಳನ್ನು ಹಾಕುವುದನ್ನು ನಿಲ್ಲಿಸಬೇಕು. ಕಲ್ಲು ಚಪ್ಪಡಿಯನ್ನೇ ಹಾಕಿ. ನ್ಯಾಯವಾಗಿ ಆ ಕೆಲಸವನ್ನು ಮಾಡಿ, ಅದನ್ನು supervise ಮಾಡಬೇಕೆಂದು ಒಂದು ಸಲಹೆ ನೀಡಬಯಸುತ್ತೇನೆ.

ವೈಸ್ ಛೀರ್ಮನ್:- ಮಾನ್ಯ ಗೋವಿಂದರಾಜ್ ಅವರು ಹೇಳಿದಂತೆ ಸಾವಿರಾರು ವರ್ಷಗಳಿಂದ ಬಳಕೆಯಾಗುತ್ತಿದ್ದಂತಹ ಕಲ್ಲು ಚಪ್ಪಡಿಗಳು ಎಲ್ಲ ಹೋಗಿವೆ ಎನ್ನುವುದೇ ಒಂದು ತನಿಖೆಯಾಗಬೇಕಾದ ಅವಶ್ಯಕತೆ ಇದೆ. ಫುಟ್‌ಪಾತ್‌ಗಳಲ್ಲಿ ಉಪಯೋಗಿಸುವುದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಯವಾಗುತ್ತದೆ. ಈ ಶಿರಾ ಕಲ್ಲು ಡ್ರೆಸ್ ಮಾಡದಿದ್ದರೆ ಜಾರಿ ಬೀಳುವ ಸಾಧ್ಯತೆ ಹೆಚ್ಚು. ನಾನು ಬಸವನಗುಡಿ, ಮಲ್ಲೇಶ್ವರ ಇಂತಹ ಪ್ರತಿಷ್ಠಿತ ಬಡಾವಣೆಗಳಲ್ಲಿ ನೋಡಿದ್ದೇನೆ. Machine cutting ಇರುತ್ತದೆ. ಅದು ಮಳೆ ಬಂದಾಗ ಜಾರುತ್ತದೆ. ಇದರಿಂದಾಗಿ ban ಮಾಡಲಾಗಿದೆಯೇ ಅಥವಾ ಕಲ್ಲು ಉಪಯೋಗಿಸಬಾರದು ಎಂದು ಮಾಡಿದ್ದಾರೆಯೇ ಎನ್ನುವುದು ನನಗೆ ಗೊತ್ತಿಲ್ಲ.

ಶ್ರೀ ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಈ ಆದೇಶದ ಪ್ರತಿಯನ್ನು ನಾನು ನಾಳೆ ನಿಮಗೆ ತಲುಪಿಸುತ್ತೇನೆ. 2012ರಲ್ಲಿ ಮಾಡಿದ್ದಾರೆ.

ಶ್ರೀ ಮುನಿರಾಜುಗೌಡ ಪಿ.ಎಂ (ವಿಧಾನಸಭಾ ಕ್ಷೇತ್ರ):- ಮಾನ್ಯ ಗೋವಿಂದರಾಜ್ ಅವರೇ, ಇವತ್ತು ಏನಾಗಿದೆಯೆಂದರೆ ಮರಳು ನಮ್ಮಲ್ಲಿ ಸಿಗುತ್ತಿಲ್ಲ. ನೀವು ನೋಡಿರಬಹುದು. ರಸ್ತೆ ಮಧ್ಯದಲ್ಲ divider ಗಳನ್ನು ಹಾಕಿರುತ್ತಾರೆ.

ಶ್ರೀ ಕೆ.ಗೋವಿಂದರಾಜ್:- ಮಾನ್ಯ ಮುನಿರಾಜುಗೌಡ ಅವರೇ, ನೀವು ಬಿ.ಬಿ.ಎಂ.ಪಿ. ಪರವಾಗಿ ಮಾತನಾಡುತ್ತಿದ್ದೀರಾ ಅಥವಾ ನನಗೆ ಪೂರಕವಾಗಿ ಮಾತನಾಡುತ್ತಿದ್ದೀರಾ?

ಶ್ರೀ ಮುನಿರಾಜುಗೌಡ ಪಿ.ಎಂ.:- ತಮಗೆ ಪೂರಕವಾಗಿ ಮಾತನಾಡುತ್ತಿದ್ದೇನೆ. ಮುಗಿದು ಹೋಗುವ ಸಂಪನ್ಮೂಲಗಳು ಹೆಚ್ಚಾಗಿವೆ. ಅದರಲ್ಲಿ ಕಲ್ಲು, ಮರಳು ಎಲ್ಲವೂ ಸೇರಿಕೊಳ್ಳುತ್ತವೆ. ಯಾವುದೇ ವಿಧಾನ ಸಭಾ ಕ್ಷೇತ್ರದಲ್ಲ ನೋಡಿದರೂ ಕಲ್ಲನ್ನು ತೆಗೆಸುತ್ತಾರೆ. ಅದರ ಮೇಲೆ ಟೈಲ್ಸ್ ಹಾಕಿಸುತ್ತಾರೆ. ಅದನ್ನು ತೆಗೆಯುತ್ತಾರೆ, ಇನ್ಯಾವುದೋ ಡಿಸೈನ್ ಇರುವ ಟೈಲ್ಸ್ ಹಾಕುತ್ತಾರೆ. ಹಳೆಯ ಕಲ್ಲುಗಳನ್ನು ಒಂದಷ್ಟು ಕಡೆಗಳಲ್ಲಿ ಗುತ್ತಿಗೆದಾರರು ಸಂಗ್ರಹ ಮಾಡಿಟ್ಟುಕೊಂಡಿದ್ದಾರೆ.

(...ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(285) 11-03-2022 (1.30) ಕೆಜಿ-ಆರ್ ಎನ್

(ವೈಸ್ ಛೇರ್ಮನ್‌ರವರ ಉಪಸ್ಥಿತಿ)

ಶ್ರೀ ಮುನಿರಾಜು ಗೌಡ ಪಿ.ಎಂ:-(ಮುಂದು):-

ಈ ವರ್ಷ ಅಲ್ಲ, ಬರುವ ವರ್ಷ ಆಗುತ್ತದೆಂದು ಇಟ್ಟುಕೊಂಡಿರುತ್ತಾರೆ. ಅದನ್ನು ಮತ್ತೆ ಪೋಕಿ ತಂದು ಹಾಕುತ್ತಾರೆ. ಈಗ ರಸ್ತೆಯ ಮಧ್ಯದಲ್ಲ ಹಾಕುವಂತಹ divider ಗಳನ್ನು ಈಗ ಹೊಸದಾಗಿ ಏನು ಮಾಡುತ್ತಿದ್ದಾರೆ ಎಂದರೆ, ಅವುಗಳನ್ನು ಎತ್ತುವುದಕ್ಕೆ ಉಪಯೋಗವಾಗುವಂತಹ ರೀತಿಯಲ್ಲ light weight ಇರುವಂತಹವುಗಳನ್ನು ಮಾಡುತ್ತಿದ್ದಾರೆ. ಅದನ್ನು ಶಾಶ್ವತವಾಗಿ ಮಾಡಿದರೆ ತುಂಬ ಅನುಕೂಲವೆಂಬುದು ನನ್ನ ಉದ್ದೇಶ. ಏಕೆಂದರೆ, ಅವು ಸಂಪೂರ್ಣವಾಗಿ ಒಂದೇ ಬಾರಿ 100 ಮೀಟರ್ ಅಥವಾ 200 ಮೀಟರ್ ಒಂದೇ ಮಾಡಿ ಬಿಟ್ಟಿರುತ್ತಾರೆ. ಮಧ್ಯದಲ್ಲ ಮಳೆಗಾಲದಲ್ಲ ಬದ್ಧಂತಹ ನೀರು ಹರಿದು ಹೋಗಲು ಅವಕಾಶವಿಲ್ಲದೆ ವಾಹನಗಳ ಸಂಚಾರಕ್ಕೆ ಆಡಚಣೆ ಆಗುತ್ತಿರುವುದರಿಂದ ಇವತ್ತು ಅದನ್ನು rock breaker ತೆಗೆದುಕೊಂಡು break ಮಾಡುತ್ತಿದ್ದಾರೆ. ಆ ರೀತಿ ಒಡೆದು ತೆಗೆದ ಭಾಗಗಳು ಯಾವುದಕ್ಕೂ ಉಪಯೋಗಕ್ಕೆ ಬರುವುದಿಲ್ಲ. ನಾವು ಮತ್ತೆ ಅದನ್ನು recycling ಮಾಡುವುದಕ್ಕೂ ಸಾಧ್ಯವಿಲ್ಲ. ಈಗ ಮರಳು ಸಿಗುವುದಿಲ್ಲ, ಸಿಮೆಂಟ್ ಸಿಗುವುದಿಲ್ಲ. ಹಾಗಾಗಿ, ಇದರ ಬಗ್ಗೆ ಸರ್ಕಾರ ಗಮನಹರಿಸಬೇಕಾಗಿದೆ.

ವೈಸ್ ಛೇರ್ಮನ್:- ನಮ್ಮ ಹಿರಿಯ ನಾಗರಿಕರು ಓಡಾಡುವುದಕ್ಕೆ ಕಾಲಿಗೆ grip ಇರತಕ್ಕ ಕಲ್ಲಿನ ಬಲ್ಲಿಗಳು ಶಾಶ್ವತವಾಗಿ ಇರುತ್ತವೆ. ಅದು ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವುದಿಲ್ಲ. ಆದಕಾರಣ, ಇದು ಬೇಗ ಹಾಕಾಗುವುದನ್ನು ಮಾಡುವಂತಹ ಒಂದು ದೊಡ್ಡ ವ್ಯವಸ್ಥೆಯಾಗಿದೆ. ಹಾಗಾಗಿ, ಸರ್ಕಾರ ಇದರ ಬಗ್ಗೆ ಮರು ಚಿಂತನೆ ಮಾಡಬೇಕಾಗಿದೆ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಸರ್ಕಾರ ಇದರ ಬಗ್ಗೆ ಬಹಳ ಗಂಭೀರವಾಗಿ ಯೋಚನೆ ಮಾಡಬೇಕಾಗಿದೆ. 2012 ರಲ್ಲ ಕಲ್ಲನ್ನು ಹಾಕಬಾರದು ಎಂದು Government Order issue ಮಾಡಿದ್ದಾರೆ. ಆದರೆ, ಕಲ್ಲನ್ನೇ ಹಾಕಬೇಕೆಂದು ಸರ್ಕಾರ ಮತ್ತೆ Government Order ಮಾಡಲಿ ಎಂದು ಒತ್ತಾಯ ಮಾಡುತ್ತೇನೆ ಹಾಗೂ ಸಲಹೆ ಮಾಡುತ್ತೇನೆ. ಜೊತೆಗೆ Garbage, ಇದೊಂದು ದೊಡ್ಡ ಅವ್ಯವಹಾರ ಮತ್ತು ವ್ಯವಹಾರ. ಇದರ ಹಿಂದೆ ಒಂದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದೊಡ್ಡ ಮಾಫಿಯಾ ಇದೆ. ಈ garbage ಅನ್ನು ಒಂದು ಹಂತಕ್ಕೆ ತರುವುದಕ್ಕೆ France Company ಮತ್ತು German Company ಯವರು ಬಹಳಷ್ಟು ಜನರು ಇಲ್ಲಗೆ ಬಂದು demonstrate ಮಾಡಿ ಅದರ ಬಗ್ಗೆ ಸಲಹೆಯನ್ನು ಕೊಟ್ಟಿದ್ದಾರೆ. ಈ ಹಿಂದಿನ ಸರ್ಕಾರಗಳು ಇದ್ದಾಗಲೂ ಸಹ ಕೊಟ್ಟಿದ್ದಾರೆ. ಇಂತಹ ಒಳ್ಳೆಯ ಕೆಲಸಕ್ಕೆ ಅವರೇ ಬಂಡವಾಳವನ್ನು ಹಾಕಿ ಅವರೇ ಮಾಡುವಂತಹ ಕಾರ್ಯಕ್ರಮಕ್ಕೆ ಸರ್ಕಾರದಲ್ಲ ಅವರಿಗೆ support ಸಿಗುವುದಿಲ್ಲ. ಇಲ್ಲ ಇರುವವರಿಗೆ ಆ ಕೆಲಸಗಳನ್ನು ಕೊಡುತ್ತಾರೆ. ಇಲ್ಲ ಇರುವವರು 50 ಲಾರಿ ಹಾಕಿದ್ದೇವೆಂದು ಹೇಳುತ್ತಾರೆ ಆದರೆ, ಅಲ್ಲ ನೋಡಿದರೆ 10 ಲಾರಿಯಷ್ಟು ಹಾಕಿರುತ್ತಾರೆ. 500 ಜನರನ್ನು ಕೆಲಸಕ್ಕೆ ತೆಗೆದುಕೊಂಡಿದ್ದೇವೆಂದು ಹೇಳುತ್ತಾರೆ. ಅಲ್ಲ ನೋಡಿದರೆ, 50 ಜನ ಇರುವುದಿಲ್ಲ. ಆದರೆ, ಬಿಲ್ಲು ಮಾತ್ರ 500 ಜನರಿಗೆ ಹೋಗುತ್ತದೆ. ಇದು ಯಾವಾಗ ಕೊನೆಗೊಳ್ಳುತ್ತದೆ? ಒಂದು ಹಬ್ಬ ಬಂದರೆ, ರಾಜಬೀದಿಗಳಲ್ಲ ಇರಬಹುದು, ಸಣ್ಣ ಸಣ್ಣ ಬೀದಿಗಳಲ್ಲ ಇರಬಹುದು ಹಾಕಿರುವಂತಹ ಕಸ ಮಾತ್ರ ಅಲ್ಲೇ ಇರುತ್ತದೆ. ನಾವು ಮೂರು ದಿವಸಗಳ ಕಾಲ ಆ ರಸ್ತೆಗಳಲ್ಲ ಒಡಾಡುವುದಕ್ಕೆ ಆಗುವುದಿಲ್ಲ. ಹಾಗಾಗಿ, ಇದು ಬಹಳ ಗಂಭೀರವಾದ ವಿಚಾರ. ನಾವು ಫೆಬ್ರವರಿ ತಿಂಗಳಿನಲ್ಲ ನಡೆದ ಅಧಿವೇಶನದಲ್ಲ ಮಾಡಿದ ಧರಣಿಯಿಂದಾಗಿ ಐದು ದಿವಸಗಳ ಕಾಲ ವಿಧಾನಸೌಧದಲ್ಲ ಮಲಗಿದ್ದೆವು. ಮುಂಜಾನೆ ಎದ್ದು ಇಲ್ಲ walk ಮಾಡುತ್ತಿದ್ದೆವು. ಆಗ ನಮಗೆ ಇಲ್ಲ ನೋಡಿಯೇ ಬಹಳ ಅಸಹ್ಯ ಅನಿಸಿಬಿಟ್ಟಿತ್ತು, ಇದು power centre, ಇಲ್ಲಯೇ ಈ ರೀತಿಯ ಪರಿಸ್ಥಿತಿಯಾದರೆ, ಇನ್ನು ಬೇರೆ ಕಡೆ ಯಾವ ರೀತಿ ಇರುತ್ತದೆ ಎಂದು ಯೋಚನೆ ಮಾಡಿ. ಒಂದು ಕಡೆ Garbage, potholes ಒಂ ಇನ್ನೊಂದು ಕಡೆ. ತಾವು South Gateನಲ್ಲ observe ಮಾಡಿರಬಹುದು. Pothole ಇದೆ. ಅದನ್ನು ಕಡೆಗೆ ಮುಚ್ಚಲೇ ಇಲ್ಲ. ಕೊನೆಯದಾಗಿ, ನಾನೇ ಮುಖ್ಯ ಕಾರ್ಯದರ್ಶಿಯವರಿಗೆ ಫೋನ್ ಮಾಡಿ, ಅವರಿಗೆ message ಕಳುಹಿಸಿದೆ, ನಮ್ಮ ವಿರೋಧ ಪಕ್ಷದ ನಾಯಕರನ್ನು ಕರೆದುಕೊಂಡು ಹೋಗಿ ತೋರಿಸಿದೆ. ಅವರು ನೋಡಿದ್ದಾರೆ. ಅದಾದ ಮೇಲೆ grand steps ನ ಒಂದು ಕಲ್ಲು ಮಾತ್ರ ರಿಪೇರಿಯಾಗಿದೆ. ವಿಧಾನಸೌಧದ ಗತಿ ಈ ರೀತಿಯಾದರೆ, ನಮ್ಮ ನಗರದ ಗತಿ ಏನಾಗುತ್ತದೆ ಹೇಳಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್:- ಗೋವಿಂದರಾಜುರವರೇ, ಅದನ್ನು ಹಾಳು ಮಾಡಿದವರನ್ನು ಸಹ ಕಂಡುಹಿಡಿಯಬೇಕು

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಅದನ್ನು ಹಾಳು ಮಾಡಿಲ್ಲ. ಅದಕ್ಕೆ maintenance ಇಲ್ಲ, ತಾವು ರಾಜಭವನದ ಗೇಟನಲ್ಲ 1ನೇ ಮಹಡಿಗೆ ಹೋಗಿ ನೋಡಿ. ಅಲ್ಲ ಗಲಾಜು, bottle, ಕಸ ಎಲ್ಲವೂ ಹಾಗೆಯೇ ಬಿದ್ದಿದೆ. ಅದರ ಚಿತ್ರಣ ನನ್ನ ಮೊಬೈಲ್‌ನಲ್ಲಿದೆ. ತಮಗೆ ಬೇಕೆಂದರೆ, ಅದನ್ನು WhatsApp ಮೂಲಕ ಕಳುಹಿಸುತ್ತೇನೆ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಕಳೆದ ಮೂರು ವರ್ಷಗಳ ಹಿಂದೆ ಒಂದು ಲಾರಿ reverse ಬಂದು ಹೊಡೆದ ಸಂದರ್ಭದಲ್ಲ ಹಾಳಾಗಿದೆ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ನಮ್ಮ ವಿಧಾನಸೌಧ ಪರಿಸ್ಥಿತಿ ಈ ರೀತಿ ಇದ್ದರೆ, ಇನ್ನು ನಮ್ಮ ರಾಜ್ಯದ ಸ್ಥಿತಿ, ನಮ್ಮ ನಗರದ ಸ್ಥಿತಿ ಯಾವ ರೀತಿಯಾಗಿರಬಹುದು ಎಂಬುದನ್ನು ನಾವೆಲ್ಲರೂ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ.

ಮಾನ್ಯ ಸಭಾಪತಿಯವರೇ, ಡಾವೈ.ಎ.ನಾರಾಯಣಸ್ವಾಮಿಯವರಿಗೆ ಏನಾದರೂ urgent ಇದ್ದರೆ, ಅವರಿಗೆ ಮನೆಗೆ ಹೋಗುವುದಕ್ಕೆ ಹೇಳಿ. ನಾನು ಅವರು ಮಾತನಾಡುವಂತಹ ಸಂದರ್ಭದಲ್ಲ ಮಧ್ಯೆ ಯಾವತ್ತು ಮಾತನಾಡಲಿಲ್ಲ.

ವೈಸ್ ಛೇರ್ಮನ್:- ಮಾನ್ಯ ಗೋವಿಂದ ರಾಜುರವರೇ, ತಾವು ಅವರ ಕಡೆಗೆ ಏಕೆ ನೋಡಿಕೊಂಡು ಮಾತನಾಡುತ್ತೀರಿ? ನನ್ನ ಕಡೆ ನೋಡಿ ಮಾತನಾಡಿ. ತಾವು Deputy Leader of Opposition ಆಗಿದ್ದೀರಿ. ತಾವು ಕಳುಹಿಸಬೇಕು. ತಮ್ಮನ್ನು ನಾರಾಯಣಸ್ವಾಮಿಯವರು distract ಮಾಡುವುದಕ್ಕೆ ಆಗುವುದಿಲ್ಲ. ಬಿಡಿ. ಏಕೆಂದರೆ, ಅವರು ನಿಮಗೆ good friend. ನಮಗೆ ಗೊತ್ತಿದೆ. ತಾವು ಬೇಗ ಬೇಗ ಮಾತನಾಡಿ ಮುಗಿಸಿ.

ಡಾ||ಕೆ.ಗೋವಿಂದ ರಾಜ್:- ಮಾನ್ಯ ಸಭಾಪತಿಯವರೇ, ನನಗೆ ನಾರಾಯಣಸ್ವಾಮಿಯವರು ಬಹಳ ಒಳ್ಳೆಯ ಗೆಳೆಯರು. ಆದರೆ, ಏಕೆ ಈ ರೀತಿ ಮಾಡುತ್ತಿದ್ದಾರೆಂದು ಗೊತ್ತಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೈಸ್ ಛೇರ್ಮನ್:- ಗೋವಿಂದ ರಾಜುರವರೇ, M.S.Building ಮುಂದೆ ಇರುವಂತಹ ರಾಜುಕಾಲುವೆ ಸಹ ತುಂಬ ವಾಸನೆ ಬರುತ್ತಿರುತ್ತದೆ. ಅದರ ಬಗ್ಗೆ ನಾಗರಿಕರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಹಾಗಾಗಿ, ತಾವು ಅದರ ಬಗ್ಗೆ ಸ್ವಲ್ಪ ಪ್ರಸ್ತಾಪ ಮಾಡಿ.

ಡಾ||ಕೆ.ಗೋವಿಂದ ರಾಜ್:- ಮಾನ್ಯ ಸಭಾಪತಿಯವರೇ, ನಾನು ಅದನ್ನೇ ಪ್ರಸ್ತಾಪ ಮಾಡಿದ್ದೇನೆ. ಈಗ ಮೊನ್ನೆ ಮೊನ್ನೆ ಕಟ್ಟಿರುವಂತಹ flyover ಗಳು ಶಿಥಿಲಗೊಂಡಿವೆ ಎಂದು block ಮಾಡಿದರು. ಆ ಸಮಯದಲ್ಲಿ ನೆಲಮಂಗಲದ ಕಡೆಗೆ ಹೋಗುವವರಿಗೆ ತುಂಬ ತೊಂದರೆಯಾಗಿದೆ. ನಿಜವಾಗಲೂ ಸಹ ಶಾಪ ಹಾಕಿದ್ದಾರೆಂದರೆ, ಅಷ್ಟಿಷ್ಟು ಅಲ್ಲ. ಈಗ ಲೋಕೋಪಯೋಗಿ ಸಚಿವರು ಸದನದಲ್ಲಿದ್ದರು. ಅವರು ಕೊನೆಗೆ ರೆಡಿಯಾದ ಮೇಲೆ ಹೋಗಿ ಅದರ ಒಂದು ಫೋಟೋವನ್ನು ಹಾಕಿಸಿದರು. ಅದಕ್ಕೆ ನಾವು ಅವರಿಗೆ ಅಭಿನಂದನೆಗಳನ್ನು ಹೇಳಬೇಕಾಗಿದೆ.

ಮಾನ್ಯ ಸಭಾಪತಿಯವರೇ, KRIDL (Karnataka Rural Infrastructure Development Limited) ಬಗ್ಗೆ ಹೇಳುತ್ತೇನೆ. ಏನೇ ಕೆಲಸ ಕೊಟ್ಟರೂ ಸಹ KRIDL ಗೆ ಕೊಟ್ಟುಬಿಡುತ್ತಾರೆ. ಇಲ್ಲವೆಂದರೆ, Land Army ಗೆ ಸೇರಿದ ನಿರ್ಮಿತಿ ಕೇಂದ್ರಕ್ಕೆ ಕೊಡುತ್ತಾರೆ. ಅವರಿಗೆ 30% ಕೊಡಬೇಕು. ಇನ್ನೂ ಗುತ್ತಿಗೆದಾರರಿಗೆ ಎಷ್ಟು? ಇದರಲ್ಲ ಇನ್ನೂ ಬೇರೆ ಬೇರೆ ಏನಿರುತ್ತದೆ ಎಂದು ನನಗೆ ಗೊತ್ತಿಲ್ಲ. ನಿರ್ಮಿತಿ ಕೇಂದ್ರದ್ದು ಒಂದು ದೊಡ್ಡ ಮಾಫಿಯಾ. ಕಳೆದ ಆರು ತಿಂಗಳ ಹಿಂದೆ ಎಸಿಬಿ (Anti-Corruption Bureau)ಯವರು ಅದರಲ್ಲಿದ್ದ ಅಧಿಕಾರಿಯನ್ನು raid ಮಾಡಿದರು. ಆ ನಿರ್ಮಿತಿ ಕೇಂದ್ರದಲ್ಲಿದ್ದ ಅಧಿಕಾರಿಗೆ ಸೇರಿದ 800 apartments ಗಳು ಇವೆಯೆಂದು ವರದಿ ಕೊಟ್ಟಿದ್ದಾರೆ. ಆ ಅಧಿಕಾರಿ ನಿವೃತ್ತಿ ಹೊಂದಿದ್ದಾನೆ. ಇನ್ನೂ ಸೇವೆಯಲ್ಲಿರುವವರದ್ದು ಎಷ್ಟು ಇರಬೇಕು ಹೇಳಿ? ನಾನು ಸರ್ಕಾರಕ್ಕೆ ನಿರ್ಮಿತಿ ಕೇಂದ್ರವನ್ನು ಮುಚ್ಚುವುದು ಒಳ್ಳೆಯದು ಎಂದು ಸಲಹೆ ಮಾಡುತ್ತೇನೆ. ಇದರಿಂದ ಸರ್ಕಾರಕ್ಕೆ ನಷ್ಟವಾಗುತ್ತದೆಯೇ ಹೊರತು ಲಾಭವಾಗುವುದಿಲ್ಲ.

ವೈಸ್ ಛೇರ್ಮನ್:- ಗೋವಿಂದರಾಜುರವರೇ, ಇದು ಪರ್ಯಾಯ ವ್ಯವಸ್ಥೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ||ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಪರ್ಯಾಯ Land Army ಅಂತ ಏನಿಲ್ಲ. ಲೋಕೋಪಯೋಗಿ ಇಲಾಖೆಗೆ ಕೊಡಿ. ಇಲ್ಲವೆಂದರೆ, ಜಿಲ್ಲಾ ಪಂಚಾಯತಿಗೆ ಕೊಡಿ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಎಲ್ಲವನ್ನೂ ಮುಚ್ಚುವಂತಹ ವ್ಯವಸ್ಥೆ ಬೇಡ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಅದನ್ನು ಮುಚ್ಚಿ ಎಂದು ಹೇಳುವುದು ಬೇಡವೆಂದರೆ, ಇಷ್ಟು ಅವ್ಯವಹಾರ ಇರುವಾಗ ಇನ್ನೇನು ಮಾಡಬೇಕು ಹೇಳಿ?

ಶ್ರೀ ಯು.ಬಿ.ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ನಿರ್ಮಿತಿ ಕೇಂದ್ರ ಕೇರಳದಿಂದ ಬಂದಿದೆ. ಅವರು ನಮಗೆ ಸಹಾಯ ಮಾಡುವುದಕ್ಕೆ ಅಷ್ಟೇ ಬಂದರು. ಮೊದಲು ಅವರು ಕೆಲಸ ಮಾಡುತ್ತಾರೆಂದು ಇರಲಿಲ್ಲ. ಆ model ನಲ್ಲಿ ಇದ್ದಿದ್ದು, ಅವರು ನಮಗೆ advise ಮಾಡಬೇಕು, ಅವರು plan ಮಾಡಿಕೊಡಬೇಕು, ಅದು ಕಡಿಮೆ ರೇಟ್‌ನಲ್ಲಿ ಕೆಲಸವಾಗಬೇಕೆಂದು ಬಂದ scheme. ಈಗ ಸರ್ಕಾರ ಎಲ್ಲವನ್ನೂ ಅವರಿಗೆ ವಹಿಸಿಕೊಡುತ್ತಿದೆ, ಹಾಗಾಗಿ, ಅದು ತಪ್ಪು ಎಂಬುದು ನಮ್ಮ ಅನಿಸಿಕೆ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಸದನದಲ್ಲಿ ಕ್ರೀಡಾ ಸಚಿವರು ಇದ್ದಾರೆ, ಅದರ ಬಗ್ಗೆ ಮಾತನಾಡಬಯಸುತ್ತೇನೆ.

ವೈಸ್ ಛೀರ್ಮನ್:- ಮಾನ್ಯ ಗೋವಿಂದರಾಜುರವರೇ, ತಮಗೆ ಐದು ನಿಮಿಷಗಳ ಕಾಲ ಹೆಚ್ಚಿಗೆ ಸಮಯವನ್ನು ಕೊಡುತ್ತೇನೆ. ಏಕೆಂದರೆ, ತಮ್ಮಿಂದ ಅನುಕೂಲಕರ ಚರ್ಚೆಯಾಗಿದೆ. ಹಾಗಾಗಿ, ನಿಮ್ಮ ಸಮಯವನ್ನು ನಿಮಗೆ ಕೊಡುತ್ತೇನೆ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಈ ಸಾಲಿನ ಬಜೆಟ್‌ನಲ್ಲಿ 500 ಕೋಟಿ ರೂಪಾಯಿಗಳನ್ನು ಕ್ರೀಡಾ ಇಲಾಖೆಗೆ ಕೊಟ್ಟಿದ್ದಾರೆ. ಇದು ಬಹಳ ಸಂತೋಷದ ವಿಚಾರ. ಅದು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ನೆರೆಗಾ ಸ್ತ್ರೀಂ ಎಂದು ಹೇಳುತ್ತಿದ್ದಾರೆ. ಆದರೆ, ಅದು specific ಆಗಿಲ್ಲ. ಒಂದೊಂದು ಗ್ರಾಮಕ್ಕೆ ಇಂತಿಷ್ಟು ಹಣ ಕೊಡುತ್ತೇವೆಂದು ಕೊಟ್ಟಿದ್ದಾರೆ. ನಾನು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಈಗಾಗಲೇ ಇದರ ಬಗ್ಗೆ Principal Secretary ಯವರ ಬಳಿ ಚರ್ಚೆ ಮಾಡಿದ್ದೇನೆ. ಅವರು ನಮಗೆ ಇನ್ನೂ ಮಾಹಿತಿ ಬಂದಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಇದಕ್ಕೆ ಕೊಡುವುದಕ್ಕೆ ಹಣ ಇಲ್ಲವೆಂದು ಹೇಳಿದರು. ನರೆಗಾದಿಂದ ಯಾವ ರೀತಿ ಕೊಡಬಹುದು ಎಂಬುದರ ಬಗ್ಗೆ ಆಮೇಲೆ ತಿಳಿಸುತ್ತೇನೆಂದು ಹೇಳಿದ್ದಾರೆ. ನಮ್ಮ ದೇಶದಲ್ಲಿ ಮತ್ತು ನಮ್ಮ ರಾಜ್ಯದಲ್ಲಿ ಕೀಡೆ ಬೆಳೆಬೇಕಾದರೆ, 10 ಕೋಟಿ, 5 ಕೋಟಿ, 2 ಕೋಟಿ ರೂಪಾಯಿಗಳನ್ನು ಒಂದು ಜಿಲ್ಲೆಗೆ please ಮಾಡುವುದಕ್ಕಾಗಿ ಬಜೆಟ್‌ನ್ನು ಕೊಡಬಾರದು. ಈಗ ಉದಾಹರಣೆಗೆ ಮಂಡ್ಯ ಜಿಲ್ಲೆಗೆ 10 ಕೋಟಿ ರೂಪಾಯಿಗಳು, ಮೈಸೂರಿಗೆ 5 ಕೋಟಿ ರೂಪಾಯಿಗಳು ಹಾಗೂ ಗುಲ್ಬರ್ಗಾ 2 ಕೋಟಿ ರೂಪಾಯಿಗಳನ್ನು ಕೊಡುವ ಬದಲು, 300 ಕೋಟಿ ರೂಪಾಯಿಗಳಿಂದ 400 ಕೋಟಿ ರೂಪಾಯಿಗಳಷ್ಟು ಅನುದಾನವನ್ನು ಒಂದು ವರ್ಷಕ್ಕೆ ಒಂದು ಬಜೆಟ್ ಕೊಟ್ಟು, ಒಂದು ಭಾಗ ಉತ್ತರ ಕರ್ನಾಟಕಕ್ಕೆ ಧಾರವಾಡ ಅಥವಾ ಹುಬ್ಬಳಿಯಲ್ಲಿ 200 ಎಕರೆ ಜಮೀನಿನಲ್ಲಿ ಎಲ್ಲಾ ತರಹದ ಕ್ರೀಡಾ facilities ಇರುವಂತೆ ಮಾಡಬೇಕೆಂಬುದು ನನ್ನ ಸಲಹೆ. ನಾನು ಒಬ್ಬ ಒಲಂಪಿಕ್ ಸಂಸ್ಥೆಯ ಅಧ್ಯಕ್ಷನಾಗಿ ನಮಗೆ ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುತ್ತದೆ. ನಮ್ಮ ರಾಜ್ಯದಲ್ಲಿ ಒಂದು indoor temperature controlled Swimming Pool ಇಲ್ಲ. ಮತ್ತೆ International Standard ಗೆ ನಮ್ಮಲ್ಲಿ ಒಂದು Foot Ball Stadium ಇಲ್ಲ.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)

ಈಗ ನಮ್ಮ support ಗೆ ಮಾನ್ಯ ಸಭಾಪತಿಯವರು ಬಂದಿದ್ದಾರೆ. ಅವರೂ ಸಹ sportsman ಆಗಿದ್ದಾರೆ. ಜೊತೆಗೆ Physical Education Teacher ಆಗಿದ್ದರು. ಅವರು Physical Education ನಿಂದ ನಮಗೆ ಬಹಳಷ್ಟು support ಕೊಡುತ್ತಾರೆಂದು ಬಹಳಷ್ಟು ಸಂತೋಷವಾಯಿತು.

ಸಭಾಪತಿಯವರು.:- ಆಯಿತು ಮಾತನಾಡಿ. ತಾವು ಏನು ಹೇಳುತ್ತೀರೋ ಎಲ್ಲವನ್ನೂ ಮಾಡುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಮೊದಲನೆಯದಾಗಿ, ತಾವು ಸರ್ಕಾರದ ಜೊತೆಗೆ ಮಾತನಾಡಿ ಶಾಸಕರ ದಿನಾಚರಣೆ ಮಾಡುವುದನ್ನು ಘೋಷಣೆ ಮಾಡಿ. ತಾವು ಸರ್ಕಾರದ ಜೊತೆಗೆ ಮಾತನಾಡಿ ಘೋಷಣೆ ಮಾಡಬೇಕೆಂದು ವಿನಂತಿಸುತ್ತೇನೆ. ಏಕೆಂದರೆ, ಶಾಸಕರ ದಿನಾಚರಣೆಯನ್ನು ಆಚರಣೆ ಮಾಡಿ ಇಲ್ಲಗೆ ಸುಮಾರು 10-12 ವರ್ಷಗಳು ಆಗಿವೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಈ ಹಿಂದೆ ಶಾಸಕರ ದಿನವನ್ನು ಆಚರಣೆ ಮಾಡುತ್ತಿದ್ದರು. ಎಲ್ಲಾ ಶಾಸಕರು 2-3 ದಿವಸಗಳ ಕಾಲ ಕುಳಿತುಕೊಂಡು ಬಹಳ ಸಂತೋಷದಿಂದ ಮಾಡುತ್ತಿದ್ದರು. ಆಗ ಅದು ಒಂದು ರೀತಿಯಲ್ಲಿ ಹಬ್ಬ ಇರುವಂತೆ ಇರುತ್ತಿತ್ತು. ಅದು ಇತ್ತೀಚೆಗೆ ಹೋಗಿದೆ. ಆಗ ಶ್ರೀ ವೀರಪ್ಪ ಮೊಯಿಲ ಮತ್ತು ಶ್ರೀ ರಾಮಕೃಷ್ಣ ಹೆಗಡೆಯವರು ನಾಟಕ, ಯಕ್ಷಗಾನ ಹಾಗೂ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೆಲ್ಲಾ ನಡೆಸಿಕೊಡುತ್ತಿದ್ದರು.

ಡಾ||ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಶ್ರೀ ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಮಾಡಿದ್ದಾರೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಒಂದು ವರ್ಷದಲ್ಲ ಒಂದು ದಿವಸ ಮಾಡಿದರೆ ಒಳ್ಳೆಯದು. ಅದಕ್ಕೆ ತಾವು ಮಾನ್ಯ ಮುಖ್ಯ ಮಂತ್ರಿಯವರ ಜೊತೆಯಲ್ಲಿ ಮಾತನಾಡಿ. ನಾನು ಸಹ ಮಾತನಾಡುತ್ತೇನೆ. ಎಲ್ಲಾ ಶಾಸಕರಲ್ಲಯೂ ಬೇಕಾದಷ್ಟು ಕಲೆಗಳು ಇರುತ್ತವೆ. ಇಂತಹ ಸಂದರ್ಭದಲ್ಲಿ ಎಲ್ಲವೆಲ್ಲವೂ ಹೊರಗಡೆ ಬರುತ್ತವೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಶಾಸಕರ ಕಲೆಯನ್ನು ಗುರುತಿಸುವುದಕ್ಕೆ ಶಾಸಕರ ದಿನಾಚರಣೆಯನ್ನು ಮಾಡಬೇಕೆಂಬುದು ಮಾನ್ಯ ಸಭಾಪತಿಯವರ ಸೂಚನೆಯಾಗಿದೆ. ತಾವು ಮತ್ತು ಸಭಾಧ್ಯಕ್ಷರು ಈ ವಿಚಾರವಾಗಿ ಪರಸ್ಪರ ಮಾತನಾಡಿ. ಸರ್ಕಾರದಿಂದ ನಾವು ಇದಕ್ಕೆ ಪೂರ್ಣ ಸಹಕಾರ ನೀಡುತ್ತೇವೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ನಾವು “ಆಯಿತು” ಎಂದು ಹೇಳಬಿಡುತ್ತೇವೆ.

(ಮುಂದು)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

(286) 11-03-2022 (1.40) ಎಂ.ವಿ-ವಿಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಯಾವ್ಯಾವ ಕ್ರೀಡೆಗಳೆಂದು specific ಮಾಡಿದರೆ ಒಳ್ಳೆಯದು.

ಡಾ||ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಅದನ್ನು ನಾವು ಮಾಡುತ್ತೇವೆ.

(ಗೊಂದಲ)

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಈಗ ಕಾಲು ಎಳೆಯುವ ಕ್ರೀಡೆ ಮತ್ತು ಕಾಲು ಮುರಿಯುವ ಕ್ರೀಡೆಗಳು ಇರಬಾರದು ಎಂಬ ಆಶಯ ಅಷ್ಟೆ.

ಡಾ|| .ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಆ ರೀತಿ ಅಲ್ಲ. ಇದರಿಂದ ಎಲ್ಲರೂ ಸಹ ಒಟ್ಟಿಗೆ ಸೇರಿ ಒಂದು ಕ್ರೀಡಾ ಮನೋಭಾವ ಬೆಳೆಯಿಸಿಕೊಳ್ಳಬಹುದು ಎಂಬುದು ನನ್ನ ಸಲಹೆ.

ಸಭಾಪತಿಯವರು:- ಹೌದು ಅದು ಸರಿಯಿದೆ. ಈಗ ತಾವು ಮಾತನಾಡಿ.

(ಗೊಂದಲ)

ಶ್ರೀ ಶಶೀಲ್ ಜಿ. ನಮೋಶಿ:- ಮಾನ್ಯ ಸಭಾಪತಿಯವರೇ, ಇದಕ್ಕೆ ಒಂದು ದಿನಾಂಕವನ್ನು ನಿಗದಿಪಡಿಸಿದರೆ ಒಳ್ಳೆಯದು.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಮಾನ್ಯ ಶಶೀಲ್ ಜಿ. ನಮೋಶಿಯವರು ತುಂಬಾ ಅವಸರವಾಗಿದ್ದಾರೆ. ಅವರು ತುಂಬಾ ಕಲಾಕಾರರು.

(ಗೊಂದಲ)

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಖೇಲೋ ಇಂಡಿಯಾ ಎಂದು ಯೂನಿವರ್ಸಿಟಿ ಗೇಮ್ಸ್ ಇದೆ. ಅದು ಆದ ಕೂಡಲೇ ಮಾಡಿದರೆ ಒಳ್ಳೆಯದು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಆಯಿತು, ಈಗ ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ವಿರೋಧ ಪಕ್ಷದ ನಾಯಕರು, ಮಾನ್ಯ ಸಭಾನಾಯಕರು ಮತ್ತು ಮಾನ್ಯ ಕಾನೂನು ಮತ್ತು ಸಂಸದೀಯ ಮಂತ್ರಿಗಳನ್ನು ಕರೆದು ಮಾತನಾಡೋಣ. ಈಗ ದುಡ್ಡು ಕೊಡುವುದಿಲ್ಲ. ನೀವೇ ಮಾಡಿಕೊಳ್ಳಿ ಎಂದರೆ, ನಾವು ಏನು ಮಾಡುವುದು?

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಕ್ರಿಡಾಕೂಟವನ್ನು ನಾವೇ ಓಲಂಪಿಕ್ ಅಸೋಸಿಯೇಷನ್‌ನಿಂದ ಆಯೋಜಿಸುತ್ತೇವೆ. ಅದಕ್ಕೆ ಏನು ಹಣ ಖರ್ಚಾಗುತ್ತದೆ ಅದನ್ನು ನೀಡಲಿ.

ಸಭಾಪತಿಯವರು:- ಈಗ ಯಾರೇ ಆಯೋಜನೆ ಮಾಡಿದರೂ ಸಹ ಅದಕ್ಕೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಲ್ಲವೇ? ಅದನ್ನು ಮಾಡಿಸುವ ನೋಡೋಣ.

ಡಾ||ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಈ ಹಿಂದೆ 2016, 2017 ಮತ್ತು 2018ನೇ ಸಾಲಿನಲ್ಲಿ ಸತತವಾಗಿ ಪ್ರಯತ್ನ ಮಾಡಿ, ಪೊಲೀಸ್ ಇಲಾಖೆಯಲ್ಲಿ ಕ್ರಿಡಾಪಟುಗಳನ್ನು ನೇರವಾಗಿ ನೇಮಕಾತಿ ಮಾಡಿಕೊಳ್ಳಬೇಕೆಂದು, ಪಂಜಾಬ್ ಮತ್ತು ಕೇರಳ ರಾಜ್ಯಗಳಲ್ಲಿ ಯಾವ ರೀತಿ ನೇಮಕಾತಿಯ ವಿಧಾನವಿದೆಯೆಂದು ತಿಳಿದುಕೊಳ್ಳಲು, ಅಲ್ಲಂದ ಎಲ್ಲಾ ಮಾಹಿತಿಗಳನ್ನು ತರಿಸಿದ್ದೆವು. ಆ ಸಮಯದಲ್ಲಿ ಶ್ರೀ ಎ.ಎಂ.ಪ್ರಸಾದ್ ಎಂದು ಇದ್ದರು.

ಸಭಾಪತಿಯವರು:- ಮಾನ್ಯ ರಾಮಕೃಷ್ಣ ಹೆಗಡೆಯವರ ಕಾಲಾಧಿಯಲ್ಲಿ ನಮ್ಮ ರಾಜ್ಯದಲ್ಲೂ ಸಹ ಮಾಡಿದ್ದಾರೆ.

ಡಾ||ಕೆ .ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಅದರ ಬಗ್ಗೆಯೇ ಹೇಳುತ್ತಿದ್ದೇನೆ. ಆಗ ಶ್ರೀ ಎ.ಎಂ.ಪ್ರಸಾದ್‌ರವರನ್ನು ಛೇರ್ಮನ್ ಮಾಡಿ, ಎಲ್ಲಾ ಮಾಹಿತಿಗಳನ್ನು ತರಿಸಿ, ಕೊನೆಗೆ ಅದು approval ಆಗಿ, ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಗೃಹ ಸಚಿವರಾಗಿದ್ದಾಗ, ನಾನು ಅವರ ಬಳಿಗೆ ಹೋಗಿ ಬಹಳಷ್ಟು ಬಾರಿ ಕೇಳಿದ ಮೇಲೆ, ಅವರು ಅದಕ್ಕೆ ಕ್ಯಾಬಿನೆಟ್‌ನಲ್ಲಿ approval ತೆಗೆದುಕೊಂಡು, ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿಗೆ ಶೇಕಡಾ 2ರಷ್ಟು ಮೀಸಲಾತಿಗೆ ಅನುಮತಿ ಮಾಡಿಕೊಟ್ಟಿದ್ದಾರೆ. ಈಗ ನೇಮಕಾತಿಗೆ ಅರ್ಜಿಯನ್ನು ಸಹ ಕರೆದಿದ್ದಾರೆ. ಅದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ. ಏಕೆಂದರೆ, ನಮ್ಮ ರಾಜ್ಯದಲ್ಲಿ ಕ್ರಿಡಾಪಟುಗಳಿಗೆ ಉದ್ಯೋಗದಲ್ಲಿ ಅವಕಾಶಗಳು ಇರಲಿಲ್ಲ. ಇದೇ ರೀತಿ ಎಲ್ಲಾ ಇಲಾಖೆಗಳಲ್ಲೂ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನೇಮಕಾತಿ ಮಾಡಿ ಎಂದು ನಾನು ಸಲಹೆ ನೀಡಿದ್ದೇನೆ. ಹಲವಾರು ಕಾರ್ಯಕ್ರಮಗಳಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಮಾನ್ಯ ಕ್ರೀಡಾ ಸಚಿವರಿಗೆ ಮನವಿ ಮಾಡಿಕೊಳ್ಳುತ್ತಿರುತ್ತೇನೆ. ಅದಕ್ಕೆ ಮಾನ್ಯ ಕ್ರೀಡಾ ಸಚಿವರು ಮಾಡಿಸುತ್ತೇನೆಂದು ಹೇಳಿದ್ದಾರೆ. ಆದರೆ, ನಮ್ಮ ಕ್ರೀಡಾ ಇಲಾಖೆ ಯಾವರೀತಿ ಎಂದರೆ, ಒಂದು ಹಳೆಯ ಅಂಬಾಸಿಡರ್ ಕಾರು ಇದ್ದ ಹಾಗೆ. ಅದನ್ನು ರಿಪೇರಿ ಮಾಡಬೇಕು. ಅದರ ಬಗ್ಗೆ ಮಾತನಾಡುವುದಕ್ಕೆ ನಾನು ಚರ್ಚೆಗೆ ಹಾಕಿದ್ದೇನೆ. ಆಗ ಅದರ ಬಗ್ಗೆ ಮಾತನಾಡುತ್ತೇನೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಅದನ್ನು ಹಿಂದಿನಿಂದ ತಳ್ಳಿ, ನೂಕಿಕೊಂಡು ಹೋಗಬೇಕು.

(ಗೊಂದಲ)

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಈಗ ಇರುವಂತಹ ಮಾನ್ಯ ಮಂತ್ರಿಗಳು ಬಂದ ಮೇಲೆ ಕೆಲಸವನ್ನು ಮಾಡುತ್ತಿದ್ದಾರೆ. ಅದರ ಬಗ್ಗೆ ಎರಡು ಮಾತಿಲ್ಲ ಮತ್ತು ಮಾತನಾಡುವುದಿಲ್ಲ. ನಾನು ಅವರನ್ನು ಏನೇ ಕೇಳಿದರೂ ಸಹ ಇಲ್ಲವೆಂದು ಹೇಳುವುದಿಲ್ಲ.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಬಂದಂತಹ ಎಲ್ಲಾ ಕ್ರೀಡಾ ಮಂತ್ರಿಗಳಿಗೂ ಪಾಪ ಮಾನ್ಯ ಮಂತ್ರಿಗಳು ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆಂದು ಇದೇ ರೀತಿಯ ಮಾತುಗಳನ್ನು ಹೇಳುತ್ತಿರುತ್ತಾರೆ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಈಗ ದುಡ್ಡು ಕೊಟ್ಟು, ಕೆಲಸ ಮಾಡಿದರೆ ಹೇಳುತ್ತೇವೆ. ಈಗ ಕ್ರೀಡಾಪಟುಗಳು ಊಟ, ನಿದ್ರೆ ಮತ್ತು ಉಳಿದುಕೊಳ್ಳುವುದಕ್ಕೆ ಜಾಗ, ಇಷ್ಟನ್ನು ಮಾತ್ರ ಕೇಳುತ್ತಾರೆ. ಅವರು ಬೇರೆ ಏನನ್ನು ಸಹ ಕೇಳುವುದಿಲ್ಲ.

ಡಾ|| ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಸರ್ಕಾರದಿಂದ ಕೆಲಸ ಮಾಡಿಸುವ ಕಲೆ ಚೆನ್ನಾಗಿದೆ ಎಂದು ಮಾನ್ಯ ಸದಸ್ಯರನ್ನು appreciate ಮಾಡಿದರು.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ....

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ವೈ.ಎ.ನಾರಾಯಣಸ್ವಾಮಿಯವರ ಕ್ರೀಡೆಯೇ ಬೇರೆ. ಕ್ರೀಡೆಯ ಬಗ್ಗೆ ಅವರಿಗೆ ಏನು ಅರ್ಥವಾಗುತ್ತದೆ.

ಡಾ||ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಮಾನ್ಯ ವೈ.ಎ.ನಾರಾಯಣಸ್ವಾಮಿಯವರು disturb ಮಾಡದಂತೆ ದಯವಿಟ್ಟು ಅವರನ್ನು ಕುಳಿತುಕೊಳ್ಳುವುದಕ್ಕೆ ತಿಳಿಸಿ.

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇಲ್ಲ ಯಾರಿಗೂ ಸಹ ಗೊತ್ತೆ ಇರಲಿಲ್ಲ.

ಸಭಾಪತಿಯವರು:- ನೀವು ಮಾತನಾಡಿ. ಆದರೆ, yield ಆಗಬೇಡಿ. ಮಾನ್ಯ ಮರಿತಿಬ್ಬೇ ಗೌಡರಿಗೆ ಮಾನ್ಯ ವೈ.ಎ.ನಾರಾಯಣಸ್ವಾಮಿಯವರ ಮೇಲೆ ಬಹಳ ಜಾಸ್ತಿ ಪ್ರೀತಿ ಇದೆ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಈಗ ಬಜೆಟ್‌ನಲ್ಲಿ ಹಣ ಕೊಡುವಾಗ ಉತ್ತರ ಭಾಗಕ್ಕೆ ಮುನ್ನೂರು ಕೋಟಿ ರೂಪಾಯಿಗಳನ್ನು ನೀಡಿ. ಸುಮಾರು ಇಪ್ಪತ್ತು ರೀತಿಯ ಸೌಲಭ್ಯಗಳನ್ನು ನೀಡಿದರೆ, ಆ ಭಾಗದಲ್ಲರುವಂತಹ ಗ್ರಾಮೀಣಾ ಕ್ರೀಡಾಪಟುಗಳಿಗೆ ಒಂದು ತರಬೇತಿ ಕೇಂದ್ರ, ಹಾಸ್ಟೆಲ್ ಸೌಲಭ್ಯ ಹಾಗೂ ಎಲ್ಲಾ ರೀತಿಯ international facilities ಗಳನ್ನು ನೀಡಿದಾಗ, ನಾವು ಅಂತಹವರನ್ನು Olympics, Asian Games and other International Games ಗೆ ಕಳುಹಿಸುವುದಕ್ಕೆ ಅನುಕೂಲವಾಗುತ್ತದೆ. ಒಂದು ವರ್ಷಕ್ಕೆ ರಾಜ್ಯದ ಒಂದು ಭಾಗವನ್ನು ಆಯ್ಕೆ ಮಾಡಿಕೊಳ್ಳಲಿ. ಹಣವನ್ನು ನಷ್ಟ ಮಾಡುವ ಬದಲು, ಮುಂದಿನ ವರ್ಷ ಗುಲ್ಬರ್ಗಾ ಭಾಗಕ್ಕೆ ನೀಡಲಿ. ನಂತರ ಮೈಸೂರು ಭಾಗಕ್ಕೆ ನೀಡಲಿ. ಅಮೇಲೆ ಮಂಗಳೂರು ಭಾಗಕ್ಕೆ ನೀಡಲಿ. ಈ ರೀತಿ infrastructure ಮಾಡಿದಾಗ, permanent infrastructure ಆಗಿ ಇರುತ್ತದೆ. ಮುಂದಿನ ದಿನಗಳಲ್ಲಿ infrastructure ಗೋಸ್ವರ ಹಣ ನೀಡುವುದು ಬೇಕಾಗುವುದಿಲ್ಲವೆಂಬುದು ನನ್ನ ಸಲಹೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎರಡನೆಯದಾಗಿ, ಈಗ ಸರ್ಕಾರ ಯಾವ್ಯಾವುದಕ್ಕೋ ಸೆಸ್ ಹಾಕುತ್ತಾರೆ. ಅಂದರೆ, “ಸ್ವಚ್ಛ ಭಾರತ” ಎಂದು cess ಹಾಕುತ್ತಾರೆ. ಈಗ sports cess ಎಂದು ಏಕೆ ಹಾಕುವುದಿಲ್ಲವೆಂದು, ನಾನು ಕಳೆದ ಹದಿನೈದು ವರ್ಷಗಳಿಂದ ಎಲ್ಲಾ ಮುಖ್ಯಮಂತ್ರಿಗಳಿಗೂ ಸಹ ಪತ್ರವನ್ನು ನೀಡುತ್ತಲೇ ಇದ್ದೇನೆ. ಆದರೆ, ಅದನ್ನು ಯಾರೂ ಸಹ ಮಾಡಲಿಲ್ಲ. ಈಗ ಇರುವಂತಹ ಮಾನ್ಯ ಸಚಿವರ ಮುಖಾಂತರವಾಗಲಿ, ಮುಂದಿನ ವರ್ಷ ಬರುವಂತಹ ಬಜೆಟ್‌ನಲ್ಲಿ sports ಗೆ ಶೇಕಡಾ 1ರಷ್ಟು cess ಹಾಕಿಸಲಿ. ಆಗ ಇಡೀ ಕ್ರೀಡಾ ಇಲಾಖೆಗೆ ಆ ಬಜೆಟ್ ಸಾಕಾಗುತ್ತದೆ. ಸೆಸ್ ಹಾಕುವುದರಿಂದ ಸುಮಾರು 400 ರಿಂದ 500 ಕೋಟಿ ರೂಪಾಯಿಗಳ ಹಣ ಬರುತ್ತದೆ. ಇದು ಒಂದು ನನ್ನ ಸಲಹೆಯಾಗಿದೆ. ಈಗ ದಸರಾ ಕ್ರೀಡಾಕೂಟ ನಡೆಯುತ್ತದೆ. ಅಲ್ಲಿ ಕಾಟಚಾರಕ್ಕೆ ಎಂದು ಮೈಸೂರು ದಸರಾ ಕ್ರೀಡಾಕೂಟವನ್ನು ನಡೆಸುತ್ತಾರೆ. ಅಲ್ಲಿನ ಕ್ರೀಡೆಗೆ ಯಾರೂ ಬರದಿದ್ದರೆ, ಸ್ಕೂಲ್ ಮಕ್ಕಳು, ಮತ್ತೆ ಬೇರೆ ಯಾರ್ಯಾರನ್ನೋ ಕರೆದುಕೊಂಡು ಕ್ರೀಡೆಯನ್ನು ಆಡಿಸುತ್ತಾರೆ. ಇದನ್ನು ಮಾನ್ಯ ಕ್ರೀಡಾ ಮಂತ್ರಿಗಳ ಗಮನಕ್ಕೆ ತರುತ್ತಿದ್ದೇನೆ. ಇದನ್ನು ಮಾನ್ಯ ಮಂತ್ರಿಗಳು ಸರಿಪಡಿಸಬೇಕು. ಈಗ ಇಲಾಖೆಯ ಅಧಿಕಾರಿಗಳು, ಅಲ್ಲಿಗೆ ಬರುವಂತಹ ಹುಡುಗರ ಟಿ.ಎ., ಡಿ.ಎ., ಹಣವನ್ನು ತೆಗೆದುಕೊಂಡು, ದಸರಾ ಕ್ರೀಡೆಯನ್ನು ಅರ್ಧಂಬರ್ಧ ಮಾಡುತ್ತಾರೆ. ಆಗ ಕ್ರೀಡೆಯಲ್ಲಿ ಗುಣಮಟ್ಟವಿರುವುದಿಲ್ಲ. ಇಲ್ಲಿ ನಡೆಯುವಂತಹ ಕ್ರೀಡೆಗಳನ್ನು ವಿಶ್ವವಿಖ್ಯಾತವೆಂದು ಹೇಳುತ್ತಾರೆ. ಈ ಕ್ರೀಡೆಯನ್ನು ಏಕೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆ? ಅದಕ್ಕೆ ನಾನು ಏನು ಹೇಳುತ್ತೇನೆಂದರೆ, ಕನಿಷ್ಠಪಕ್ಷ ಅದನ್ನು 'National Level Dasara Sports' ಎಂದು ಮಾಡಿದರೆ, ಅಲ್ಲಿ ಗುಣಮಟ್ಟದ ಕ್ರೀಡೆಗಳು ನಡೆಯುತ್ತವೆ. ಆಗ ಒಂದು ರೀತಿಯ ಸಂದೇಶ ಹೋಗುತ್ತದೆ. ಮತ್ತೆ ಕ್ರೀಡಾಪಟುಗಳು ಸಹ ದಸರಾ ಕ್ರೀಡೆಯಲ್ಲಿ ಪಾಲ್ಗೊಂಡಿದ್ದೇನೆಂದು ಹೇಳುತ್ತಾರೆ. ಇಲ್ಲಿ ಎಷ್ಟೋ ಜನ ಮತ್ತು ನನಗೆ ತಿಳಿದ ಹಾಗೆ ಮಾನ್ಯ ಮಲ್ಲಕಾರ್ಜುನ ಖರ್ಗೆಯವರು ದಸರಾ ಕ್ರೀಡೆಯಲ್ಲಿ ಹಾಕಿ ಆಟ ಆಡಿದ್ದೆ ಎಂದು ಹೇಳಿದ್ದರು.

ಸಭಾಪತಿಯವರು:- ಅಲ್ಲಿ ನಾನು ಸಹ ಆಡಿದ್ದೇನೆ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಆದರೆ, ಆಗಿನ ರೀತಿ ಈಗ ಇಲ್ಲವೆಂದು ಕೆಲವು ಕಾರ್ಯಕ್ರಮಗಳಲ್ಲಿ ಮಾನ್ಯ ಮಲ್ಲಕಾರ್ಜುನ ಖರ್ಗೆಯವರು ಹೇಳುತ್ತಿದ್ದರು. ಇದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಹಾರಾಜರ ಕಾಲದಲ್ಲ ನಡೆಯುತ್ತಿತ್ತು. ಮತ್ತೆ ಅಲ್ಲ ನಡೆಯುತ್ತವಂತಹ ಕುಸ್ತಿಯ ಗುಣಮಟ್ಟವೂ ಸಹ ಹೋಗಿಬಿಟ್ಟಿದೆ. ಈಗ ಬಜೆಟ್‌ನಲ್ಲಿ ಕುಸ್ತಿಗೆ ಸಂಬಂಧಪಟ್ಟಂತೆ 50 ರಿಂದ 100 ಕೋಟಿ ಎಂದು ಹೇಳುತ್ತಿರುತ್ತಾರೆ. ಆದರೆ, ಅಲ್ಲ ಸರಿಯಾಗಿ ಕುಸ್ತಿ ಕ್ರೀಡೆಯೂ ಸಹ ನಡೆಯುವುದಿಲ್ಲ. ಕುಸ್ತಿ ಕ್ರೀಡೆಯನ್ನು ಸಹ ಸುಮ್ಮನೆ ಕಾಟಚಾರಕ್ಕೆ ಆಡಿಸುತ್ತಾರೆ. ಆ ಕುಸ್ತಿಪಟುಗಳಿಗೆ ಒಂದು ಸಾವಿರ ರೂಪಾಯಿಗಳಷ್ಟು ಮಾಸಾಶನವನ್ನು ಮಾಡಿದ್ದೇವೆಂದು ಹೇಳಿದ್ದಾರೆ. ಅದು ಬಹಳ ಕಡಿಮೆಯಾಯಿತು. ಅವರಿಗೆ ಐದು ಸಾವಿರ ರೂಪಾಯಿಗಳನ್ನಾದರೂ ಸಹ ಕೊಡಬೇಕು. ಅದನ್ನು ಸಹ ಜಾಸ್ತಿ ಮಾಡಬೇಕು. ಈಗ 40 ರಿಂದ 50 ಜನ ಕುಸ್ತಿಪಟುಗಳು ಸಿಗಬಹುದು ಅಷ್ಟೆ. ಅವರಿಗೆ ಐದು ಸಾವಿರ ರೂಪಾಯಿಗಳನ್ನು ನೀಡಿದರೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ. ಏಕೆಂದರೆ, ಮಾನ್ಯ ಮುಖ್ಯಮಂತ್ರಿಗಳು ಅವರಿಗೆ ಒಂದು ಸಾವಿರ ರೂಪಾಯಿಗಳನ್ನು ಫೋಷಣೆ ಮಾಡಿದ್ದಾರೆ. ಅವರಿಗೆ ಐದು ಸಾವಿರ ರೂಪಾಯಿಗಳನ್ನು ಜಾಸ್ತಿ ಮಾಡಿದರೆ ಉತ್ತಮವೆಂದು ಸಲಹೆ ಮಾಡುತ್ತೇನೆ. ಈಗ ಕ್ರೀಡಾ ಸಚಿವರು ಹೇಳಬಹುದು. ಆದರೆ, ಮಾನ್ಯ ಮುಖ್ಯಮಂತ್ರಿಗಳು ಅದಕ್ಕೆ ಹಣವನ್ನು ನೀಡುವುದು. ಈಗ ದೈಹಿಕ ಶಿಕ್ಷಣದ ಬಗ್ಗೆ ತಮಗೆ ಚೆನ್ನಾಗಿ ಗೊತ್ತಿದೆ. ಇವತ್ತಿನ ದಿವಸ ಯಾವ ಸ್ಕೂಲ್ ಮತ್ತು ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರು ಇದ್ದಾರೆಂದು ತಿಳಿಸಲಿ. There is no Physical Education Teachers in Schools and Colleges. This is very important. ನಾವು ಕ್ರೀಡಾಪಟುಗಳನ್ನು ತಯಾರು ಮಾಡಬೇಕೆಂದು ಹೇಳುತ್ತೇವೆ. ನಮ್ಮ ರಾಜ್ಯದಲ್ಲಿ ಎಷ್ಟು ಜನ ದೈಹಿಕ ಶಿಕ್ಷಕರಿದ್ದಾರೆಂದು ಮಾನ್ಯ ಶಿಕ್ಷಣ ಸಚಿವರು ಮಾಹಿತಿಯನ್ನು ಒದಗಿಸಲಿ. ಈಗ ಯಾವುದೇ ಶಾಲೆಗಳಿಗೆ ಹೋದರೂ ಸಹ, there is no Physical Education Teachers. ಈ ರೀತಿಯಾದರೆ sportsmen ಹೇಗೆ ತಯಾರು ಮಾಡುವುದಕ್ಕೆ ಆಗುತ್ತದೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸದಸ್ಯರೇ, ಈಗ ಮಾನ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿಯವರೇ ಈಗ ಸಭಾಪತಿಗಳಾಗಿದ್ದಾರೆ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ತಾವು ನನ್ನ ಸಹಾಯಕ್ಕೆ ಬರುತ್ತೀರಿ ಅಲ್ಲವೇ? ಇದನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿ, ಈಗ ಸ್ಕೂಲು ಮತ್ತು ಕಾಲೇಜುಗಳಲ್ಲಿ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕನಿಷ್ಠಪಕ್ಷ 500 ಜನ ದೈಹಿಕ ಶಿಕ್ಷಕರನ್ನು ನೇಮಿಸಬೇಕು. ಈಗ ಪಿ.ಯು. ಕಾಲೇಜುಗಳಲ್ಲಿ ಕ್ರೀಡೆಯೇ ಇಲ್ಲದಂತಾಗಿದೆ.

ಸಭಾಪತಿಯವರು:- ಅದಕ್ಕೆ ಸಂಬಂಧಪಟ್ಟಂತೆ ನಿಯಮವಿದೆ. ಆದರೆ, ಸರ್ಕಾರ ದೈಹಿಕ ಶಿಕ್ಷಕರನ್ನು ನೇಮಕಾತಿಯೇ ಮಾಡಿಲ್ಲ.

ಡಾ||ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಆದರೆ, ಆ ಹುದ್ದೆಗಳನ್ನು ಭರ್ತಿ ಮಾಡಿಲ್ಲ.

ಶ್ರೀ ಶಶೀಲ್ ಜಿ. ನಮೋಶಿ:- ಮಾನ್ಯ ಸಭಾಪತಿಯವರೇ, ಈಗ ದೈಹಿಕ ಶಿಕ್ಷಕರ ನೇಮಕಾತಿ ಕಡಿಮೆಯಾಗಿದೆ. ಈಗ ಆಯಾಯ ವಿಷಯಕ್ಕೆ ಸಂಬಂಧಪಟ್ಟಂತೆ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ. ದೈಹಿಕ ಶಿಕ್ಷಕರನ್ನು ಸಹ ಅತಿಥಿ ಉಪನ್ಯಾಸಕರಂತೆ ನೇಮಕಾತಿ ಮಾಡಲಿ. ಅದೇ ರೀತಿ ದೈಹಿಕ ಶಿಕ್ಷಕರನ್ನು ಏಕೆ ತೆಗೆದುಕೊಳ್ಳಬಾರದು?

ಡಾ||ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ನಾನೂ ಸಹ ಅದನ್ನೇ ಹೇಳುತ್ತಿದ್ದೇನೆ.

ಶ್ರೀ ಚಿದಾನಂದ್ ಎಂ. ಗೌಡ:- ಮಾನ್ಯ ಸಭಾಪತಿಯವರೇ, ಕೇವಲ 500 ಜನ ದೈಹಿಕ ಶಿಕ್ಷಕರು ಮಾತ್ರವಲ್ಲ. ಎಲ್ಲಾ ಶಾಲೆಗಳಿಗೂ ಸಹ ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡಲಿ.

ಶ್ರೀ ಶಶೀಲ್ ಜಿ. ನಮೋಶಿ:- ಮಾನ್ಯ ಸಭಾಪತಿಯವರೇ, ಇದರಿಂದ ಕ್ರೀಡೆಗೆ ಪ್ರೋತ್ಸಾಹ ಕೊಟ್ಟ ಹಾಗೆ ಆಗುತ್ತದೆ. ಅವರು ಮಕ್ಕಳಿಗೆ ಆಟಗಳನ್ನು ಆಡಿಸುತ್ತಾರೆ.

ಶ್ರೀಮತಿ ಭಾರತಿ ಶೆಟ್ಟಿ (ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಒಂದೇ ಒಂದು ನಿಮಿಷ, ಈ ವಿಷಯ ಬಹಳ ಮುಖ್ಯವಾದುದು. ಈಗ ಬಜೆಟ್‌ನಲ್ಲಿ ಕ್ರೀಡೆಗೆ ಸುಮಾರು ಐದುನೂರು ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಆದರೆ, ಇದು ಸಾಕಾಗುವುದಿಲ್ಲ. ಏಕೆಂದರೆ, ಪ್ರತಿಯೊಬ್ಬರಿಗೂ ಸಹ ಕ್ರೀಡೆ ಬೇಕು. ಆದರೆ, ಇವತ್ತಿನ ದಿವಸ ಮಕ್ಕಳಿಗೆ ಮೊಬೈಲ್‌ನಲ್ಲಿ ಆಟವಾಡುವುದೇ ಕ್ರೀಡೆಯಾಗಿದೆ. ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಆಡುತ್ತಾರೆ. ಮಕ್ಕಳ ಬಗ್ಗೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವಿಚಾರ ಮಾಡುವುದಾದರೆ, ಇವತ್ತು ನಾವು ಈ ಸ್ಥಾನದಲ್ಲಿ ಕುಳಿತ್ತಿದ್ದೇವೆ. ಇವತ್ತಿನ ದಿವಸ ಮಕ್ಕಳನ್ನು ಪಾರ್ಕ್‌ಗಳಿಗೆ ಹೋಗಿ ಆಟವಾಡಿ ಎಂದರೆ, ಮೈ, ಕೈ ನೋವು ಎಂದು ಹೇಳುತ್ತಾರೆ. ಆದರೆ, ಅವರ ಕೈಗೆ ಮೊಬೈಲ್ ನೀಡಿದರೆ, ಖುಷಿಯಾಗಿ ಮೊಬೈಲ್‌ನಲ್ಲಿ ಆಟವಾಡುತ್ತಾರೆ. ನಾನು ಶಾಲೆಯಲ್ಲಿ ಓದುವಾಗ, ಪ್ರತಿಯೊಂದು ಶಾಲೆಯಲ್ಲಿ ದೈಹಿಕ ಶಿಕ್ಷಕರು ಇರುತ್ತಿದ್ದರು. ಆದರೆ, ಇವತ್ತು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ಮಾನ್ಯ ಸದಸ್ಯರು ಬಹಳ ಚೆನ್ನಾಗಿ ಹೇಳಿದ್ದಾರೆ. ಇವತ್ತು ನಾಲ್ಕು ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ ಮಾಡುವ ಬದಲು. ನಮ್ಮ ದೇಶದ ಭವಿಷ್ಯದ ಮಕ್ಕಳ ಅಭಿವೃದ್ಧಿಯ ಕಡೆಗೆ ಗಮನಹರಿಸಲಿ. ಇದಕ್ಕೆ ಐನೂರು ಕೋಟಿ ರೂಪಾಯಿ ಅಲ್ಲ, ಒಂದು ಸಾವಿರ ಕೋಟಿ ರೂಪಾಯಿಗಳನ್ನು ನೀಡಲಿ. ಆದರೆ, ಇದಕ್ಕೆ ಬೆಳಕು ಚೆಲ್ಲಲಿ. ನಾನು ಬಜೆಟ್‌ನಲ್ಲಿ ಓದಿರುವಂತೆ ನೀಡಿರುವಂತಹ ಐದನೂರು ಕೋಟಿ ರೂಪಾಯಿ ಹಣ ಎಲ್ಲಂದ ಮತ್ತು ಯಾವ ಇಲಾಖೆಯಿಂದ ಬರುತ್ತದೆಂದು ಗೊತ್ತಿಲ್ಲ. ಇದು ಬಜೆಟ್‌ನಲ್ಲಿ ಬಹಳ ತೀವ್ರವಾಗಿ ಆಗಬೇಕು. ಇದಕ್ಕೆ ಒತ್ತು ಕೊಟ್ಟು ಮಾಡಬೇಕು. ಇದು ನಮ್ಮ ದೇಶದ ಭವಿಷ್ಯ. ಇದು ಕೇವಲ ಸಣ್ಣ ವಿಷಯವಲ್ಲ. ಇವತ್ತು ಸರ್ಕಾರ ಯಾವುದೋ ಕಂಪನಿ ಬರಲಿಲ್ಲ ಮತ್ತು ಯಾವುದೋ ಒಂದು ಕೆಲಸ ಆಗಲಿಲ್ಲವೆನ್ನುವುದರಿಂದ ಏನೂ ಸಹ ಮುಳುಗಿ ಹೋಗುವುದಿಲ್ಲ. ಅದನ್ನು ಇನ್ನೊಂದು ಬಾರಿ ಮಾಡಬಹುದು. ಇದಕ್ಕೆ ಮೊದಲ ಆದ್ಯತೆ ನೀಡಬೇಕು. ಮುಂದಿನ ಮಕ್ಕಳ ಭವಿಷ್ಯಕ್ಕೆ ಪ್ರತಿಯೊಬ್ಬರು ಓದಿ ಹೇಗೆ ಪದವಿಯನ್ನು ತೆಗೆದುಕೊಳ್ಳುತ್ತಾರೆ. ಅದೇ ರೀತಿ ಕ್ರೀಡಾಪಟು ಸಹ ಆಗಬಹುದು. ಈಗ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕ್ರೀಡೆ ಪ್ರತಿಯೊಬ್ಬ ಮಕ್ಕಳಿಗೂ ಸಹ ಬೇಕು. ಅವರು ಇದನ್ನು ಮಾಡಲಿ. ಇದು ಆಗಲೇಬೇಕು. ನಾವೆಲ್ಲರೂ ಸೇರಿಕೊಂಡು ಇದಕ್ಕೆ ಒತ್ತಾಯ ಮಾಡಬೇಕು.

(ಮುಂದು...)

(287) 11.03.2022 01.50 LL-VK

(ಸಭಾಪತಿಯವರ ಉಪಸ್ಥಿತಿ)

ಡಾ:ಕೆ.ಗೋವಿಂದರಾಜ್ (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳು ಈ ಸದನಕ್ಕೆ ಬಂದಾಗ, ಎಲ್ಲಾ ಮಾನ್ಯ ಸದಸ್ಯರು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ದಯಮಾಡಿ ನನ್ನ ಪರವಾಗಿ ಮಾತನಾಡಿದರೆ, ದೈಹಿಕ ಶಿಕ್ಷಕರನ್ನು ನೇಮಕಾತಿ ಮಾಡುವುದಕ್ಕೆ ಅವರು ಅನುಮತಿ ನೀಡುತ್ತಾರೆ. ಈ ಸದನದ ಅಧಿಕಾರಿ ಗ್ಯಾಲರಿಯಲ್ಲಿ ಆರ್ಥಿಕ ಇಲಾಖೆಯವರು ಯಾವ ಅಧಿಕಾರಿ ಇದ್ದಾರೆಯೋ ಅದು ನನಗೆ ಗೊತ್ತಿಲ್ಲ. ನಾನು ದೈಹಿಕ ಶಿಕ್ಷಕರ ನೇಮಕಾತಿ ಬಗ್ಗೆ ಆರ್ಥಿಕ ಇಲಾಖೆಯಲ್ಲಿ ಒಮ್ಮೆ ಕೇಳಿದಾಗ ಅವರು, “ಮಾನ್ಯ ಮುಖ್ಯಮಂತ್ರಿಗಳು ದೈಹಿಕ ಶಿಕ್ಷಕರ ನೇಮಕಾತಿ ಮಾಡಬಾರದೆಂದು ಹೇಳಿದ್ದಾರೆ. ಹಾಗಾಗಿ, ಅದಕ್ಕೆ ನಾವು ಅನುಮತಿ ನೀಡುವುದಿಲ್ಲ” ಎಂದು ಹೇಳಿರುತ್ತಾರೆ. ಅದನ್ನು ನಾನು ಖಂಡಿಸುತ್ತೇನೆ. ಏಕೆಂದರೆ, ದೈಹಿಕ ಶಿಕ್ಷಕರು ಇಲ್ಲದೇ ಇದ್ದರೆ, ಯಾವ ಶಾಲಾ-ಕಾಲೇಜುಗಳಲ್ಲಿ ಮಕ್ಕಳು ಕ್ರೀಡೆಗೆ ಮುಂದೆ ಬರುತ್ತಾರೆಂದು ತಾವೇ ಹೇಳಬೇಕು. ನಮ್ಮ ರಾಜ್ಯದಲ್ಲಿ ಯಾವುದೇ ಕ್ರೀಡೆಗಳಿಗೆ ತರಬೇತುದಾರರು ಇರುವುದಿಲ್ಲ. ಈ ಬಗ್ಗೆ ನಾನು ಮಾನ್ಯ ಮಂತ್ರಿಗಳ ಜೊತೆ ಸಹ ಮಾತನಾಡಿರುತ್ತೇನೆ. ಹಾಗಾಗಿ, ನಾವು ಹೆಚ್ಚಿನ ಕ್ರೀಡಾ ತರಬೇತುದಾರರನ್ನು ನೇಮಕಾತಿ ಮಾಡಿ ಅವರಿಗೆ ಫಾರಿನ್ ಟ್ರೈನಿಂಗ್ ಕೊಡಬೇಕು.

ಸಭಾಪತಿಯವರು:- ಹೌದು. ಎನ್.ಐ.ಎಸ್. ಮಾಡಿದವರನ್ನು ಕ್ರೀಡಾ ತರಬೇತುದಾರರಾಗಿ ನೇಮಿಸಬೇಕು.

ಡಾ: ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಈಗ ಎನ್.ಐ.ಎಸ್.ಗಳು ಇರುವುದಿಲ್ಲ. ನಮ್ಮಲ್ಲಿ ಕ್ರೀಡಾ ತರಬೇತುದಾರರು ಇರುವುದೇ ಇಲ್ಲ. ಬಹಳ ಕಡಿಮೆ ಸಂಖ್ಯೆಯಲ್ಲಿ ಕಾಂಟ್ರಾಕ್ಟ್ ಆಧಾರದ ಮೇಲೆ ಇರುತ್ತಾರೆ. ಹಾಗಾಗಿ, ಸುಮಾರು 300 ರಿಂದ 400 ಜನ ಕ್ರೀಡಾ ತರಬೇತುದಾರರನ್ನು ನೇಮಕ ಮಾಡಬೇಕು. ಒಂದು ಕ್ರೀಡೆಗೆ ಕನಿಷ್ಠ ಪಕ್ಷ 5 ಜನ ತರಬೇತುದಾರರನ್ನು ನೇಮಕ ಮಾಡಬೇಕು. ನಮ್ಮ ರಾಜ್ಯದ ಯಾವ್ಯಾವ ಜಿಲ್ಲೆಯಲ್ಲಿ ಯಾವ ಕ್ರೀಡೆ ಇದೆ ಅದಕ್ಕೆ ತಕ್ಕಂತೆ ಕ್ರೀಡಾ ತರಬೇತುದಾರರನ್ನು ನೇಮಕ ಮಾಡಬೇಕು. ಈ ವಿಚಾರದಲ್ಲಿ ಕ್ರೀಡಾ ಇಲಾಖೆಯಲ್ಲಿ ಒಂದು ತಪ್ಪು ಮಾಡುತ್ತಾರೆ ಹಾಗೂ ಆ ಇಲಾಖೆಯು ಸಹ ಸಮಸ್ಯೆಯಲ್ಲರುತ್ತದೆ. ಏಕೆಂದರೆ, ಎಲ್ಲ ಸ್ಟಿಮ್ಮಿಂಗ್ ಇರುತ್ತದೆ, ಅಲ್ಲ ವಾಲಬಾಲ್ ತರಬೇತುದಾರರನ್ನು ನಿಯೋಜನೆ ಮಾಡುತ್ತಾರೆ. ಅದೇ ರೀತಿ, ಎಲ್ಲ ವಾಲಬಾಲ್ ಕ್ರೀಡೆ ಇರುತ್ತದೆ, ಅಲ್ಲ ಸ್ಟಿಮ್ಮಿಂಗ್ ತರಬೇತುದಾರರನ್ನು ನಿಯೋಜನೆ ಮಾಡುತ್ತಾರೆ. ಇದರ ಜೊತೆಗೆ, ಮೈಸೂರಿನಲ್ಲಿ ಒಬ್ಬರು ಸಹಾಯಕ ನಿರ್ದೇಶಕರ ಮೇಲೆ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಾಕಷ್ಟು ದೂರುಗಳು ಇರುತ್ತವೆ. ಅದನ್ನು ತಾವು ಸರಿಪಡಿಸಬೇಕೆಂದು ಕೋರುತ್ತೇನೆ. ಏಕೆಂದರೆ, ಅವರ ವಿರುದ್ಧ 5 ಬಾರಿ ಲೋಕಾಯುಕ್ತ ರೈಡ್ ಆಗಿರುತ್ತದೆ ಹಾಗೂ ಅವರ ವಿರುದ್ಧ ಮಹಿಳಾ ಕ್ರಿಡಾಪಟುಗಳಿಂದ ಸಾಕಷ್ಟು ದೂರುಗಳು ಬಂದಿರುತ್ತವೆ. ಈ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು ಹಾಗೂ ಇದರಲ್ಲಿ ಎಷ್ಟೇ ಒತ್ತಾಯಗಳು ಬಂದರೂ ಸಹ, ಅದಕ್ಕೆ ಮಣಿಯದೇ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಏಕೆಂದರೆ, ಆ ಅಧಿಕಾರಿ ವಿರುದ್ಧ ಲೋಕಾಯುಕ್ತ ರೈಡ್ ಆದರೂ ಸಹ ಅವರನ್ನು ಆ ಸ್ಥಳದಲ್ಲಿ ಇಟ್ಟುಕೊಳ್ಳುವುದು ಅಷ್ಟು ಸರಿಯಲ್ಲ. ಇದರ ಜೊತೆಗೆ, ಪೋಷಕರು ಸಹ ಮಕ್ಕಳ ಕ್ರೀಡೆಗೆ ಪ್ರೋತ್ಸಾಹಿಸಬೇಕು.

(ಗೊಂದಲ)

ಶ್ರೀ ಆಯನೂರು ಮಂಜುನಾಥ್(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, You are very right. ಏಕೆಂದರೆ, ಒಂದು ಕ್ಷೇತ್ರದಿಂದ ಒಬ್ಬ ಪರಿಣಿತ ಸದಸ್ಯನಾಗಿ ಮೇಲ್ಮನೆಗೆ ಬಂದರೆ, ಆ ಕ್ಷೇತ್ರದ ಎಷ್ಟು ಸಮಸ್ಯೆಗಳನ್ನು ತಾವು ಇಲ್ಲಿ ಹೇಳಬಹುದು ಅದನ್ನು ಅವರು ಹೇಳುತ್ತಿದ್ದಾರೆ. ಬಜೆಟ್‌ನಲ್ಲಿ ಬಹಳ ಹೈಲೈಟ್ ಆಗಬಹುದಾದಂತಹ ಒಂದು ಅತ್ಯುತ್ತಮವಾದಂತಹ ಒಂದು ವಿಷಯವನ್ನು ಮಾನ್ಯ ಸದಸ್ಯರು ಹೇಳುತ್ತಿದ್ದಾರೆ. ಅದಕ್ಕೆ ನಮ್ಮೆಲ್ಲರ ಸಹಮತವಿದೆ.

ಶ್ರೀ ಮುನಿರಾಜುಗೌಡ ಪಿ.ಎಂ.(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಗೋವಿಂದರಾಜುರವರೇ, ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಬಗ್ಗೆಯೂ ಸಹ ತಾವು ಪ್ರಸ್ತಾಪಿಸಬೇಕೆಂದು ಕೋರುತ್ತೇನೆ.

ಡಾ: ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ನಾನು ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಕ್ರೀಡೆಗಳ ಬಗ್ಗೆ ಮತ್ತು ಗ್ರಾಮೀಣ ಕ್ರೀಡೆಗಳ ಬಗ್ಗೆಯೂ ಸಹ ಹೇಳುತ್ತಿದ್ದೇನೆ. ಶ್ರೀಮತಿ ಭಾರತಿಶೆಟ್ಟಿ ಅಕ್ಕನವರು ಹೇಳಿದ ಹಾಗೆ, ಕ್ರೀಡಾ ಇಲಾಖೆಗೆ ಕೇವಲ 500 ಕೋಟಿ ರೂಪಾಯಿ ಅನುದಾನ ಯಾವ ಲೆಕ್ಕಕ್ಕೂ ಬರುವುದಿಲ್ಲ. ಕನಿಷ್ಠ ಪಕ್ಷ 1000 ಕೋಟಿ ರೂಪಾಯಿ ಅನುದಾನ ಕೊಟ್ಟರೆ ಮಾತ್ರ ಆ ಇಲಾಖೆ ಉದ್ಧಾರ ಆಗುತ್ತದೆ. ಈ ಇಲಾಖೆಗೆ ಯಾವುದೇ ಮಂತ್ರಿಗಳು ಬಂದರೂ ಸಹ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಲಾಖೆಯ ಬಜೆಟ್ ನೋಡಿ ಬೇಜಾರು ಮಾಡಿಕೊಂಡು ತಲೆ ಕೆಳಗೆ ಹಾಕಿಕೊಳ್ಳುತ್ತಾರೆ. ಈ ಬಗ್ಗೆ ಮಾನ್ಯ ಸಚಿವರನ್ನು ಕೇಳಿದರೆ ಬಜೆಟ್ ಇರುವುದಿಲ್ಲವೆಂದು ಹೇಳುತ್ತಾರೆ.

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈ ವಿಷಯದ ಬಗ್ಗೆ ಅಕ್ಕನವರು ಗಮನಹರಿಸುವುದರಿಂದ 2 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಮಾನ್ಯ ಮುಖ್ಯಮಂತ್ರಿಗಳು ಘೋಷಣೆ ಮಾಡಬಹುದು.

ಶ್ರೀಮತಿ ಭಾರತಿಶೆಟ್ಟಿ(ನಾಮನಿರ್ದೇಶನ ಹೊಂದಿದವರು):- ಮಾನ್ಯ ಮರಿತಿಬ್ಬೇಗೌಡರೇ, ತಾವು ಹೇಳಿದರೆ 3 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಬಹುದು.

ಡಾ: ತೇಜಸ್ವಿನಿ ಗೌಡ(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರು 3 ಕೋಟಿ ರೂಪಾಯಿ ಅನುದಾನ ಕೊಡುವ ಅವಕಾಶ ತಪ್ಪಿಸಿಕೊಂಡುಬಿಟ್ಟರು ಎಂಬುದು ನಮ್ಮ ವಿಷಾದ.

ಶ್ರೀಮತಿ ಭಾರತಿಶೆಟ್ಟಿ:- ಮಾನ್ಯ ಸಭಾಪತಿಯವರೇ, ನಾನು ಒಂದು ವಿಚಾರವನ್ನು ಹೇಳುವುದೇನೆಂದರೆ, ಇವೊತ್ತಿನ ದಿವಸ ಶಾಲೆಯಲ್ಲಿ ಕಂಪ್ಯೂಟರ್ ತರಬೇತಿ ನೀಡುವ ಶಿಕ್ಷಕರು ಇಲ್ಲದೇ ಇದ್ದರೆ, ಶಾಲಾ ಆಡಳಿತ ಮಂಡಳಿಯವರನ್ನು ಪೋಷಕರು ಬಹಳ ಬೇಗ ಪ್ರಶ್ನೆ ಮಾಡುತ್ತಾರೆ. ಆದರೆ, ದೈಹಿಕ ಶಿಕ್ಷಕರು ಇಲ್ಲದೇ ಇದ್ದರೆ ಯಾವ ಪೋಷಕರು ಸಹ ಕೇಳುವುದಿಲ್ಲ. ಅವರೆಲ್ಲರೂ ತಮ್ಮ ಮಕ್ಕಳು ಡಾಕ್ಟರ್ ಮತ್ತು ಇಂಜಿನಿಯರ್‌ಗಳಾಗಿಯೇ ಬೆಳೆಯಬೇಕೆಂಬ ಕಲ್ಪನೆಯಲ್ಲಿ ಇದ್ದಾರೆ. ದೊಡ್ಡ ದೊಡ್ಡ ಶ್ರೇಣಿಗಳನ್ನು ತೆಗೆದುಕೊಳ್ಳಬೇಕು ಎಂದು ಭಾವಿಸುತ್ತಾರೆಯೇ ಹೊರತು ಅವರು ವಾಸ್ತವಾಂಶಕ್ಕೆ ಅವರು ಬಂದಿರುವುದೇ ಇಲ್ಲ. ಹಾಗಾಗಿ, ಇದನ್ನು ಎಲ್ಲರೂ ಸಹ ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು. ದೈಹಿಕ ಶಿಕ್ಷಕರ ಬಗ್ಗೆ ಈ ದಿನ ಮಾತ್ರವಲ್ಲದೇ, ಅನೇಕ ಬಾರಿ ನಾನು ಪ್ರಸ್ತಾಪ ಮಾಡಿರುತ್ತೇನೆ ಹಾಗೂ ಕೆಲವು ಮಾನ್ಯ ಸದಸ್ಯರು ಸಹ ಪ್ರಸ್ತಾಪ ಮಾಡಿರುತ್ತಾರೆ. ಪ್ರತಿ ಬಾರಿ 'ಊ' ಎಂದು ಹೇಳುತ್ತಾರೆ. ಆ ನಂತರ ಅದನ್ನು ಮಾಡುವುದೇ ಇಲ್ಲ. ಇದು ಆಗಬಾರದು.

(ಗೊಂದಲ)

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ: ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ನಾನು ಇಲ್ಲದೇ ಇರುವಂತಹ ವಿಚಾರವನ್ನು ಹೇಳುವುದೇ ಇಲ್ಲ. ನನ್ನ ಕ್ರೀಡಾ ಕ್ಷೇತ್ರದ ಅನುಭವದಲ್ಲ ಯಾರೇ ಮುಖ್ಯಮಂತ್ರಿಗಳು ಅಧಿಕಾರಿದಲ್ಲರಲ್ಲ. ಪ್ರತಿಯೊಬ್ಬ ಮುಖ್ಯಮಂತ್ರಿಯೂ ಸಹ ಒಲಂಪಿಕ್ಸ್ ಕ್ರೀಡೆ ಬಂದಾಗ ಅಥವಾ ಏಷಿಯನ್ ಗೇಮ್ಸ್ ಬಂದಾಗ ಸಹಾಯ ಬೇಕೆಂದು ಬಂದಾಗ ಎಲ್ಲಾ ಮುಖ್ಯಮಂತ್ರಿಗಳು ಸಹಾಯ ಮಾಡಿರುತ್ತಾರೆ. ಅದು ಅಷ್ಟಕ್ಕೆ ಸಾಕಾಗುವುದಿಲ್ಲ. ಅದು ಏನಿದ್ದರೂ ಆ ಕ್ರೀಡೆಗಳಿಗೆ ಅಭ್ಯರ್ಥಿಗಳು ಹೋಗುವಾಗ ಅವರನ್ನು ಶ್ಲಾಘನೆ ಮಾಡುವುದು ಮತ್ತು ಅವರು ಪದಕ ಗೆದ್ದು ಬಂದಾಗ ಅವರಿಗೆ ಹಾರ ಹಾಕಿ ಸನ್ಮಾನ ಮಾಡಿ ಒಂದು ಚೆಕ್ ಕೊಡುವುದು, it is not important. ಆದರೆ, ಕ್ರೀಡಾಪಟುಗಳಿಗೆ ಏನು ಬೇಕೆಂದು ಯೋಚನೆ ಮಾಡಿ ಆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವುದಕ್ಕೆ ಯಾವುದೇ ಮುಖ್ಯಮಂತ್ರಿಯಾದರೂ ಸಹ ಕೇವಲ ಅರ್ಧ ಗಂಟೆ ಸಮಯ ವ್ಯಯ ಮಾಡಿದರೆ, ಕ್ರೀಡಾ ಕ್ಷೇತ್ರದಲ್ಲ ನಮ್ಮ ರಾಜ್ಯ ಎಲ್ಲಗೋ ಹೋಗುತ್ತದೆ. ಇಷ್ಟು ದೊಡ್ಡ ರಾಜ್ಯ ಅಥವಾ ಇಷ್ಟು ದೊಡ್ಡ ನಗರದಲ್ಲ ಒಂದು ಒಳ್ಳೆಯ ಸುಸಜ್ಜಿತವಾದ ಅಂತರಾಷ್ಟ್ರೀಯ ಗುಣಮಟ್ಟದ ಫುಟ್‌ಬಾಲ್ ಮೈದಾನ ಇರುವುದಿಲ್ಲ. Temperature controlled Swimming Pool ಇರುವುದಿಲ್ಲ. ಆದಾಗ್ಯೂ, ನಮ್ಮ ರಾಜ್ಯದಲ್ಲ ಈಜುಕೊಳಗಳು ಇರುತ್ತವೆ. ಮಾನ್ಯ ಕ್ರೀಡಾ ಸಚಿವರ ಗಮನಕ್ಕೆ ತರಬಯಸುವುದೇನೆಂದರೆ, ಕ್ರೀಡಾ ಇಲಾಖೆಯವರು ಬೇರೆ ಬೇರೆ ಜಿಲ್ಲೆಗಳಲ್ಲ 25 ಮೀಟರ್ ಈಜುಕೊಳ ನಿರ್ಮಿಸಿ 50 ಮೀಟರ್ ಈಜುಕೊಳದ ಚಲ್ ಪಡೆದಿರುತ್ತಾರೆ. ಗದಗ ಜಿಲ್ಲೆಯಲ್ಲ 6 ಲೈನ್ ಅಥ್ಲೆಟಿಕ್ ಟ್ರ್ಯಾಕ್ ಮಾಡಿ, 10 ಲೈನ್ ಟ್ರ್ಯಾಕ್ ಚಲ್ ಪಡೆದಿರುತ್ತಾರೆ. ಈ ವಿಷಯದ ಬಗ್ಗೆ ನಾನು ಕಳೆದ ಬಾರಿ ಪ್ರಸ್ತಾಪ ಮಾಡಿರುತ್ತೇನೆ. ಈ ರೀತಿ ಮಾಡಿದರೆ, ನಮ್ಮ ರಾಜ್ಯದ ಕ್ರೀಡೆಯಲ್ಲ ಹೇಗೆ ಕ್ವಾಲಿಟಿ ಬರುತ್ತದೆ.

ಶ್ರೀ ಕೆ.ಸಿ. ನಾರಾಯಣಗೌಡ(ಕ್ರೀಡೆ, ಯುವಜನ, ರೇಷ್ಮೆ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಗೋವಿಂದರಾಜುರವರು ಹೇಳಿದ ಹಾಗೆ, ಅದನ್ನು ನಮ್ಮ ಸರ್ಕಾರ ಮಾಡಿರುವುದಿಲ್ಲ. ಆದರೆ, ಈ ಹಿಂದೆ ಮಾಡಿರುವಂತಹ ಅಕ್ರಮಗಳ ಬಗ್ಗೆ ನಾವು ಈಗ ಕ್ರಮ ತೆಗೆದುಕೊಳ್ಳುತ್ತಿದ್ದೇವೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ: ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ನಾನು ಈ ಸರ್ಕಾರ ಮಾಡಿದೆಯೆಂದು ಹೇಳುವುದಿಲ್ಲ. ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆಯೆಂದು ಹೇಳುತ್ತಿದ್ದೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ಹಿಂದಿನ ಸರ್ಕಾರಗಳು ಸರಿಯಾಗಿ ಕಾಮಗಾರಿ ಮಾಡಿಲ್ಲವೆಂದರೆ, ಈಗ ತಾವು ಮಾಡಿ.

ಶ್ರೀ ಕೆ.ಸಿ. ನಾರಾಯಣಗೌಡ:- ಮಾನ್ಯ ಸಭಾಪತಿಯವರೇ, ಈ ರೀತಿಯ ಅಕ್ರಮಗಳು ನಡೆಯುತ್ತಿರುವ ಬಗ್ಗೆ ನಾನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು, ಪ್ರತಿಯೊಂದರಲ್ಲೂ ಸಹ ನಾನು ತನಿಖೆ ಮಾಡಿಸುತ್ತಿದ್ದೇನೆ. ಮಾನ್ಯ ಗೋವಿಂದರಾಜುರವರು ಹೇಳಿದ ಹಾಗೆ ನಮ್ಮ ಇಲಾಖೆಗೆ ನೀಡಿರುವ ಅನುದಾನ ಸಾಲುವುದಿಲ್ಲ. ಅದಕ್ಕಾಗಿ ನಾನು ಈಗಾಗಲೇ ಕನಿಷ್ಠ 1 ಸಾವಿರ ಕೋಟಿ ರೂಪಾಯಿಯ ಬಜೆಟ್ ತಯಾರು ಮಾಡಿ ಕೊಟ್ಟಿರುತ್ತೇನೆ. ಅದರ ಬಗ್ಗೆ ಎಲ್ಲಾ ಸದಸ್ಯರು ಸಹಕಾರ ನೀಡಿದರೆ ಅನುಕೂಲವಾಗುತ್ತದೆ. ಈಗ ನಮ್ಮ ಸ್ನೇಹಿತರು ಹೇಳಿದ ಹಾಗೆ, ಪ್ರತಿ ಹಳ್ಳಿಯಲ್ಲೂ ಕ್ರೀಡೆಗೆ ಉತ್ತೇಜನ ಕೊಡುವುದಕ್ಕೆ ನಮ್ಮ ರಾಜ್ಯದಲ್ಲಿರುವ 31 ಜಿಲ್ಲೆಗಳ ಪೈಕಿ 28 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಪ್ರತಿಯೊಂದು ಕ್ರೀಡೆಗೆ ಅಭ್ಯರ್ಥಿಗಳನ್ನು ತಯಾರು ಮಾಡುತ್ತಿದ್ದೇನೆ. ಈ ಖಾತೆಯನ್ನು ನಾನು ಹಠ ಮಾಡಿ ಇಟ್ಟುಕೊಂಡಿರುತ್ತೇನೆ. ಏಕೆಂದರೆ, ಕ್ರೀಡಾ ಕ್ಷೇತ್ರವನ್ನು ನಾನು ಒಂದು ಉತ್ತಮ ಸ್ಥಾನಕ್ಕೆ ತರಬೇಕೆಂದು ನನಗೂ ಸಹ ಆಸೆ ಇರುತ್ತದೆ.

ಡಾ: ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೊಬ್ಬರೇ ಈ ರೀತಿ ಹೇಳಿದ್ದಾರೆ.

ಶ್ರೀ ಶಶೀಲ್ ಜಿ. ನಮೋಶಿ:- ಮಾನ್ಯ ಸಭಾಪತಿಯವರೇ, ಈ ಸದನದಲ್ಲಿ ಮಾನ್ಯ ಸಚಿವರು ಇದ್ದಾರೆ. ಆದರೆ, ಅಧಿಕಾರಿಗಳು ಯಾರು ಇರುವುದಿಲ್ಲ. ಮಾನ್ಯ ಗೋವಿಂದರಾಜು ಒಳ್ಳೆಯ ವಿಚಾರವನ್ನು ಮಂಡಿಸುತ್ತಿದ್ದಾರೆ. ಆದುದರಿಂದ, ಈ ಸದನದಲ್ಲಿ ಯಾರಾದರೂ ಅಧಿಕಾರಿಗಳು ಇದ್ದರೆ, ಅದನ್ನು ಬರೆದುಕೊಂಡು ಅವರಿಗೆ ಅನುಕೂಲವಾಗುತ್ತದೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ: ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ನಮ್ಮ ಕಛೇರಿಯನ್ನು ಕೇಳುವುದಕ್ಕೆ ಮಾನ್ಯ ಸಭಾನಾಯಕರೇ ಈ ಸದನದಲ್ಲಿ ಇರುವುದಿಲ್ಲ. ಅದಕ್ಕೆ ನಮ್ಮ ರಾಜ್ಯದ ಕ್ರೀಡೆ ಈ ರೀತಿ ಆಗಿರುತ್ತದೆ.

ಸಭಾಪತಿಯವರು:- ಹೌದು, ಯಾವ ಮಂತ್ರಿಗಳು ಸಹ ಇರುವುದಿಲ್ಲ. ಎಷ್ಟು ಹೇಳಬೇಕು ನಾನು? ನನಗೂ ಸಹ ಈ ಬಗ್ಗೆ ಹೇಳಿ ಹೇಳಿ ಸಾಕಾಗಿದೆ.

ಶ್ರೀ ಪ್ರಕಾಶ್ ಕೆ. ರಾಥೋಡ್(ವಿರೋಧ ಪಕ್ಷದ ಮುಖ್ಯ ಸಚೀತಕರು):- ಮಾನ್ಯ ಸಭಾಪತಿಯವರೇ, ನೋಡಿ ಈ ಸದನದಲ್ಲಿ ಒಬ್ಬರೇ ಮಂತ್ರಿ ಹಾಜರಿರುತ್ತಾರೆ.

ಸಭಾಪತಿಯವರು:- ಅದಕ್ಕೆ ನಾನು ಏನು ಮಾಡಬೇಕು ತಾವೇ ಹೇಳಿ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾಪತಿಯವರೇ, ತಾವು ಈ ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾದ ಸಚಿವರ ಹೆಸರುಗಳನ್ನು ಓದಿ ಹೇಳುತ್ತೀರಿ. ಆದರೂ ಸಹ ಈಗ ಸದನದಲ್ಲಿ ಒಬ್ಬರೇ ಮಂತ್ರಿಗಳು ಹಾಜರಿರುತ್ತಾರೆ. ಇದಕ್ಕೆ ಏನು ಮಾಡುವುದು?

ಸಭಾಪತಿಯವರು:- ಹೌದು ಹೇಳಿದ್ದೇನೆ. ಈ ದಿನ ಸದನದಲ್ಲಿ ಹಾಜರಿರಬೇಕಾದ ಸಚಿವರುಗಳ ಪಟ್ಟಿಯೂ ಸಹ ಇದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಯಾವುದೋ ಕಡತ ಬಂದಿತ್ತು, ಅದನ್ನು ಪರಿಶೀಲನೆ ಮಾಡುವುದಕ್ಕೆ ಹೋಗಿರುತ್ತೇನೆ.

ಶ್ರೀ ಪ್ರಕಾಶ್ ಕೆ. ರಾಥೋಡ್:- ಮಾನ್ಯ ಸಭಾನಾಯಕರೇ, ತಮ್ಮ ವಿಷಯ ಅಲ್ಲ. ಆದರೆ, ಉಳಿದ ಸಚಿವರ ಬಗ್ಗೆ ನಾನು ಹೇಳುತ್ತಿದ್ದೇನೆ.

ಸಭಾಪತಿಯವರು:- ಈ ದಿನ ಸದನದಲ್ಲಿ ವಿ. ಸೋಮಣ್ಣನವರು, ಎಸ್. ಅಂಗಾರವರು, ಸಿ.ಸಿ. ಪಾಟೀಲವರು ಮತ್ತು ಪ್ರಭು ಚವ್ವಾಣವರು ಕಡ್ಡಾಯವಾಗಿ ಹಾಜರಿರಬೇಕು. ಆದರೆ, ಶ್ರೀಮತಿ ಜೊಲ್ಲೆ ಶಶಿಕಲಾ ಅಣ್ಣಾ ಸಾಹೇಬ್‌ವರು ನನ್ನ ಅನುಮತಿ ಪಡೆದು ಹೋಗಿರುತ್ತಾರೆ. ಮಾನ್ಯ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾನಾಯಕರೇ, ತಾವು ಪಕ್ಕಾ ಪೂಜಾರಿಯೇ. ಏಕೆಂದರೆ, ಏನೇನು ಮಾಡಿ ದೇವರಿಂದ ಭಕ್ತರನ್ನು ಪಾರು ಮಾಡಿಬಿಡುತ್ತೀರಿ.

ಡಾ: ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಸರ್ಕಾರ ಕ್ರೀಡಾ ಇಲಾಖೆಗೆ ಎಷ್ಟು ಹಣ ಕೊಡಬಹುದೋ ಅಷ್ಟು ಹಣ ಕೊಡಬಹುದು. ನಮ್ಮ ರಾಜ್ಯದಲ್ಲರುವ ಇನ್ಫೋಸಿಸ್ ಕಂಪನಿ ಅಥವಾ ದೊಡ್ಡ ದೊಡ್ಡ ಐ.ಟಿ. ಕಂಪನಿಗಳಿಗೆ ಸರ್ಕಾರದಿಂದ ಜಾಗ ಕೊಡಲಾಗುತ್ತದೆ ಮತ್ತು ಅವರಿಗೆ ರಿಜಿಸ್ಟ್ರೇಷನ್ ಸ್ಟಾಂಪ್ ವ್ಯಾಲ್ಯೂ ಸಹ ಕಡಿಮೆ ಮಾಡಲಾಗುತ್ತದೆ. ಆದರೆ, ಆ ಕಂಪನಿಗಳು ನಮ್ಮ ಸಮಾಜಕ್ಕೆ ಯಾರ ಕೊಡುಗೆ ನೀಡುತ್ತಾರೆ? ಕೋವಿಡ್-19 ಬಂದ ಸಂದರ್ಭದಲ್ಲಿ 10 ಕೋಟಿ ಪರಿಹಾರ ಹಣ ನೀಡುವುದು ಅಥವಾ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಉಚಿತ ಮನೆಗಳನ್ನು ಕಟ್ಟಿಸಿಕೊಡುವುದನ್ನು ಬಿಟ್ಟರೆ, ಕ್ರೀಡೆಗೆ ಏತಕ್ಕೆ ನೆರವು ನೀಡುವುದಿಲ್ಲವೆಂದು ನಾನು ಕೇಳುತ್ತೇನೆ. ಹಾಗಾಗಿ, ಈ ವಿಷಯಕ್ಕೆ ಸಂಬಂಧಪಟ್ಟಂತೆ ಸರ್ಕಾರ ಚಾಟಿ ಬೀಸಬೇಕು.

ಸಭಾಪತಿಯವರು:- ಇಂತಹ ವಿಷಯಗಳನ್ನು ಸರ್ಕಾರ ಆಸಕ್ತಿ ತೆಗೆದುಕೊಳ್ಳಬೇಕು.

ಡಾ: ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ತಾವು ಹೇಳಿದಂತೆ ಇಂತಹ ವಿಷಯಗಳ ಬಗ್ಗೆ ಸರ್ಕಾರ ಆಸಕ್ತಿ ತೆಗೆದುಕೊಂಡು ಅಂತಹ ಸುಮಾರು 50 ರಿಂದ 100 ಕಾರ್ಪೊರೇಟ್ ಕಂಪನಿಗಳ ಜೊತೆ ಒಂದು ಸಭೆ ಕರೆದು, ನಮ್ಮ ರಾಜ್ಯದ ಕ್ರೀಡೆಗಳನ್ನು ಪ್ರೋತ್ಸಾಹಿಸುವುದಕ್ಕೆ ಪ್ರತಿ ಕಂಪನಿ ತಲಾ 1 ರಿಂದ 2 ಕೋಟಿ ರೂಪಾಯಿ ಹಣವನ್ನು ಕಡ್ಡಾಯವಾಗಿ ಕೊಡಬೇಕೆಂದು ಏತಕ್ಕೆ ಹೇಳಬಾರದು ಎಂದು ನಾನು ಹೇಳುವುದಕ್ಕೆ ಬಯಸುತ್ತೇನೆ.

ಸಭಾಪತಿಯವರು:- ಮಾನ್ಯ ಸಚಿವರೇ, ಮಾನ್ಯ ಸದಸ್ಯರು ಹೇಳಿದ ವಿಷಯಕ್ಕೆ ನಾವು ಕೂಡ ಧ್ವನಿಗೂಡಿಸುತ್ತೇವೆ. ಹಾಗಾಗಿ, ತಾವು ಮಾನ್ಯ ಮುಖ್ಯಮಂತ್ರಿಗಳೊಂದಿಗೆ, ತಮ್ಮ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಹಾಗೂ ಕಾರ್ಪೊರೇಟ್ ಕಂಪನಿಗಳ ಜೊತೆ ಒಂದು ಸಭೆ ನಡೆಸಿ.

ಡಾ: ಕೆ.ಸಿ. ನಾರಾಯಣಗೌಡ:- ಮಾನ್ಯ ಸಭಾಪತಿಯವರೇ, ಈ ಬಗ್ಗೆ ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಸಹ ಬರೆದಿರುತ್ತೇನೆ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಈ ಬಗ್ಗೆ ಪತ್ರ ಬರೆಯುವುದು ಬೇಡ. ಸಭೆಯನ್ನೇ ಕರೆಯಿರಿ.

ಡಾ: ಕೆ.ಸಿ. ನಾರಾಯಣಗೌಡ:- ಮಾನ್ಯ ಸಭಾಪತಿಯವರೇ, ಏಕೆಂದರೆ, 100 ರೂಪಾಯಿ ಖರ್ಚು ಮಾಡಿ 1 ಲಕ್ಷ ರೂಪಾಯಿ ಬಿಲ್ ಬರೆಯುತ್ತಾರೆ. CSR (Corporate Social Responsibility) fund ನವರೆಲ್ಲಾ ಇದೇ ಕೆಲಸ ಮಾಡಿಕೊಂಡು ಬಂದಿರುತ್ತಾರೆ. ಅದಕ್ಕೆ ಜವಾಬ್ದಾರಿ ಕೊಡುವುದು ಒಳ್ಳೆಯದು.

ಡಾ: ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಇದಕ್ಕೆ CSR fund ಕೊಡುವುದು ಬೇಡ.

ಸಭಾಪತಿಯವರು:- ಹಾಗಾದರೆ, ಇದಕ್ಕೆ ಒಂದು ದಾರಿ ಹುಡುಕಿ, ನಂತರ ನೋಡೋಣ.

ಡಾ: ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ನಾನು ನೋಡಿದ ಹಾಗೆ, ಮಾನ್ಯ ಸಚಿವರೊಬ್ಬರೇ, "ನಾನು ಕ್ರೀಡಾ ಇಲಾಖೆಯನ್ನು ಕೇಳಿ ತೆಗೆದುಕೊಂಡಿದ್ದೇನೆ" ಎಂದು ಹೇಳಿರುವವರು ಇವರು ಒಬ್ಬರೇ. ಬೇರೆ ಯಾವುದೇ ಸಚಿವರು ಕ್ರೀಡಾ ಇಲಾಖೆಗೆ ಬಂದರೆ, ನನಗೆ ಬೇರೆ ಇಲಾಖೆ ಕೊಡಿ ಎಂದು ಕೇಳುತ್ತಾರೆ. ಅಲ್ಲದೇ, ಆ ಇಲಾಖೆಯಲ್ಲಿ ಮತ್ತೊಂದು ಸಮಸ್ಯೆ ಇದೆ. ಅದೇನೆಂದರೆ, ಕಳೆದ ಒಂದು ವರ್ಷದಿಂದ ಕ್ರೀಡಾ ಇಲಾಖೆಯಲ್ಲಿ ಒಬ್ಬರು ಕಮೀಷನರ್ ಇದ್ದಾರೆ. ಈ ಹಿಂದೆ ಕ್ರೀಡಾ ಇಲಾಖೆಗೆ ಯಾವುದೇ ಕಮೀಷನರ್ ಬಂದರೂ ಸಹ ಸುಮಾರು 3 ತಿಂಗಳಿನಿಂದ 6 ತಿಂಗಳು ಮಾತ್ರ ಇರುತ್ತಿದ್ದರು. ಕಾರಣ ಏನು ಎಂದು ಹೇಳಿದರೆ, ಈ ಇಲಾಖೆಯಲ್ಲಿ ಯಾವುದೇ ಆದಾಯ ಇಲ್ಲವೆಂದು ಬೇರೆ ಇಲಾಖೆಯ ಹುಡುಕಿಕೊಳ್ಳುತ್ತಾರೆ. ಹಾಗಾಗಿ, ಕ್ರೀಡಾ ಇಲಾಖೆಗೆ ಒಬ್ಬ ಕಮೀಷನರ್ ನೇಮಕಾತಿ ಮಾಡಿದರೆ, ಅವರು ಕನಿಷ್ಠ ಪಕ್ಷ 3 ವರ್ಷ ಅಲ್ಲರಬೇಕು. ಏಕೆಂದರೆ, ಆ ಅವಧಿಯಲ್ಲಿ ಅವರು ಕ್ರೀಡಾ ಇಲಾಖೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಕ್ರೀಡೆಯನ್ನು ಚೆನ್ನಾಗಿ ಬೆಳೆಸಬೇಕು. ಮಾನ್ಯ ಸಚಿವರು ಹೇಗೆ ಕ್ರೀಡಾ ಇಲಾಖೆ ಬೇಕೆಂದು ಹೇಳಿದರು ಆ ರೀತಿಯ grit ಇರುವಂತಹ ಅಧಿಕಾರಿಯನ್ನು ಅಲ್ಲಿ ನಿಯೋಜಿಸಿ, ಕೆಲಸ ಮಾಡಿಸಿದರೆ ಮಾತ್ರ ಕ್ರೀಡೆ ಬೆಳೆಯುತ್ತದೆ. ಇಲ್ಲವಾದರೆ,

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕ್ರೀಡಾ ಇಲಾಖೆ ಸಹ ಮುಳುಗಿಹೋಗುತ್ತದೆ. ಸಭಾಪತಿಯವರಾದ ತಾವು ಸಹ ಹಳೆಯ ಕಂಠೀರವ ಸ್ಟೇಡಿಯಂ ಮತ್ತು ಈಗ ಇರುವ ಸ್ಟೇಡಿಯಂ ಅನ್ನು ಹೇಗಿದೆ ಎಂದು ನೋಡಿದ್ದೀರಿ?

ಶ್ರೀಮತಿ ಭಾರತಿಶೆಟ್ಟಿ:- ಮಾನ್ಯ ಸಭಾಪತಿಯವರೇ, ತಾವು ಅಲ್ಲ ಕುಸ್ತಿ ಮತ್ತು ಲಾಂಗ್‌ಜಂಪ್ ಆಡಿರುತ್ತೀರಿ.

ಡಾ: ಕೆ. ಗೋವಿಂದರಾಜ್:- ಮಾನ್ಯ ಭಾರತಿಶೆಟ್ಟಿಯವರು ಸಹ ಇದೇ ಮಾತನ್ನು ಹೇಳುತ್ತಿದ್ದಾರೆ.

ಸಭಾಪತಿಯವರು:- ಮಾನ್ಯ ಭಾರತಿಶೆಟ್ಟಿಯವರು ಶ್ರೀ ಸಿದ್ದರಾಮಯ್ಯನವರು ಕುಸ್ತಿ ಆಡಿದ್ದನ್ನು ಹೇಳುತ್ತಿದ್ದಾರಷ್ಟೇ.

(ಮುಂದು)

(288) 11.03.2022 2.00 ವೈಎಲ್-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಡಾ|| ಕೆ.ಗೋವಿಂದರಾಜ್ (ಮುಂದು):-

ಇವತ್ತಿನಿಂದ ಆದರೂ ಅದಕ್ಕೆ ಒಂದು ಕಾಯಕಲ್ಪ ಆಗುತ್ತದೆ ಎಂದು ಸದನದ ಮೂಲಕ ತಿಳಿಸುತ್ತೇನೆ.

ಸಭಾಪತಿಯವರು:- ಆಯಿತು. ತಮ್ಮ ಮಾತು ಮುಗಿಯಿತೆ?

ಡಾ|| ಕೆ.ಗೋವಿಂದರಾಜ್ (ವಿಧಾನಸಭೆಯಿಂದ ಚುನಾಯಿತರಾದವರು):- ಇನ್ನೂ ನನ್ನ ಮಾತು ಮುಗಿದಿಲ್ಲ. ವೈಸ್ ಛೀಮನ್‌ರಾಗಿದ್ದ ಮಾನ್ಯ ತೇಜಸ್ವಿನಿಗೌಡರವರು ನನಗೆ ಮಾತನಾಡಲು ಇನ್ನು 10 ನಿಮಿಷ ಜಾಸ್ತಿಯೇ ಸಮಯ ನೀಡುತ್ತೇನೆ ಎಂದು ಹೇಳಿದ್ದರು.

ಸಭಾಪತಿಯವರು:- ತಾವು 1 ಗಂಟೆ 20 ನಿಮಿಷಕ್ಕೆ ಮಾತನಾಡಲು ಪ್ರಾರಂಭ ಮಾಡಿದ್ದೀರಿ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಸದನವನ್ನು ಸೋಮವಾರಕ್ಕೆ ಮುಂದೂಡಿ, ಮಾನ್ಯ ಸದಸ್ಯರಿಗೆ ಅಂದು ಮಾತನಾಡಲು ಪುನಃ ಅವಕಾಶ ಕಲ್ಪಿಸಿಕೊಡಬಹುದಾಗಿದೆ.

ಸಭಾಪತಿಯವರು:- ಸೋಮವಾರ ಮತ್ತೆ ಎಲ್ಲರಿಗೂ ಮಾತನಾಡಲು ಸಮಯ ನೀಡುವುದಕ್ಕೆ ಸಾಧ್ಯವಿಲ್ಲ. ಸೋಮವಾರದಂದು ವಿವರಣೆ ನೀಡುವುದು ಇದೆ ಮತ್ತು ಮಂಗಳವಾರದಂದು ಸರ್ಕಾರದಿಂದ ಉತ್ತರ ನೀಡುವುದು ಇದೆ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ನಾನು ಮಾತನಾಡುವುದೇ ಕಡಿಮೆ. ಹಾಗಾಗಿ ಇನ್ನೊಂದು 10 ನಿಮಿಷ ಸಮಯವನ್ನು ನೀಡಿ.

ಸಭಾಪತಿಯವರು:- ಆಯಿತು, 10 ನಿಮಿಷದಲ್ಲ ತಮ್ಮ ಮಾತನ್ನು ಮುಗಿಸಿ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ನನಗೆ ಉಳಿದ 10 ನಿಮಿಷವನ್ನು ಸೋಮವಾರವೇ ನೀಡಿ.

ಸಭಾಪತಿಯವರು:- ಆಗುವುದಿಲ್ಲ. ಇವತ್ತೇ ಮಾತನಾಡಿ ಮುಗಿಸಿ. ಸೋಮವಾರದಂದು ಮಾಡನಾಡುವವರು ಬೇರೆ ಇದ್ದಾರೆ. ಸಭಾನಾಯಕರೆ ಏನು ಮಾಡುವುದು?

ಡಾ|| ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, 10 ನಿಮಿಷವೆಂದರೆ ಮಾತನಾಡಿ ಮುಗಿಸಲಿ ಬಿಡಿ.

ಸಭಾಪತಿಯವರು:- ಈಗಾಗಲೇ ಮಾನ್ಯ ಕೆ.ಗೋವಿಂದರಾಜುರವರು 43 ನಿಮಿಷ ಮಾತನಾಡಿದ್ದಾರೆ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಮಧ್ಯದಲ್ಲ ಬೇರೆಯವರು ಎದ್ದು ನಿಂತು ಮಾತನಾಡುತ್ತಿದ್ದರೆ, ನನ್ನ ಸಮಯದಲ್ಲ 15 ನಿಮಿಷ ಅವರಿಗೆ ಹೋಗಿ ಬಿಟ್ಟಿತ್ತು.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಭಾಪತಿಯವರು:- ಏನು ಮಾಡುವುದಕ್ಕೆ ಆಗುತ್ತದೆ. ತಾವು yield ಆಗದೇ ಮಾತನಾಡಬೇಕಾಗಿತ್ತು.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಏನು ಮಾಡುವುದು. ಅವರು ಸಹ ನನ್ನ ಜೊತೆಯವರು.

ಸಭಾಪತಿಯವರು:- ಇನ್ನು ಹಲವಾರು ಸದಸ್ಯರು ಮಾತನಾಡಬೇಕಾಗಿದ್ದು, ಸೋಮವಾರ ಎಲ್ಲರಿಗೂ ಮಾತನಾಡಲು ಅವಕಾಶ ನೀಡಲು ಆಗುವುದಿಲ್ಲ. ಈಗಾಗಲೇ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ಸದನವನ್ನು ಬೆಳಗ್ಗೆ 10 ಗಂಟೆ 30 ನಿಮಿಷಕ್ಕೆ ಪ್ರಾರಂಭಿಸಿ, ಸಂಜೆ 6.00 ಗಂಟೆಗೆ ಮುಕ್ತಾಯಗೊಳಿಸಬೇಕೆಂದು ತೀರ್ಮಾನಿಸಲಾಗಿದೆ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಆಯಿತು, ಇನ್ನೊಂದು 10 ನಿಮಿಷ ನನಗೆ ಮಾತನಾಡಲು ಅವಕಾಶ ನೀಡಿ, ನನ್ನ ಮಾತನ್ನು ಹೇಳಿ ಮುಗಿಸುತ್ತೇನೆ.

ಸಭಾಪತಿಯವರು:- ಆಯಿತು. 10 ನಿಮಿಷದೊಳಗೆ ಮಾತನಾಡಿ ಮುಗಿಸಿ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಇನ್ನು ಕೆಲವು ಸಚಿವರು ಸದನದಲ್ಲಲ್ಲ. ಹಾಗಾಗಿ ನನಗೆ ಮಾತನಾಡಲು ಬೇಜಾರು ಆಗುತ್ತಿದೆ.

ಸಭಾಪತಿಯವರು:- ಇರುವಷ್ಟು ಸಚಿವರು ಸಾಕು. ತಾವು ಮಾತನಾಡಿ.

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಗೋವಿಂದರಾಜುರವರು ಸೋಮವಾರವೇ ಮಾತನಾಡಲಿ ಬಿಡಿ.

ಸಭಾಪತಿಯವರು:- ಮಾನ್ಯ ಯು.ಬಿ.ವೆಂಕಟೇಶ್‌ರವರೇ, ತಾವು ಸುಮ್ಮನೆ ಕುಳಿತುಕೊಳ್ಳಿ. ತುಪ್ಪ ಹಾಕುವುದು ಬೇಡ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಪೊಲೀಸ್ ಇಲಾಖೆ ಬಗ್ಗೆ ಹೇಳುವುದಾದರೆ, ಈ ಸಾಲಿನ ಬಜೆಟ್‌ನಲ್ಲಿ ಪೊಲೀಸ್‌ರವರ ಹೌಸಿಂಗ್ ಬಗ್ಗೆ ಏನು ಪ್ರಸ್ತಾಪ ಮಾಡಲಿಲ್ಲ. ಪಾಪ, ಬಡ ಪೊಲೀಸ್ ಪೇದೆಗಳು ಹಳೆಯ ಮನೆಗಳಲ್ಲಿಯೇ ವಾಸಿಸುತ್ತಿರುವುದನ್ನು ನಾವು ಸಹ ನೋಡುತ್ತಿರುತ್ತೇವೆ. ಹಾಗಾಗಿ ಈ ಸಾಲಿನ ಬಜೆಟ್‌ನಲ್ಲಿ ಅವರುಗಳಿಗೆ ಮನೆ ನಿರ್ಮಾಣ ಮಾಡುವ ಕುರಿತು ಎಲ್ಲಯೂ ಪ್ರಸ್ತಾಪ ಮಾಡಿಲ್ಲ. ಈ ಸಂಬಂಧ ನಾನು ಮಾನ್ಯ ಮುಖ್ಯಮಂತ್ರಿಯವರ ಗಮನಕ್ಕೂ ಸಹ ತರಲಿಚ್ಛಿಸುತ್ತೇನೆ. ಏಕೆಂದರೆ, ಎಲ್ಲಯೇ ಮುಷ್ಕರ ನಡೆಯಲಿ, ಬೆಂಕಿ ಹಚ್ಚಿಕೊಳ್ಳಲಿ ಏನೇ ಸಮಸ್ಯೆ ಉದ್ಭವಿಸಿದರೂ ಅವರೇ ಬೇಕು. ಹಾಗಾಗಿ ಪೊಲೀಸ್ ಇಲಾಖೆಗೆ ಇನ್ನು ಹೆಚ್ಚಿಗೆ ಹಣವನ್ನು ಭರಿಸಬೇಕು. ಜೊತೆಗೆ ಅವರಿಗೆ ಏನೇನು ಸವಲತ್ತು ನೀಡಬೇಕೋ, ಅದೆಲ್ಲವನ್ನೂ ಕೊಡಬೇಕು. ಈಗಾಗಲೇ army ನಲ್ಲರುವವರಿಗೆ “army canteen” ಎಂದು ಮಾಡಲಾಗಿದ್ದು, ಅದೇ ರೀತಿ ಪೊಲೀಸ್‌ನವರಿಗೂ ಕ್ಯಾಂಟೀನ್ ಮಾಡಿದರೆ, ಬಹಳ ಅನುಕೂಲವಾಗುತ್ತದೆ ಎಂದು ಸಲಹೆ ನೀಡಬಯಸುತ್ತೇನೆ ಹಾಗೂ ಅವರಿಗೆ ಪ್ರತ್ಯೇಕವಾಗಿ ಆಸ್ಪತ್ರೆಯನ್ನು ಮಾಡಿದರೆ ಒಳ್ಳೆಯದು ಎಂದು ಹೇಳಬಯಸುತ್ತೇನೆ. Region-wise ಗುಲ್ಬರ್ಗಾ, ಬೆಳಗಾವಿ, ಮೈಸೂರು, ಮಂಗಳೂರು ಜಿಲ್ಲೆಗಳಲ್ಲಿ ಯಾವ ರೀತಿ “army hospital” ಇದೆ, ಅದೇ ರೀತಿ “police hospital” ಎಂದು ತೆರೆದರೆ ಒಳ್ಳೆಯದು ಎಂದು ಸಲಹೆ ನೀಡಬಯಸುತ್ತೇನೆ. ಸತ್ಯವಾಗಿ ಒಂದು ಮಾತನ್ನು ಹೇಳುವುದೇನೆಂದರೆ, ಸರ್ಕಾರ ಏನು ಕೈಯಿಂದ ಅದಕ್ಕೆಲ್ಲಾ ಹಣ ನೀಡುವುದು ಬೇಡ. ಸರ್ಕಾರವು ಮನಸ್ಸು ಮಾಡಿದರೆ, ದೊಡ್ಡ-ದೊಡ್ಡ ಕಂಪನಿಯವರಿಗೆ ಹೇಳಿದರೆ ಸಾಕು, ಅವರೇ ಆ ಹಣವನ್ನು ಭರಿಸುತ್ತಾರೆ. ಈಗಾಗಲೇ ಕೆಲವು ಕಡೆ ಪೊಲೀಸ್ ಠಾಣೆಗಳನ್ನು ನಿರ್ಮಿಸಿಕೊಟ್ಟಿದ್ದು, ಆ ರೀತಿ ಮಾಡಬಹುದೆಂದು ಹೇಳುತ್ತೇನೆ. ಹಾಗೆಯೇ ಪೊಲೀಸ್ ನೇಮಕಾತಿಯಲ್ಲಿ ಸಹ ಮೊನ್ನೆ ದಿವಸ corruption ಆಗಿದೆ ಎಂದು ಹೇಳಿದ್ದು, ಅದರ ಬಗ್ಗೆ ಸಹ ತೀವ್ರವಾಗಿ ಗಮನಹರಿಸಬೇಕೆಂದು ಹೇಳುತ್ತೇನೆ. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಶೇಕಡ 2 ರಷ್ಟು ಸ್ಟೋರ್ಟ್ಸ್ ಕೋಟಾ ಮಾಡಿದ್ದು ಎರಡನೇ ಸಲ ಅವರಿಗೆ ಅಭಿನಂದನೆ ಸಲ್ಲುತ್ತೇನೆ. ಏಕೆಂದರೆ, except police department ಎಲ್ಲಯೂ ನೇಮಕಾತಿಯೇ ಆಗುತ್ತಿಲ್ಲ, ಈ ಹಿಂದೆ ಶ್ರೀ ರಮಾನಾಥ್ ರೈ ರವರು ಅರಣ್ಯ ಸಚಿವರಾಗಿದ್ದ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂದರ್ಭದಲ್ಲಿ 140 ಕ್ರೀಡಾಪಟುಗಳಿಗೆ ಅರಣ್ಯ ಇಲಾಖೆಯಲ್ಲಿ ಕೆಲಸವನ್ನು ನೀಡಿದರು. ಆದರೆ, ಬಿ.ಜಿ.ಪಿ. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ನೇಮಕಾತಿ ಮಾಡಲಿಲ್ಲ. ಆ ಸಂಬಂಧ ನಾನು ಎರಡೂ-ಮೂರು ಬಾರಿ ಸರ್ಕಾರಕ್ಕೆ ಪತ್ರ ಸಹ ಬರೆದಿದ್ದೇನೆ. ಈ ಮೊದಲು public sector ನಲ್ಲಿ ನೀಡುತ್ತಿದ್ದು, ಈಗ ಅದಿಲ್ಲವನ್ನೂ ಮುಚ್ಚಿ ಬಿಟ್ಟಿದ್ದಾರೆ. ಈಗ ಲಾಭದಾಯಕವಾಗಿರುವುದೆಂದರೆ, KSDL ಸೋಪ್ ಫ್ಯಾಕ್ಟರಿ ಅಸ್ತಿತ್ವದಲ್ಲಿದ್ದು, ಅದಕ್ಕೂ ಸಹ ನೇಮಕಾತಿ ಮಾಡುತ್ತಿಲ್ಲ. ಈ ರೀತಿಯಾಗಿ ಹುದ್ದೆಗಳು ಖಾಲಿ ಇವೆ. 1972ನೇ ಸಾಲಿನಲ್ಲಿ, all the heads of the Departments can directly recruit sports persons ಎಂದು Government Order ಹೊರಡಿಸಲಾಗಿತ್ತು. ಆ ಆದೇಶ ಈಗಲೂ ಸಹ ಇದ್ದು, ಯಾರು ಸಹ ಅದನ್ನು ಅನುಸರಿಸುತ್ತಿಲ್ಲ. ಹಾಗಾಗಿ ಅದನ್ನು ಜೀವಂತವಾಗಿ ಇಡಬೇಕೆಂದು ಸದನದ ಮೂಲಕ ಸಲಹೆ ನೀಡಬಯಸುತ್ತೇನೆ. Private sector ನಲ್ಲಿ ಕ್ರೀಡಾಪಟುಗಳಿಗೆ ನೇಮಕಾತಿ ಆಗಲೇಬೇಕು. ಒಂದು ಫ್ಯಾಕ್ಟರಿ ತೆರೆದರೆ, ಇಷ್ಟು ಮಂದಿ ಕ್ರೀಡಾಪಟುಗಳಿಗೆ ಕೆಲಸವನ್ನು ನೀಡಬೇಕೆಂದು ಷರತ್ತು ವಿಧಿಸುವುದು ಒಳ್ಳೆಯದೆಂದು ಹೇಳಬಯಸುತ್ತೇನೆ. ಈಗಾಗಲೇ ಬೇರೆ-ಬೇರೆ ವಿಚಾರವಾಗಿ ಮಾನ್ಯ ಸದಸ್ಯರು ಮಾತನಾಡಿದ್ದು, ನಾನು ಹೆಚ್ಚಿಗೆ ಮಾತನಾಡುವುದು ಏನು ಇಲ್ಲ.

ನೀರಾವರಿ, ಲೋಕೋಪಯೋಗಿ ಇಲಾಖೆ ಕುರಿತು ಮಾತನಾಡಿದ್ದು, ಅದಿಲ್ಲವೂ Ongoing projects ಆಗಿದ್ದು, ಹಣ ಬರುತ್ತಿರುತ್ತದೆ, ಆ ಹಣವು ಖರ್ಚಾಗುತ್ತಿರುತ್ತದೆ, ಜೊತೆಗೆ ಎಲ್ಲೆಲ್ಲಯೂ ಹೋಗುತ್ತಿರುತ್ತದೆ. ಅದರ ಬಗ್ಗೆ ನಾನು ಹೆಚ್ಚು ಮಾತನಾಡಲು ಇಚ್ಛಿಸುವುದಿಲ್ಲ.

ಬೆಂಗಳೂರು ನಗರದಲ್ಲಿ ಪೋಸ್ಟರ್‌ಗಳು ಹಾಗೂ ಬ್ಯಾನರ್‌ಗಳನ್ನು ಮಾನ್ಯ ಉಚ್ಚ ನ್ಯಾಯಾಲಯವು ಬ್ಯಾನ್ ಮಾಡಿದ್ದರೂ ಸಹ ಪುನಃ ಎಲ್ಲಾ ಕಡೆ ಅವುಗಳನ್ನು ಹಾಕುತ್ತಲೇ ಇದ್ದಾರೆ. ಇದರ ಕಡೆ ಸರ್ಕಾರ ತೀವ್ರವಾಗಿ ಗಮನಹರಿಸಬೇಕೆಂದು ಹೇಳಬಯಸುತ್ತೇನೆ. ಏಕೆಂದರೆ, ಇತ್ತೀಚೆಗೆ ಅವೆಲ್ಲವೂ illegal hoardings ಆಗಿದೆ. ಜೊತೆಗೆ ಸಿಗ್ನಲ್ ಲೈಟ್‌ಗಳಿರುವ ಕಡೆ ಭಿಕ್ಷುಕರ ಸಮಸ್ಯೆ ಹೆಚ್ಚಾಗಿದೆ. ಪಾಪ, ಅವರಿಗೆ beggars' colony ಎಂದು ಮಾಡಲಾಗಿದೆ. ಆದರೂ ಅವರು ಆ beggars' colony ಗೆ ಹೋಗುವುದಿಲ್ಲ. ಪೊಲೀಸ್‌ನವರು ಸಹ ಅವರುಗಳು beggars'

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

colony ಗೆ ಹೋಗಲಿಲ್ಲವೆಂದರೆ, ಸುಮ್ಮನೆ ಇರುತ್ತಾರೆ. ಅಲ್ಲೂ ಒಂದು ಮಾಫಿಯಾ ಇದೆ. ಅದೇನೆಂದರೆ, ಜನರಲ್ ಕರಿಯಪ್ಪ ಮೆಮೋರಿಯಲ್ ಪಾರ್ಕ್ ಬಳಿ 15 ಆಗಸ್ಟ್, 26 ಜನವರಿ ರಂದು ಧ್ವಜಾರೋಹಣ ನಡೆಯುತ್ತದೆ, ಅಲ್ಲಯೇ ಒಂದು ಘಟನೆ ನಡೆಯುತ್ತಿದ್ದು, ಅದು ಪೊಲೀಸ್‌ನವರಿಗೆ ಗೊತ್ತಿದೆಯೋ, ಇಲ್ಲವೋ ತಿಳಿದಿಲ್ಲ. ಇದೊಂದು ದೊಡ್ಡ ಮಾಫಿಯಾವಾಗಿದ್ದು, ಅದಕ್ಕೆ ಒಬ್ಬ ಗ್ಯಾಂಗ್ ಅಲೆಡರ್ ಸಹ ಇದ್ದಾನೆ. ಆತ ಬೆಳಗ್ಗೆಯೇ ಆಟೋನಲ್ಲಿ ಬಂದು ಆ ಭಿಕ್ಷುಕರುಗಳಿಗೆ ತಿಂಡಿ ಪ್ಯಾಕೆಟ್‌ಗಳನ್ನು ತಂದು ಹಂಚುತ್ತಾನೆ. ನಂತರ ಸಂಜೆ ವೇಳೆ ಆ ಭಿಕ್ಷುಕರು ಭಿಕ್ಷೆ ಬೇಡಿದ ಹಣವನ್ನು ಸಂಗ್ರಹಿಸಿ, ಆತನಿಗೆ ನೀಡುತ್ತಾರೆ, ಅದರಲ್ಲಿ ಆ ಭಿಕ್ಷುಕರಿಗೆ ಸುಮಾರು 50 ರೂಪಾಯಿ ಅಥವಾ 100 ರೂಪಾಯಿ ನೀಡಬಹುದು ಅನಿಸುತ್ತದೆ. ಇಂತಹ ಚಟುವಟಿಕೆಗಳು ಪ್ರತಿ ದಿವಸ ನಡೆಯುತ್ತಿರುತ್ತದೆ. ಅದೇ ರೀತಿ ಹೆಬ್ಬಾಳ ಫ್ಲೈ ಓವರ್ ಕೆಳಗೆ ನಡೆಯಬಾರದ ಘಟನೆಗಳು ನಡೆಯುತ್ತಿರುತ್ತವೆ. ಅಲ್ಲಿ ಬೆಳಕು ಇರುವುದಿಲ್ಲ. ಹೀಗಾಗಿ ಅಲ್ಲಿನ ಪರಿಸ್ಥಿತಿ ಅಷ್ಟು ಕೆಟ್ಟದಾಗಿ ಇರುತ್ತದೆ. ಈ ಸಂಬಂಧ ನಾನು ಮಾನ್ಯ ಗೃಹ ಸಚಿವರಿಗೂ ಎರಡು ಸಲ ಪತ್ರವನ್ನು ನೀಡಿದ್ದು, ಮಾನ್ಯ ಗೃಹ ಸಚಿವರು ಆಯುಕ್ತರಿಗೆ ಪತ್ರ ಬರೆಯುತ್ತಾರೆ; ಆ ಆಯುಕ್ತರು ಅವರ ಪಿ.ಎ. ಅಥವಾ ಕ್ಲರ್ಕ್‌ಗೆ ಆ ಪತ್ರವನ್ನು ಕಳುಹಿಸುತ್ತಾರೆ. ಅವರು ಆ ಪತ್ರದ ಪ್ರತಿಯನ್ನು ಎಲ್ಲಾ ಪೊಲೀಸ್ ಠಾಣೆಗಳಿಗೂ ಕಳುಹಿಸುತ್ತಾರೆ. ನಂತರ ಎಲ್ಲಾ ಪೊಲೀಸ್ ಠಾಣೆಗಳಿಂದ ನನಗೆ “ಅಂತಹ ಯಾವುದೇ ಅನೈತಿಕ ಚಟುವಟಿಕೆ ನಡೆಯುತ್ತಿಲ್ಲ, ಎಲ್ಲಯೂ ಭಿಕ್ಷುಕರಿಲ್ಲ” ಎಂದು ವಾಪಸ್ಸು, readymade answer ಅನ್ನು ಪ್ರಿಂಟ್ ಮಾಡಿ ನಮಗೆ ಉತ್ತರ ಕಳುಹಿಸುತ್ತಾರೆ. ಇದು ಯಾವ ನ್ಯಾಯ? ನಾನು ಸಹ 3-4 ಬಾರಿ ಪತ್ರ ಬರೆದು, ನೀಡುವ ದೂರು ಏನು ಪ್ರಯೋಜನವಿಲ್ಲವೆಂದು ಸುಮ್ಮನಾಗಿಬಿಟ್ಟೆ. ಇಂತಹ ಒಂದು ವಾತಾವರಣ ಬೆಂಗಳೂರು ನಗರದಲ್ಲಿದೆ. ಹಾಗೆಯೇ ಸ್ಮಾರ್ಟ್ ಸಿಟಿ ಯೋಜನೆ ಕೆಲಸದ ಬಗ್ಗೆ ಹೇಳುವುದಾದರೆ, ಈ ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಶ್ರೀ ಕೌಶಿಕ್ ಮುಖರ್ಜಿಯವರ ಕಾಲದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯನ್ನು introduce ಮಾಡಿದ್ದು, ಅವರು ವೈಯಕ್ತಿಕ ಆಸಕ್ತಿವಹಿಸಿ, ಆ ಕೆಲಸವನ್ನು ಮಾಡಿದರು. ಕೆಲವು ಕಡೆ ಉತ್ತಮವಾದ ಕೆಲಸವನ್ನು ಮಾಡಿದ್ದು, ತುಮಕೂರಿನಲ್ಲಿ ಚೆನ್ನಾಗಿ ಇದೆ. ಆದರೆ, ಶಿವಮೊಗ್ಗದಲ್ಲಿ ಹೇಗೆ ನಡೆಯುತ್ತಿದೆ ಗೊತ್ತಾಗುತ್ತಿಲ್ಲ.

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಚೆನ್ನಾಗಿಯೇ ನಡೆಯುತ್ತಿದೆ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಚೆನ್ನಾಗಿಯೇ ನಡೆಯುತ್ತಿದೆ ಎಂದು ಮಾನ್ಯ ಸದಸ್ಯರು ಹೇಳಿದರು. I appreciate it.

ಶ್ರೀ ಆಯನೂರ ಮಂಜುನಾಥ್:- ಮಾನ್ಯ ಸಭಾಪತಿಯವರೇ, ಕೆಲಸ ನಡೆಯುತ್ತಾ ಇದೆ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನಡೆಯುತ್ತಿದೆ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಕೆಲಸ ನಡೆಯುತ್ತಾ ಇದೆ. ಆದರೆ, ಇನ್ನು ಎಷ್ಟು ವರ್ಷಗಳಾಗುತ್ತದೆ ಎಂಬುದು ಗೊತ್ತಿಲ್ಲ. “ಸ್ಕಾರ್ಟ್ ಸಿಟಿ” ಸಹ ಒಂದು ದೊಡ್ಡ ಮಾಫಿಯಾವಾಗಿದೆ. ಬೆಳಗಾವಿ, ಹುಬ್ಬಳ್ಳಿ, ತುಮಕೂರು, ಮಂಗಳೂರು ಇಲ್ಲೆಲ್ಲಾ ಎಷ್ಟರ ಮಟ್ಟಿಗೆ ಕೆಲಸವಾಗಿದೆ? ಸುಮಾರು 400.00 ಕೋಟಿ ಖರ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಭಾಪತಿಯವರು:- ಮಾನ್ಯ ಕೆ.ಗೋವಿಂದರಾಜುರವರೆ, ತಾವು ಪದೇ ಪದೇ ಪ್ರಶ್ನೆ ಕೇಳುತ್ತೀರಿ. ಅವರು ಮಧ್ಯೆ ಮಧ್ಯೆ ಎದ್ದು ಮಾತನಾಡುತ್ತಾರೆ. ತಾವು ನನ್ನ ಕಡೆ ನೋಡಿಕೊಂಡು ಮಾತನಾಡಿ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಸ್ಕಾರ್ಟ್ ಸಿಟಿ ಕೆಲಸವನ್ನು ಮಾಡಿಸುತ್ತಿರುವ ಅಧಿಕಾರಿಗಳು ಸಹ ಈಗಾಗಲೇ ನಿವೃತ್ತಿ ಹೊಂದಿದಂಥವರು. ಅವರಿಗೆ ಯಾವುದೇ accountability ಇರುವುದಿಲ್ಲ. ಅವರು ಏನೇನು ಮಾಡಿಕೊಂಡು ಹೋಗುತ್ತಾರೆಯೋ, ಆ ಬ್ರಹ್ಮನಿಗೆ ಮಾತ್ರ ಗೊತ್ತಿರುತ್ತದೆ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, not tired, but retired.

ಸಭಾಪತಿಯವರು:- ಮಾನ್ಯ ಕೆ.ಗೋವಿಂದರಾಜುರವರೆ, ತಾವು ನನ್ನ ಕಡೆ ನೋಡಿಕೊಂಡು ಮಾತನಾಡಿ. ಅವರ ಹತ್ತಿರ ಏನು ಕೇಳುತ್ತೀರಿ?

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಅವರು ಸಹ ಏನು ಹೇಳುತ್ತಾರೆ ಎಂದು ಕೇಳಿಸಿಕೊಳ್ಳಬೇಕು ಅಲ್ಲವೇ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಸೋಮವಾರಕ್ಕೆ ಸದನವನ್ನು ಮುಂದೂಡಲು ಎಲ್ಲಾ ವ್ಯವಸ್ಥೆ ಆಗುತ್ತಿದೆ.

ಡಾ|| ಕೆ.ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಬೇಡ. ಇನ್ನು 5 ನಿಮಿಷದಲ್ಲ ನನ್ನ ಮಾತನ್ನು ಮುಗಿಸುತ್ತೇನೆ. ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಿಲ್ಲ. Legal metrology department ಇದ್ದು, ಅಲ್ಲಿ ಏನೇನು ಕೆಲಸವಾಗುತ್ತದೆ ಎಂಬುದು ಯಾರಿಗೂ ಗೊತ್ತೇ ಆಗುವುದಿಲ್ಲ. ತೂಕ, ತಕ್ಕಡಿ, ಅಳತೆ ಎಂದು ಹೇಳುತ್ತಾರೆ. ಆದರೆ, ಎಲ್ಲೆಲ್ಲ ಏನೇನು ಆಗುತ್ತಿದೆ ಎಂಬ ಮಾಹಿತಿ ಇವತ್ತಿನವರೆಗೂ ಸಿಕ್ಕಿಲ್ಲ. ಕೆ.ಆರ್.ಪುರಂ ಹತ್ತಿರ ಹೋಗಿ ನೋಡಿದರೆ ಸೀಮೆ ಎಣ್ಣೆ, ಪೆಟ್ರೋಲ್‌ನಲ್ಲಿ ಎಷ್ಟು adulteration ನಡೆಯುತ್ತದೆ ಎಂಬುದು ಗೊತ್ತಾಗುತ್ತದೆ. ಇವತ್ತಿನವರೆಗೂ ಪೊಲೀಸ್ ಅಧಿಕಾರಿಗಳು ಯಾರ ಮೇಲಾದರೂ ಪ್ರಕರಣ ದಾಖಲಿಸಿದ್ದಾರೆಯೇ? ಯಾರ ಮೇಲೆಯೂ ಪ್ರಕರಣ ದಾಖಲಿಸಿಲ್ಲ. ಸಿ.ಸಿ.ಬಿ. ಎಂದು ಹೇಳುತ್ತಾರೆ, ಅವರು ಸಹ ಬೇರೆ-ಬೇರೆಯದನ್ನು ಮಾಡುತ್ತಾರೆ. ಏತಕ್ಕೆ ಅವರನ್ನು ಇವತ್ತಿನವರೆಗೂ ಹಿಡಿದಿಲ್ಲವೆಂದು ನನಗೆ ಅರ್ಥವಾಗಿಲ್ಲ. ಇದೊಂದು ದೊಡ್ಡ ಮಾಫಿಯಾವಾಗಿದೆ. ಅಲ್ಲಿ ಪೆಟ್ರೋಲಿಗೆ ಸೀಮೆ ಎಣ್ಣೆ ಬೆರೆಸುತ್ತಾರೆ. ಆ ಸೀಮೆ ಎಣ್ಣೆಗೆ ಮತ್ತೊಂದು ಏನೋ ಬೆರೆಸಿ ಆಟೋರಿಕ್ಟಾ ಓಡಿಸುವ ಬಡ ಜನರಿಗೆ ನೀಡುತ್ತಾರೆ. Adulterated kerosene, petrol, diesel ಹಾಕುವುದರಿಂದ ಅವರು ವಾಹನ ಚಲಾಯಿಸುವಾಗ ಹಿಂದೆಯಿಂದ ಅಷ್ಟು ಹೊಗೆ ಬರುವುದಕ್ಕೆ ಕಾರಣ. ಇತ್ತೀಚೆಗೆ ಎಲ್ಲಾ ವಾಹನಗಳಿಗೆ ಹಾಕುವಂಥ ಪೆಟ್ರೋಲ್ ಶೇಕಡ 100 ರಷ್ಟು ಶುದ್ಧವಾಗಿಲ್ಲ. Because of adulteration, ನಮ್ಮ ಪರಿಸರ ಹಾಳಾಗುತ್ತಿದೆ. ಮೊನ್ನೆ ದಿವಸ ನಾನು ನಂದಿನಿ ಮಿಲ್ಕ್ ಪಾಲರ್‌ನ್ನು ಮೈಸೂರಿನಲ್ಲಿ ನೋಡಿದ್ದು, ಅದು ಸಹ adulteration ಆಗಿದೆ. ಹಾಗೆಯೇ ಹೊಸೂರು ರಸ್ತೆಯಲ್ಲಿ ಹೋಗುವಾಗ ನಂದಿನಿ ಹಾಲಿನ ಪೌಡರನ್ನು ಟ್ಯಾಂಕು, ಲಾರಿಗಳಲ್ಲಿ duplicate ಮಾಡಿ ಮಾರಾಟ ಮಾಡುವುದನ್ನು ನೋಡಿದ್ದೆನು. ಈ ಸಂಬಂಧ ಕ್ರಮ ತೆಗೆದುಕೊಳ್ಳದೇ ಕೆ.ಎಂ.ಎಫ್. ನವರು ಹಾಗೂ ಪಶುಸಂಗೋಪನಾ ಇಲಾಖೆಯವರು ಏನು ಮಾಡುತ್ತಿದ್ದಾರೆ ಎಂಬುದು

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗೊತ್ತಾಗುತ್ತಿಲ್ಲ. ಪಶುಸಂಗೋಪನಾ ಇಲಾಖೆಯಲ್ಲಿ ಒಂದು ದೊಡ್ಡ ಮಾಫಿಯಾ ನಡೆಯುತ್ತಿದೆ. ಆ ಪ್ರಾಣಿಗಳಿಗೆ ನೀಡುವ ಇಂಜೆಕ್ಷನ್ 50 ರೂಪಾಯಿ ಎಂದು ಹೇಳುತ್ತಾರೆ, ಆದರೆ, 500 ರೂಪಾಯಿ ಕೊಟ್ಟು ತೆಗೆದುಕೊಳ್ಳುತ್ತಾರೆ.

(ಮುಂದು)

(289) 11.03.2022/2.10/ಎಸ್ಕೆ-ಬಿಎನ್ಎಸ್

(ಸಭಾಪತಿಯವರ ಉಪಸ್ಥಿತಿ)

ಡಾ:ಕೆ. ಗೋವಿಂದರಾಜ್ (ಮುಂದು):-

Black listed company ಇರುತ್ತದೆ. ನೀವು ಡಾಕ್ಟರ್‌ನ್ನು ಕೇಳಿದರೆ, ಮನುಷ್ಯನಿಗೆ ಆ ಇಂಜೆಕ್ಷನ್ ಕೊಟ್ಟುಬಿಟ್ಟರೆ, ಅರ್ಧ ಗಂಟೆಯಲ್ಲಿ ಸಾವನ್ನಪ್ಪುತ್ತಾನೆ. ಈ ರೀತಿಯ ಮಾಫಿಯಾ ಇದೆ. ಪಶೋಸಂಗೋಪನಾ ಇಲಾಖೆಯಲ್ಲಿ ಬಹಳಷ್ಟು ಅವ್ಯವಹಾರಗಳಿವೆ. ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಗಮನಹರಿಸಬೇಕು. ಇವತ್ತಿನ ಬಜೆಟ್‌ನಲ್ಲಿ weavers' community ಗೆ ಯಾವುದೇ ಕಾರ್ಯಕ್ರಮಗಳನ್ನು ಕೂಡ ಘೋಷಣೆ ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ. ಪಾಪ, ಅವರೆಲ್ಲಾ ಕಷ್ಟದಲ್ಲಿದ್ದಾರೆ. ಈ ಬಜೆಟ್‌ನಲ್ಲಿ ಅವರಿಗೆ ಯಾವುದೇ ರೀತಿಯ ಅನುದಾನವನ್ನು ಘೋಷಣೆ ಮಾಡಿರುವಂತಹದ್ದು ಕಾಣಿಸುತ್ತಿಲ್ಲ. ಈಗ ತಾನೇ ಮಾನ್ಯ ಸದಸ್ಯರಾದ ಶ್ರೀ ರವಿಕುಮಾರ್‌ರವರು ಹೇಳಿದಂತೆ, agriculture department ನ Seeds Corporation ನಲ್ಲಿ ಬಹಳ ದೊಡ್ಡ ರಾಕೆಟ್ ಇದೆ. ಅದರಲ್ಲಿ ಆಳವಾಗಿ ವಿಚಾರಣೆ ಮಾಡಿದರೆ, ಐವತ್ತು ವರ್ಷಗಳಿಂದ ಆಗಿರುವಂತಹ ಅವ್ಯವಹಾರ ಬೆಳಕಿಗೆ ಬರುತ್ತದೆ. ಮಾನ್ಯ ಸಭಾಪತಿಯವರು, ತಾವು ಕೃಷಿಕರಾಗಿರುವುದರಿಂದ, ಇದು ತಮಗೆ ಗೊತ್ತಾಗುತ್ತದೆ. ಪ್ರತಿ ಸರ್ಕಾರ ಕೂಡ ಬಜೆಟ್ ಮಂಡಿಸುತ್ತಾರೆ. ಬಜೆಟ್ ಮಂಡಿಸುವುದು ಅವರ ಕರ್ತವ್ಯ. ಅದನ್ನು ಪಾಸ್ ಮಾಡುವುದು ನಮ್ಮ ಕರ್ತವ್ಯ ಕೂಡ ಆಗಿದೆ. ಇದರ ಜೊತೆಗೆ ಬಜೆಟ್ ಮಂಡಿಸುವಾಗ, ಹಣಕಾಸು ಇಲಾಖೆಯವರ ದೊಡ್ಡ ಜವಾಬ್ದಾರಿ ಆಗಿದೆ. ನಾನು ಹಿಂದೆಯೂ ಕೂಡ ಇದರ ಬಗ್ಗೆ ಹೇಳಿದ್ದೇನೆ. ಅವರು ಈ ಹಿಂದೆ ಕೊಟ್ಟಿರುವಂತಹ ಪ್ರಾಜೆಕ್ಟ್‌ಗಳಿಗೆ ಎಷ್ಟು ಅನುದಾನ

“ ತಿದ್ದುಪಡಿಯಾಗದ ಪ್ರತಿ/unedited copy/ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೊಟ್ಟಿದ್ದೇವೆ ಮತ್ತು ಇದಕ್ಕೆ ಎಷ್ಟು ಅನುದಾನ ಕೊಟ್ಟಿಲ್ಲ ಎಂಬ ಬಗ್ಗೆ ಹಣಕಾಸು ಇಲಾಖೆಯವರು ಅದನ್ನು ನೋಡುವುದಿಲ್ಲ. ಅದೇ ಯೋಜನೆಗಳಿಗೆ ಪುನಃ ಪುನಃ ಅನುದಾನ ಕೊಟ್ಟಿರುವಂತಹದಕ್ಕೆ ಕೊಡುತ್ತಿರುತ್ತಾರೆ. ಹಣಕಾಸು ಇಲಾಖೆಯವರು ಇದನ್ನು ಚೆಕ್ ಮಾಡಬೇಕು. ಹಣಕಾಸು ಇಲಾಖೆಯವರು ಅನುದಾನ ಕೊಟ್ಟಮೇಲೆ accountability ನೋಡುವುದು ಆ ಇಲಾಖೆಯ ಕೆಲಸವಾಗಿದೆ. ಅವರು ಅದನ್ನು ಮಾಡುವುದಿಲ್ಲ. ಅನುದಾನವನ್ನು ಕೊಟ್ಟಿರುವಂತಹದಕ್ಕೆ ಕೊಡುತ್ತಿರುತ್ತಾರೆ. ಈ ಯೋಜನೆಗೆ ಐದು ನೂರು ಕೋಟಿ ರೂಪಾಯಿಗಳು, ಆ ಯೋಜನೆಗಳಿಗೆ ಐದು ನೂರು ಕೋಟಿ ರೂಪಾಯಿಗಳು. ಆ ಹಣ ಎಲ್ಲ ಹೋಗಿ ಬಂತು ಎಂಬುದು ಗೊತ್ತಾಗುವುದಿಲ್ಲ. ಅದು ದೇವರಿಗೆ ಗೊತ್ತಿರುತ್ತದೆ. ಈ ರೀತಿಯಾಗಿ ನಮ್ಮ ಹಣಕಾಸು ಎಷ್ಟೊಂದು ಪೋಲಾಗುತ್ತಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಇದು ಚುನಾವಣೆಗೆ ಪೂರ್ವಭಾವಿಯಾಗಿ ತಯಾರು ಮಾಡಿರುವಂತಹ ಬಜೆಟ್ ಎಂದು ಹೇಳಿ, ನನ್ನ ಮಾತನ್ನು ಮುಗಿಸುತ್ತೇನೆ.

ಸಭಾಪತಿಯವರು:- ಈಗ ಸಭೆಯು ಮುಕ್ತಾಯವಾಗಿ ಸೋಮವಾರ ಬೆಳಿಗ್ಗೆ 10 ಗಂಟೆ 30 ನಿಮಿಷಕ್ಕೆ ಮುಂದೂಡುತ್ತಿದ್ದೇನೆ.

(ಸದನವು ಮಧ್ಯಾಹ್ನ 02 ಗಂಟೆ 12 ನಿಮಿಷಕ್ಕೆ ಮುಕ್ತಾಯಗೊಂಡು, ಪುನಃ ದಿನಾಂಕ 14ನೇ ಮಾರ್ಚ್ ಮಾಹೆ 2022ರ ಸೋಮವಾರದಂದು ಬೆಳಿಗ್ಗೆ 10.30 ಗಂಟೆಗೆ ಸಮಾವೇಶಗೊಳ್ಳಲು ತೀರ್ಮಾನಿಸಿತು)

<><><